

ప్రకాశకర ఎరడువూతుగళు.

కళ్ళనిగి కాణికి ఎంబ హేసరనెన్నోది ఎమ్మో జనరు దెల ను
ఒగీయ తేక్-వితేకగళన్ను మాడబహుదు; ఆదరి ఇదన్ను సంపు
ణవాగి ఓదిజ హొరతు ఆనర సమాధానవాగెలారదు. ఈ కాదం
బరియల్లి పణ్ణసెల్పట్ట వృక్షియు అసామాన్యవాదద్దు. ఈ వృక్షియు
కళ్ళన నేణ తాళ హలవ్వ జన డిబ్బిష్టిస్టర సామధ్యవను పరి
ప్రేసితు.

గుప్త సోలీసర కెలసక్కే చూతుయిపు హేచ్చూగి బేశాగు
త్తుదే. అంధ జాక్కాష్టనే ఆ ఖాతియల్లి ప్రగతి హొందుత్తునే.
ప్రస్తుత కాదంబరియల్లి బుద్ధిశాలియాద ఒచ్చ కళ్ళను కూడ లు,
అవనిగింత కడినే చూతుయిపుళ్ళ గుప్త సోలీసరు హేగే హ రా
రాగుత్తారేంబ సంగతియ సమిచిఎన వణనేయిరుత్తుదే.

దివంగత కులకట్ట ఇనరు ప్రస్తుత కాదంబరియన్ను బోధు
వామికవాగి బరీదిరువరు. విషయవు వ్యేదయంగమయవాగి రు
వదు. ఇదర మూరు ఆష్ట్రీగళ ప్రతిగళ ఈ మోదలే సిరి
హోగినే. ఈ ఉనే ఆష్ట్రీయన్ను ప్రకటిసువ యోగపు ను ఇరి
లభిసిదే. ఈగ జనతేయల్లి పత్రీదారి కాదంబరియ వాజున
రుచియూ హెచ్చిరువదరింద ఈ కాదంబరియు అంధ వాచకర. అభ్య
తుచ్ఛియన్ను మతిష్టు తోసలిచ్చి సకాయ మాడువదేందు క్రింభ
శాఖ.

థారవాడ

—ప్రకాశక

ಕರ್ಣಾಟಕ ಕಾಣಿಕೆ

~~ಇಂದ್ರಾಂಶು~

ಗುಪ್ತಪ್ರೋಲೀಸರ ಗಂಡ.

ಕರ್ಣಾಟಕಿನಲ್ಲಿನು ಖುದಾಬಾವ ಸಂಸ್ಕೃತ ಗುಪ್ತ ಪ್ರೋಲೀಸ ಶಾತಿಯ ಇನ್ನೊಷ್ಟೆಕ್ಕರ! ಉನ್ನಾಗಿ ಕೆಲಸ ಮಾಡುವ ಜಾಳ ಮನುಷ್ಯ ನೆಂದು ಆತನ ಪ್ರಸಿದ್ಧಿಯಿತ್ತು. ಕಾರಣ ಅಲ್ಲಿಯ ಸಂಖ್ಯಾಸಿಕನಾದರೂ ಆತನನ್ನು ಆದರಿಸುತ್ತಿದ್ದುದು ಅಶ್ವಯರವಲ್ಲ. ಈ ಸದ್ಗುಣಗಳಿಂತೆ ಅವನಲ್ಲಿ ಕೆಲವು ಚೋಡಗಳೂ ಇದ್ದವ್ಯತ್ರ. ತಾನು ತನ್ನ ಕೆಲಸದಲ್ಲಿ ಎಗೇಗಾ ತಮ್ಮ ಮಾಡುವಬಿಳ್ಳಿಂದು ಆತನ ದೃಢಹಾದ ಗಂಬಿರಿಯಿತ್ತು. ಯಾರಾ ದರೂ ತನ್ನ ತಮ್ಮ ಹೊರಿಸಿಕೊಟ್ಟಿರೆ, ಆವನು ಅವರ ಮೈಲೆ ಈದೆ ಹುಲಿಯಂತೆ ಏರಿ ಹೋಗುವನು. ತನ್ನ ಚ್ಯಾಕೆಳಿಗಿನ ನೋಕರ ಜಾರು ಎಷ್ಟು ಉನ್ನಾಗಿ ಕೆಲಸ ನಾಡಿ ಹೊರಿಸಿದರೂ, ಅವನು ಅವನ ರನ್ನು ಗೌರವಿಸುತ್ತಿರಲಿಲ್ಲ. ಇಂಥ ದುರಭಿಮಾನಿಯಾದ ಆಗ್ರಹ ಸ್ಥನು, ಪ್ರಸಂಗವಿಶೇಷನಲ್ಲಿ ಬೇರೆಯವರ ಅಭಿಪ್ರಾಯವನ್ನು ಕೇಳಿಕೊಳ್ಳುವ ಚಂದರೆ, ತನ್ನ ಅವಮಾನವೇ ಆಯಿತೋದು ತಿಳಿಯುತ್ತಿದ್ದರೆ ಅಶ್ವಯರವಲ್ಲ.

ಹೀಗಿರಲು ಒಮ್ಮೆ ಅವನ ಅಭಿಮಾನವೆಲ್ಲ ನಾಶವಾಗಿ, ಆತನು ಎರಡನೆಯವರ ಅಭಿಪ್ರಾಯವನ್ನು ಕೇಳಿಕೊಳ್ಳುವ ಪ್ರಸಂಗ ಬಂತು. ಒಂದು ದಿನ ಸರದಾರಿಸಿಂಗನು ತನಗಾದ ಭಯಂಕರ ಅವಮಾನವನ್ನು ಪರಿಸೆಪಿಸಿ ಕೊಳ್ಳಲು ಏನು ಉಪಾಯ ಮಾಡಬೇಕು? ಯಾರನ್ನು ವಿಚಾರಿಸಬೇಕು? ಎಂದು ಆಲೋಚಿಸಿ, ತನ್ನ ಉದ್ದೇಶ ಧರಿಸಿಕೊಂಡು, ಮುಂಬಯಿಯ ಆಗಿನ ಪ್ರಸಿದ್ಧ ಡಿಟೆಕ್ಟ್ ರಾದ ಬಾಬೂರಾವ ಎಂಬವರ ಈಡಿಗೆ ಭರದಿಂದ ಕಾಗಿದನು. ಬಾಬೂರಾಯನು ಒಂದು ಖೂಸೀಪ್ರಕರಣದ ಚೌಕಟಿಮಾಡಿ ಬೇಸಿತ್ತು ಅದೇ ಮನಿಗೆ ಬಂದು, ಆರಾಮಿದ ಖುಚಿರ್ಯ ಮೇಲೆ ನಿಗರೀಂಡ ಸೇಮತ್ತು ಅಡ್ಡಾಗಿದ್ದನು. ತನಿಗೆ ಬಹಳ ಬೇಸರ ಬಂದಿದ್ದರಿಂದ

ಯಾರೂ ಬಂದರೂ ಒಳಗೆ ಬಿಡಕೊಡೆದೆಂದು ಬಾಗಿಲ ಕಾಯುವ ಸಿವಾಯಿಗೆ ಅಪ್ಪತ್ತಿ ಮಾಡಿದ್ದನು. ಅಪ್ಪತ್ತಿಯು ಮೇರಿಗೆ ಅವನು ಬಾಗಿಲ ಕಾಯುತ್ತಿರಲು, ಅಡಿಗೆಯನಳು ಕೆಲವು ಸಾಮಾನು ತರುವದಕ್ಕಾಗಿ ಆ ಸಿವಾಯಿಯನ್ನು ಪೇಟಿಗೆ ಕೆಳುಹಿ, ಅವನ ಸ್ಥಳದಲ್ಲಿ ತಾನು ಕ್ರಾಂತುರ್ವಂಡಳು. ಈ ಸಂಧಿಯಲ್ಲಿಯೇ ಸರದಾರಸಿಂಗನು ಬರಲು ಬಾಬೂರಾಯನ ಮಿಶ್ರನೆಂದು ಆ ದಾಸಿಯು ಅವನನ್ನು ಒಳಗೆ ಬಿಟ್ಟಬಿಟ್ಟಿಕ್ಕು.

ಯಾರನ್ನೂ ಒಳಗೆಬಿಡಬಾರದೆಂದು ಬಾಗಿಲಲ್ಲಿಯ ಸಿವಾಯಿಗೆ ತಿಳಿಸಿ ಬಂದಿರಲು, ಈಗ ಅಟ್ಟದ ವಾವಟಿಗೆ ಇನ್ನು ಖಡ್ಗಖಡ್ಗೆ ಎಂದು ಸಪ್ಪತ್ತಿ ಮಾಡುತ್ತ ಏರಿ ಬರುವವರು ಯಾನು ನೋಡು ! ಎಂದು ಬಾಬೂರಾಯನು ಸಮೀಪದಲ್ಲಿ ಕುಳಿತಿದ್ದ ಟೋಟ್ಟೊಸಿಂಗನಿಗೆ ತಿಳಿಸಲು, ಅವನು ನೋಡುವ ದಕ್ಕಾಗಿ ಹೊರಟಿನು. ಈ ಟೋಟ್ಟೊಸಿಂಗನು ಬಾಬೂರಾಯನ ವಿಶ್ವಾಸಿಕೆ ನೋಕರನು; ಅವನು ಸರದಾ ಒಡಿಯನ ಬಳಿಯಲ್ಲಿಯೇ ಇಡುತ್ತಿದ್ದನು. ಮೇಲೇರಿ ಬರತಕ್ಕಷಣು ಬಾಬೂರಾಯರ ಪರಿಜಯದವನಾದ ಖುದಾಬಾದೆ ಇನ್ನೈಕ್ಕರ ಸರದಾರಸಿಂಗನೇಂಬದನ್ನು ತಳಿದು, ಭೋಟೊಸಿಂಗನು ಸುಮ್ಮನೆ ಮೇಲೇರಿ ಬಂದು, ಅದರಂತೆ ಒಡಿಯನಿಗೆ ತಿಳಿಸಿದನು. ಆಗ ಬಾಬೂರಾಯನು:- ಈತನು ಮಾತ್ರ ಬಹಳ ಗರ್ವಷ್ಟ ಸ್ವಭಾವದ ವನಿದ್ದು. ಇನ್ನಿಗೆ ಬಂದು ಸಾರೆ ಮುಂಬ್ಯೆ ಡಿಟ್ಟಿಪ್ಪಣಿರ್ದೇ ತೇಣೇರಿಸಬೇಕು. ಬರಲಿ ! ಎಂದು ಅನ್ನವಷ್ಟರಲ್ಲಿ ಸರದಾರಸಿಂಗನ ಸನಾರಿಯು ಮೇಲೇಯೇ ಬಂದಿತು. ಬಾಬೂರಾಯನು ಅಭ್ಯಾತ್ಮಾನ ಮಾಡಿ, ಸೇಕದ್ದಂಜ್ಞ ವೊದಲಾದ ದೇಹದ ಹೊಸಪದ್ಧತಿಯ ಸ್ವಾಗತಪೂರ್ವಕ ಅವನನ್ನು ಹತ್ತರ ಕುಳ್ಳಿರಿಸಿಕೊಂಡನು. ಬಾಬೂರಾಯನು ಸರದಾರಸಿಂಗನ ಮುಖವನ್ನು ಸೋಡಿ, ಇವನು ಭೇಟ್ಟಿಗೆ ಸಹಜವಾಗಿ ಬಂದಿರದೆ, ಏನೋ ಮಹತ್ವದ ಕೆಲಸಕ್ಕಾಗಿ ಬಂದಂತೆ ಕಾಣುತ್ತದೆ, ಎಂದು ಮನವಲ್ಲಿ ಅಲೋಚಿಸುತ್ತಿರಲು, ಸರದಾರಸಿಂಗನು ತನ್ನ ತಲೆಯ ಮೇಲಿನ ಪೇಟಾ ತೆಗೆದಿಟ್ಟು, ಇನ್ನು ಏನೋ ಮಾತಾಡಬೇಕೆನ್ನುತ್ತಿರಲು, ಭೋಟೊ, ಸರದಾರ ಸಾಹೇಬರಿಗೆ ಚಹಾ ತಂದು ಕೊಡು. ಇವರು ಸ್ವಲ್ಪ ವಿಶ್ಲಾಂತಿ ತಕ್ಕೊಂಡ ಬಳಿಕ ಮಾತಾಡೋಣ ವಂತೆ, ಎಂದು ಬಾಬೂರಾಯನೆನ್ನಲು, ನಾನು ಎದುರಿಗಿರುವ ಚಹಾದೆ

ಹೊರೀಟಿಲಿನಲ್ಲಿ ಇದೇ ಈಗ ಚಹಾ ತಕ್ಕೊಂಡು ಬಂದಿರುತ್ತೇನೆ; ಕಾರಣ ಈಗ ಬೇಡ, ಎಂದು ಸರದಾರಸಿಂಗನು ಹೇಳಿದನು. ಥೂರೀಟೊನ್‌ನೂ ಒಡೆಯನ ವೋರೆಯನ್ನು ನೋಡುತ್ತ ಸುಮ್ಮನೆ ರುಳಿತನು.

ಸರದಾರಸಿಂಗ:—ಬಾಬೂರಾವ, ಬಂದು ಮಹತ್ವದ ಪ್ರಕರಣದಲ್ಲಿ ನಿಮ್ಮ ಅಭಿಪ್ರಾಯವನ್ನು ಕೇಳಿಕೊಳ್ಳುವದಕ್ಕಾಗಿ ಬಂದಿರುವೆನು. ಇಂದಿನ ವರೀಗೂ ಅನುಭವಕ್ಕೆ ಬಾರದೆ ಇನ್ನೊಂಧ ಬಂದು ಬಿಕ್ಕಿಟ್ಟಿನ ಪ್ರಸಂಗವು ಬಂದಿದೆ. ಏನಂದರೆ, ಮಹಾಜಾಣಾಕ್ರಾನದ ಒಬ್ಬ ದರವಡಿಯೋರನು ನಷ್ಟನ್ನು ಹುಚ್ಚುವನ್ನಾಗಿ ಮಂಡಿ ಕೂರಿಸಿರುವನು. ನಾನು ಇಂದಿನ ವರೀಗೆ ಶೋರಿಸಿದ ಜಾಳತನವೆಲ್ಲ ಈಗ ಸುಳಾಗಿದೆ. ನನ್ನ ಕೈಕೊಳ್ಳಿನ ನೌಕರರು ನನಗೆ ಹಾಸ್ಯ ವಾಡುವ ವ್ಯಂಜಗ ಬಂದಿನೆ. ಹೆಚ್ಚಿಗೆ ಏನು ಹೇಳಲಿ! ಹೆಚ್ಚಿಗೆ ತಕ್ಕಂತೆ, ಅವನು ಬಹಾದ್ದೂರನೇ ಆಗಿರುವನು. ಈ ಪ್ರಸಂಗದಲ್ಲಿ ನಾನು ಏನು ಮಾಡಬೇಕು?

ಬಹಾದ್ದೂರ ಎಂಬ ಹೆಸರೇ? ಚನ್ನಾಗಿ ವಿಚಾರ ಮಾಡಿರುವಿರೋ? ಎಂದು ಬಾಬೂರಾಯನು ನಗುತ್ತ ಕೇಳಿದನು.

ಏನು ಹೇಳಲಿ ಬಾಬೂರಾವ! ಇದು ಹುಡುಗಾಟಿಕೆಯಾಗಿತ್ತು! ನಾನು ಇದು ವರೀಗೆ ಎಷ್ಟೋ ಬಗೆಯ ಕ್ಷೇತ್ರನ್ನು ನೋಡಿರುವೆನು. ಕಿಸೇ ಕತ್ತರಿಸುವವರು, ಶ್ರೀಯರ ಮೂಗಿಸೋಳಗಿನ ನತ್ತು ಕತ್ತರಿಸುವವರು ನೋಡಲಾವ ಎಷ್ಟೋಇಜನ ತುದುಗರನ್ನು ಹಿಟಿದು ತಿರಂಗ್ ಕೊಳಿಸಿರುವೆಂೱಾ; ಆದರೆ ಈ ಬಹಾದ್ದೂರನಂಥ ಮಹಾಧೂರ್ತ ಕ್ಷೇತ್ರನನ್ನು ಮಾತ್ರ ನಾನು ಇಂದಿನ ವರೀಗೂ ಉಂಟಿಲ್ಲ. ಈತನು ಭಯಂಕರ ಮನುಷ್ಯ! ಎಂದು ನಾಡಿದ ಸರದಾರಸಿಂಗನ ಮಾತಿಗೆ:— ಬಹಾದ್ದೂರ ಎಂಬ ಹೆಸರನ್ನು ನಾನು ಎಲ್ಲಿಯೋ ಕೇಳಿದಂತೆ ಲಕ್ಷ್ಯದಲ್ಲಿದೆ; ಆದರೆ ನಿಮ್ಮ ಈ ಬಹಾದ್ದೂರನು ಆತನೇ ಇರಬಹುದೇನು? ಎಂದು ಸಿಗರೀಟ್‌ನ ಹುಗೆಯನ್ನು ಮೇಲಕ್ಕೆ ಉಡುತ್ತು:—ಅವನ ಬಗ್ಗೆ ಇನ್ನೂ ಹೆಚ್ಚಿಗೆ ಗೊತ್ತಿದ್ದರೆ ಹೇಳಬೇಕು, ಎಂದು ಬಾಬೂರಾಯನು ನುಡಿದನು. ಆಗ ಸರದಾರಸಿಂಗನು:— ಆತನ ಪರಿಚಯ ಹೇಗಾಯಿತೆಂಬದನ್ನು ತಿಳಿಸುವದಕ್ಕೆಂದೇ ಈಗ ನಾನು ಇಲ್ಲಿಗೆ ಬಂದಿರುತ್ತೇನೆ. ಮೂರು ವಾರಗಳ ಹಿಂದೆ ಈ ಭಯಂಕರ ಜೋರನ್

ವೀ. ವಲಸೇ ಪತ್ರ ಸಹಗಿ ತಲುಪಿತು, ಎಂದು ಅನ್ನತ್ವ, ಆದ್ದರಿಧ್ಯಾದ ಅಕ್ಷರಗಳಿಂದ ಒಂದು ಹೊಲಸು ಕಾಗದ ಮೇಲೆ ಬರೆಯಲ್ಪಟ್ಟಿ ಪತ್ರ ಪ್ರಾಂದಿನ್ನು ಬಾಬೂರಾಯನ ಮಂದಿರ ಜಲ್ಲಲು, ಆತಮ ಅದನ್ನು ತಕ್ಷೇತ್ವಾದು ಬೀದರ್‌ವಿಧಾನದಿಂದ. ಅದ್ದಲ್ಲಿ ಹೀಗೆ ಬರೆದಿತ್ತು:—

ಮಹಾರಾಜ, ತನಗೆ ಶಂಕೃತೈ ವಿರೇಷ ಕೆಲಸವೇನೂ ಇದ್ದಂತಿ ತೋರು ವಿಶ್ವಾಸಿ ನಂಜನದಿಂದ ಪ್ರತಿ ತಿಂಗಳೂ ನೂರು ಗಟ್ಟಿ ರೂಪಾಯಿಗಳನ್ನು ಕಿಸೆಯಲ್ಲಿ ಹಾಕಿಕೊಂಡು ಜಕ್ಕಂದಿಂದ ಕಾಲಕೆಳಿಯುವದರಿಂದ ನಿಮ್ಮಲ್ಲಿ ಆಲಷ್ಯವು ತಲೆದೊರಹಿತಿದೆ. ಉದರಿಂದ ನಿಮ್ಮ ಪ್ರಕ್ರಿಯೆ ಕೆಟ್ಟು, ಬ್ಯಾಪ್ಪ ಕರ್ತವ್ಯದ್ವಾರಕ್ಕೆ ಮನುಷ್ಯನು ಇಲ್ಲದಂತಾಗುವ ಸಂಭಾವನಿದೆ. ಕಾರಣ ಈ ಪ್ರಸಂಗದಲ್ಲಿ ನಿಮ್ಮ ಯೋಗ್ಯತೆಗೆ ತಕ್ಕ ಒಂದು ಖಚಿತವಾಗಿ ನಿಮ್ಮ ಈಚ್ಛೆವ ಸಾಹಸ ಮಾಡಿರುವೇನು.

ನಿಮ್ಮ ಸಂಸ್ಥಾನದ ಪಟ್ಟಣಕೆಟ್ಟಿಯಾದ ಅಫರ್ಮಲ್‌ಭಾಯಿ ಎಂಬವನು ಈನ್ನ ಹೆಂಡತಿಯ ಸಲುವಾಗಿ ನೊನ್ನ ಖರೀದಿಮಾಡಿರುವ ಮನೋಹರವಾದ ಮುತ್ತಿನ ಹಾರವನ್ನು ಸರಕಾರದ ತಿಜೋರಿಯಾಲ್ಟಿಟ್ಟು ಅದರ ರಕ್ಷಣೆಯ ಖಚನ್ನು ಕೊಡಲು ಬಟ್ಟಿ, ನಾಲ್ಕು ಸಂಪರ ಪೊಂಡುಗಳನ್ನು ಕೆಗಲೇ ಕೊಟ್ಟಿರುವನಷ್ಟೇ? ಆ ಮುತ್ತಿನ ಹಾರವನ್ನೂ, ಆದರ ಸಂರಕ್ಷಣೆಯ ಪಳ ವಸ್ತು ಇನ್ನು ಇಂದಿನ ದಿನಸಗೋಳಗಾಗಿ ಸಷ್ಟು ಸ್ವಾಧೀನ ಹಣಸಿಕೊಳ್ಳುವೇನು; ಹಾಗು ಮಣಿಲಾಲ ಜವ್ವೇರಿ ಎಂಬ ಸಾವುಕಾರನ ತಿಜೋರಿಯಲ್ಲಿ ರುವ ಬೇಬಂಡಪುರದ ಮಹಾರಾಜನ ರತ್ನಕಚ್ಚಿದ ತಿರಪೇಚ ಆಭರಣದ ಮೇಲೆ ನಷ್ಟ ಕಣ್ಣು ಕುಳಿತಿದೆ; ಮತ್ತು ಬುದ್ದ ಸಂಸ್ಥಾನದ ಒಡಿಯರಾದ ನಿಮ್ಮ ದೊಡ್ಡ ಸಾಹೇಬರ ಕೈಯೊಳಗಿರುವ ವಜ್ರದ ಉಂಗುರವೂ ನಷ್ಟ ದೃಷ್ಟಿಪಥದಲ್ಲಿ ಬರದೆ ಉಳಿದಿಲ್ಲ. ಈ ಮೇಲಿನ ಎಲ್ಲ ಅಮೂಲ್ಯ ಆಭರಣಗಳನ್ನು ನಷ್ಟ ಆಗಾಧ ಯುಕ್ತಿ, ಚಾತುರ್ಯಗಳಿಂದ ಸ್ವಾಧೀನ ಪಡಿ ನಿಕ್ಷೇಪಣವೇನು. ಈ ಎಲ್ಲ ಕಾರ್ಯಗಳನ್ನು ಜರುಗಿಸುವ ಮೊದಲು ನಿಮಗೆ ಕಿಳಿಸುವ ಉಪ್ಪೇಕವಿಷ್ಟೇ, ನಿಮಗೆ ಈ ಸಂಗತಿಯು ತಿಳಿಯದೆ ಹೊರಿಯಿತ್ತಿದು ನಿರ್ವ ಆಕ್ರೋಸಿದರೆ, ನನ್ನ ಬಹಾದ್ದುರ ಎಂಬ ಹೆಸರಿಗೆ ಕುಂಡು ಬಂದಿತೆಂದು ಯೋಚಿಸಿ, ಇದ್ದಂತೆ ನನ್ನ ಮೋದಲೇ ತಿಳಿಸಿರುವೇನು. ಆದ್ದ

೧೦೮ ಸೀನ್ವ ಜಾಗ್ರತರಾಗಿ, ಮೇಲೆ ಕಾಣಿಸಿದ ಎಲ್ಲ ಅಭರಣಗಳನ್ನು ಸಂರಕ್ಷಿಸಿಕೊಳ್ಳಿ!

ಬಹಾದ್ದುರ್

ಪತ್ರ ಓದುವದಾದ ಮೇಲೆ ಬಾಬೂರಾಯನು ಇನ್ನೇಕ್ಕರನ ಕಡೆಗೆ ನೋಡುತ್ತ ಯಾವನೋಬ್ಬನು ನಿಮ್ಮ ಹುಡುಗಾಟಿಕೆ ಮಾಡುವದಕ್ಕಾಗಿ ಹೀಗೆ ಬರೆದಿರಬಹುದೆಂದು ಅಭಿಪ್ರಾಯವಟ್ಟಿನು. ಅದಕ್ಕೆ ಸರದಾರ ಸಿಂಗನು—ನಷ್ಟಂತೆ ನಿಮಗೂ ಪತ್ರ ಕಳಸಿದ್ದರೆ, ಆಗ ಸೀನ್ವ ಏನು ಮಾಡುತ್ತಿದ್ದಿರಿ ಬಾಬೂರಾವ?

ಯಾವನೋ ನೀಒಂದನು ವಿನೋದಕ್ಕಾಗಿ ಬರೆದದ್ದೀಂದೂ, ಆದರಂತೆ ಕಳ್ಳು ಪರಾಡಿಕೊಂಡೊಯ್ಯಲು ಅವನಿಗೆ ಶಕ್ಕನಿಲ್ಲೀಂದೂ ನಾನು ತಿಳಿಯುತ್ತಿದ್ದೇನು, ಎಂದು ಬಾಬೂರಾಯನು ನುಡಿದನು.

ನಾನಾದರೂ ನಿನ್ನುಂತೆಯೇ ತಿಳಿದಿದ್ದೇನು; ಆದರೆ ಒಂದರಹಿಂದೊಂದರಂತೆ ಕಳ್ಳುಗಳಾಗುತ್ತ, ಕಡೆಗೆ ನಮ್ಮ ದೊಡ್ಡ ಸಾದೇಬರ ಕೈಯೊಳಗಿನ ವಜ್ರದುಂಗುರವೂ ಮಾಯವಾಯಿತು! ಇಷ್ಟೇ ಅಲ್ಲ; ಪ್ರತಿಯೊಂದು ಕಳವಿನ ಮರುದಿನ ನನಗೊಂದು ಪತ್ರ ಬರುತ್ತಲೇ ಇದೆ. ಇಕ್ಕೋ ನೋಡಿರಿ, ಆ ಪತ್ರಗಳನ್ನೆಲ್ಲ! ಎಂದು ಸರದಾರಸಿಂಗನು ಮತ್ತೆ ಮೊದಲಿನಂತೆ ಡೊಲಸು ಕಾಗದದ ಮೇಲೆ ಬರೆಯಲ್ಪಟ್ಟ ನಾಲ್ಕು ಪತ್ರಗಳನ್ನು ಬಾಬೂರಾಯನ ಮುಂದಿರುವ ಮೇಜಿನ ಮೇಲೆ ಒಗೆದನು. ಉತ್ತಮಕ ಸಾದ ಬಾಬೂರಾಯನು ಆ ಪತ್ರಗಳನ್ನು ಕೈಯಲ್ಲಿ ತಕ್ಕಂಂಡು ಒಂದೊಂದಾಗಿ ಓದತ್ತೊಡಗಿದನು :—

ಗನೆಯ ಪತ್ರ— ಅಫರ್ಮಲಭಾಯಿಯ ಎಂಬತ್ತು ಸಾವಿರ ರೂಪಾಯಿ ಚೆಲೆ ಬಾಳುವ ಮುತ್ತಿನ ಹಾರವು ನಿನ್ನ ರಾತ್ರಿ ಕಳವಾದದ್ದು ಈ ಮೊದಲೇ ತಮಗೆ ತಿಳಿದಿರಬಹುದು !

ಬಹಾದ್ದುರ್

ಅನೆಯ ಪತ್ರ— ಖುದಾಬಾದ ಬ್ರಾಂಕಿನಲ್ಲಿಟ್ಟಿದ್ದ ಅಫರ್ಮಲ್ ಭಾಯಿಯ ನಾಲ್ಕು ಸಾವಿರ ಹೊಂಡುಗಳು ಕಳವಾಗಿದ್ದ ಸಂಸ್ಥಾನದಲ್ಲಿ

ದೊಡ್ಡ ಗೊಂದಲವೆದ್ದಿದೆ. ಡಿಟ್ರಿಟ್ ಪೋಲೀಸ್ ಇನ್‌ಪ್ರೈಸ್‌ರಾದ ತಾವು
ನಿದ್ರೆಯಲ್ಲಿರುವಿರೋ?

ಬಹಾದ್ದುರೆ

ಇನೆಯ ಪತ್ರ— ಮಣಿಲಾಲ ಜಣ್ಣೇರಿಯ ತಿಜಾರಿಯೊಳಗಿನ ಶಿರ
ಪೇಚ ಆಭರಣವು ನಿನ್ನ ರಾತ್ರಿ ನನ್ನ ಕ್ಷೇಸೇರಿತು. ನಿಮ್ಮ ಬುದ್ಧಿ ಭೂತ
ವಾಯಿತೇ ಹೇಗೆ?

ಬಹಾದ್ದುರೆ

ಇನೆಯ ಪತ್ರ— ದೊಡ್ಡ ಸಾಹೇಬರ ಶ್ರೀಯೋಳಗಿನ ವಜ್ರದುಂಗುದನ್ನು
ಶ್ರೀಯೋಳಗಿದಾವಾಗಲೇ ಮಾಯವಾಯಿತು! ನೀವು ನನ್ನ ಪ್ರತಿಸ್ಥಿತ
ಗಳಾಗಲು ತಕ್ಕುವರಲ್ಲ! ಬಸ್ತಿಸಿನ ಆಶೇಯಿಂದ ಎಲ್ಲಾಂಶಿಂದೂ ಇಂಥ
ಕಳವುಗಳ ಪತ್ತಿಯಾಗುವದುಂಟೇ?

ಬಹಾದ್ದುರೆ

ಪತ್ರಗಳನ್ನೊಂದುವದಾದ ಬಳಿಕ ಬಾಬೂರಾಯನು ತನ್ನ ಮನದಲ್ಲಿ
ಆ ದೃಷ್ಟಿಯಾಲೀ ಕಳ್ಳನ ಬಗ್ಗೆ ಧನೇಜ್ಞೇದ್ವಾರಗಳನ್ನು ತೆಗೆದನು; ಹಾಗು
ಆಶ್ಚರ್ಯದಿಂದ ಸುಧಿದದ್ದೀನಂದರೆ— ನಾನು ಇಂದಿನ ವರೆಗೆ ಸಾವಿರಾರು
ಕಳ್ಳರನ್ನು ಹಿಡಿದೆನು; ಆದರೆ ಈ ಮಾದರಿಯ ದೃಷ್ಟಿಯಾದ ಕಳ್ಳ
ನನ್ನ ವಾತ್ತ ಕೆಂಡಿರಲಿಲ್ಲ. ಸರದಾರಸಿಂಗ್, ನೀವು ಈಗ ಯುಕ್ತಿಯಿಂದ
ಆ ಕಳ್ಳನನ್ನು ಹಿಡಿದದ್ದಾದರೆ ನಿಮ್ಮ ಸಂಸ್ಥಾನದ ಸರಕಾರದಿಂದಷ್ಟೇ ಅಲ್ಲ,
ನಿಮ್ಮ ಶ್ರೀಟಿಶ ಸರಕಾರದಿಂದಲೂ ನಿಮಗೆ ಬಹುವಾನ ದೊರೆಯುವದು.
ಇಂಥ ಕಸಿಲಾಷಣ್ಯ ಯೋಗವು ಎಲ್ಲರಿಗೂ ದೊರೆಯುವದಿಲ್ಲ.

ಸರದಾರಸಿಂಗ್— ಎಲ್ಲಿಯ ಕಸಿಲಾಷಣ್ಯ ಯೋಗ? ಎಲ್ಲಿಯ
ಬಹುವಾನ? ಬಾಬೂರಾವ, ಈ ವೇಚಿನೊಳಗಿಂದ ವಾರಾದರೆ ಸಾಕಾ
ಗಿದೆ. ನಾನು ಸುಮ್ಮನೆ ಕುಳಿತರೂ ಆ ಬದ್ದಾಮಾಷನು ನನ್ನ ಬೆಸ್ಸುಹತಿ
ರುವನು. ಅವನ್ನಿಂದಾದ ಅವವಾನವು ನನ್ನಿಂದ ಸಹಿಸಲಬಹುದಿಗೆ.
ಇಕ್ಕೋ, ಇದು ನೋಡಿರಿ; ನಿನ್ನ ಸಾಯಂಕಾಲಕ್ಕೆ ಆ ಜೋರನ್ನಿಂದ ಬಂದ
ಪತ್ರವು! ಎಂದಂದು ಕಿಸೆಯೊಳಗಿಂದ ಮತ್ತೊಂದು ಪತ್ರವನ್ನು ತೆಗೆದು
ಬಾಬೂರಾಯನ ಮುಂದೆ ಒಗೆದನು.

ಬಾಬೂರಾಯನು ಎಪ್ಪು ಬೇಸತ್ತು ಬಂದಿದ್ದರೂ, ಈ ಚಮತ್ವಾರ್ಥಕ ಸಂಗತಿಯನ್ನು ತಿಳಕೊಳ್ಳಲು ಮತ್ತಿಷ್ಟು ಉತ್ಸರ್ಪಿಸಿದನು. ಅದರಿಂದ ಸರದಾರಸಿಂಗನು ಒಗೆದ ಪತ್ರವನ್ನು ತಟ್ಟಿನೆ ತಕೆಹ್ಯಾಂಡು ಓದತೊಡಗಿದನು.

ಮಹಾರಾಜ, ನಿಮ್ಮ ಮೇಲಿನ ನನ್ನ ಪ್ರೇಮವನ್ನಿಷ್ಟೇಂದು ಹೇಳಲಿ? ಯಾವ ಕೆಲಸ ಮಾಡಿದರೂ ನಿಮ್ಮ ಕಿವಿಯ ಮೇಲೆ ಹಾಕದೆ ಮಾಡಬಾರದೆಸುತ್ತದೆ. ಕಾರಣ ಇನ್ನೊಂದು ಮಹತ್ವದ ಗುಪ್ತಸಂಗತಿಯನ್ನು ನಿವಗೆ ತಿಳಿಸುತ್ತೇನೇ ನಿಮ್ಮ ಶಂಸಾಸದ ಹದ್ದಿನಲ್ಲಿಯೇ ನಿಮ್ಮ ರಾಜಧಾನಿಯಿಂದ ಲ-ಗಂ ವ್ಯೇಲುಗಳ ಮೇಲೆ ಶಾಂತಿಕೀರವೆಂಬ ಭವ್ಯವಾದ ಬಂಗಲೆಯಿದೆ. ಅಲ್ಲಿ ವನ್ನು ಲಾಲನೆಂಬ ನವಕೋಟಿ ನಾರಾಯಣನು ಪಾಸಿಸುವನು. ಅವನ ಅವಾರ ಸಂಪತ್ತಿಯು ಕುಬೀರನನ್ನು ಸಹ ನಾಚಿ ಸುತ್ತಿರುವದ; ಅದರೆ ಆ ಧನಿಕನು ವರೋವಕಾರಕ್ಕಾಗಲಿ, ಬೇರೆ ಪುಣ್ಯಕಾರ್ಯಕ್ಕಾಗಲಿ ಬಂದು ಕಾನು ಸಹ ಕ್ಷೇಯಿತ್ತಿ ಕೊಡುವದಿಲ್ಲ. ಇನ್ನು ತಾನಾದರೂ ಉಪಯೋಗಿಸುತ್ತಿರುವನ್ನು ಬೇಕೇ? ಹೊಲ ಕಾರ್ಯವ ಬೆದ್ದಿನಂತೆ ಆತನ ಸ್ಥಿತಿಯಿದೆ. ಕಾರಣ ಅವನು ಬಹು ಬೆಲೆಯುಳ್ಳ ಮುತ್ತರತ್ವಾದಿಗಳನ್ನು ಹೊತ್ತ ಕತ್ತಿಗೆ ಸರಿಯಾಗಿರುವನು! ಆ ಕತ್ತಿಯ ಭಾರವನ್ನು ಸ್ವೀಕೃತಿ ಮಂಟ್ಪಿಗಾದರೂ ಕಡಿಮೆ ಮಾಡಬೇಕೆಂದು ಯೋಚಿಸಿರುವನು. ಅವನು ಮೊನ್ನೆ ವಿಲಾಯತಿಯಿಂದ ತರಿಸಿರುವ ಬಂಗಾರದ ಹಿಡಿಕೆಯ ವಜ್ರ ಕೆಳ್ಳಿದ ಬಹು ಮೂಲ್ಯವಾದ ಖದ್ದವನ್ನು ನಾನು ಎತ್ತಿಹಾಕುವೇನು. ಈ ದಿನ ರಾತ್ರಿ ಬಂಬತ್ತು ಗಂಟೆಗೆ ಸರಿಯಾಗಿ ಹೊಗಿ ಕಾರ್ಯಸಾಧನ ಕೊಳ್ಳುವೇನು. ಆ ವೇಳೆಗೆ ಸಿವೂ ತಪ್ಪದ ಅಲ್ಲಿಗೆ ಬರಬೇಕು. ಆ ಬಂಗಲೆಯು ನಿಮಗೆ ಗೊತ್ತಿರದಿದ್ದರೆ, ಚೌಕಿಯ ಪೂಲೀಸರನ್ನು ವಿಚಾರಿಸಬೇಕು; ಅಂದರೆ ನಿರಾಯಾಸವಿಂದ ಬಂಗಲೆಗೆ ಬರುವರಿ! ಈಪತ್ತ ಮುಷ್ಟಿದ ಕೂಡಲೆ ಹೊರಡುವ ಸಿದ್ಧತೆ ಮಾಡಿರಿ.

ಬಹಾದ್ದೂರ್

ಪತ್ರ ಓದುವದಾದ ಮೇಲೆ ಅದನ್ನು ಕೆಳಗಿಟ್ಟು, ಬಾಬೂರಾಯನು— ಇದು ಮಾತ್ರ ಕೇವಲ ಜೀಷ್ಟಿ. ನನ್ನ ಆಯುಷ್ಯದಲ್ಲಿ ಒಮ್ಮೆ ಸಹ ಇಂಥ ಪುಸಂಗ ಬಂದಿರುವದಿಲ್ಲ! ಕಳ್ಳನ್ನ ಮಾಡುವ ವೇಳೆಯನ್ನು ಯಾವ ಕಳ್ಳನಿಗೆ ಕಾಣಿಕೆ!

ನಾದರೂ ಪ್ರೇರಿಸರಿಗೆ ತಿಳಿಸುವದುಂಟೇ? ತೀರು ಅಶ್ವನ್ನು! ಎಂದನು.

ಸರದಾರಸಿಂಗ್— ಬಾಬುರಾವ, ಇದು ಜೀಷ್ಟೆಯಲ್ಲ! ನನ್ನ ವಾಲಿನ ಅರಿಷ್ಟನ್ನು!! ಆ ಗಂಟೆಗೆ ಇ ಮಿಸ್ಟೆಗಳಿರುವಾಗ ಈ ಪತ್ರವು ನನ್ನ ಕೈಸೇರಿತು. ಅದನ್ನು ಓವಿದ ಕೂಡಲೆ ನಾನು ಹೊರಡಲು ಸಿಧ್ಧನಾಡನು. ಯಾಕಂದರೆ ಹಿಂದೆವಿದ ಸಂಗತಿಗಳಿಂದ ಈದಿನ ರಾತ್ರಿ ಈ ಕಳಪ್ಪ ಜರಗುವದು ಸಿಕ್ಕುಯವೆಂದೇ ನನ್ನ ಭಾನನೆಯಾಯಿತು. ಕೂಡಲೆ ನೋಟ ರಿನಲ್ಲಿ ಕುಳಿತು ಆ ಬಂಗಲೆಯ ದಾರೀ ಹಿಡಿದೆನು. ತುಸು ವೇಳೆಯಲ್ಲಿ ಬಂಗಲೆಯೂ ಬಂದಿತು. ಅದರ ಹೆಚ್ಚಿಗಿಲ್ಲದೆ ನೋಟರನ್ನು ಸಲ್ಲಿಸಿ, ಗಡಿಬಿಡಿಯಿಂದ ಒಳಸೇರಿದೆನು. ತುಸು ಮುಂಹಕ್ಕೆ ಹೋಗುವವು ಸಲ್ಲಿ ಒಬ್ಬ ಮುದುಕನು ಗಡಿಬಿಡಿಯಿಂದ ನನ್ನ ಎಮರಿಗೇ ಬಂದನು. ಯಾರ ವರು? ಬೇಗನೇ ಪ್ರೇರಿಸರನ್ನು ಕರೆತಕ್ಕೂರಿ. ಕಳ್ಳನು ಒಳಗೆ ಸಿಕ್ಕಿರುವನು. ತಡವಾದರೆ ಏನಾಗುವನೋ, ಎಂಬ ಭೀತಿಯಂಟಾಗಿದೆ! ತೀವ್ರವಾಗಿ ಹೋಗಿರಿ! ಎಂದು ಒಂದೇ ಸವನೆ ಅವಶರಪಡಹತ್ತಿದನು.

ಆಗ ನಾನು—ನೀವು ಯಾರು? ಎಂದು ಆ ವೃಧ್ಧನನ್ನು ವಿಚಾರಿಸಲು, ಯಾರೆಂದರೆನು? ಈ ಬಂಗಲೆಯ ಯಜನಾನನು! ಬೇಗ ಹೋಗಿರಿ; ಸುಮ್ಮನೆ ವಾತಿನಲ್ಲಿ ಹೊತ್ತುಗಳಿಯಬೇಡಿರಿ! ಎನ್ನಲು, ನಾನು ನನ್ನ ಪರಿಜಯವನ್ನು ನೂಡಿಕೊಟ್ಟು, ಆ ಕಳ್ಳನಿರುವ ಜಾಗೆಯನ್ನು ತೋರಿಸಿರಿ, ಎನ್ನಲು, ಆ ವೃಧ್ಧನು ಲಗುಬಗೆಯಿಂದ ನನ್ನೊಡನೆ ಬಂದ ವನ್ನೇ, ಒಂದು ಕೋಣೆಯ ಮುಂದೆ ನಿಂತು—ಇಕೋ, ಇದೇ ಕೋಣೆಯಲ್ಲಿ ಬಂಧಸಲ್ಲಿಟ್ಟಿರುವನು. ಈ ಕೀಲಿಯ, ಕೈಯನ್ನು ತಕ್ಕೊಂಡು ಕೀಲಿತೆಗೆದು, ಸಾವಧಾನದಿಂದ ಒಳಗೆ ಪ್ರವೇಶಿಸಿರಿ. ಯಾಕಂದರೆ ಕಳ್ಳನ ಹತ್ತರ ಆಯುಧವಿರಬಹುದು! ಎಂದು ವೇಳುತ್ತಿರುವಷ್ಟು ರಲ್ಲಿಯೇ ನಾನು ತಟ್ಟನೆ ಕೀಲಿಯನ್ನು ತೆಗೆದು, ಒಳಗೆ ಧುಮುಕಿದೆನು. ಈ ದಿನ ಕಳ್ಳನು ಸಿಗುವನೆಂದು ನಾನು ಉಬ್ಬಿಹೋಗಿದ್ದೇನು. ಬಾಗಿಲ ತೆರೆದವನ್ನೇ ಕಳ್ಳನ ಹೀಲೆ ಧುಮುಕಿ, ಅವನನ್ನು ಗುಡ್ಡ ನೆಲಕ್ಕೆ ಕೆಡವಿಬಿಡಬೇಕೆಂಬದು ನನ್ನ ವಿಚಾರವು. ಅದರಂತೆ ಮಾಡಲು ಒಳಗೆ ಸೇರಿ ಸುತ್ತುಮುತ್ತೆಲ್ಲ ಕಳ್ಳನನ್ನು ಹೋಧಿಸುತ್ತಿರುವಾಗ. ಹಿಂದಿನಿಂದ ಯಾರೋ ನನ್ನ ಬೆಸ್ಸಿಗೆ ಒಂದು ಬಲ್

‘ಕರ್ಣನಿಗೆ ಕಾಣಿಕೆ !

ವಾದ ಏಟು ಕೊಟ್ಟಿರು. ಅದರಿಂದ ನಾನು ಮುಗ್ಗಿರಿಸಿ, ಎದುರಿಗಿನ ಕಬ್ಬಿಣ ಮಂಚದ ಮೇಲೆ ಬಿಡ್ಡೆನು. ಆ ಪೆಟ್ಟಿಸಿಂದ ನನಗೆ ಕಣ್ಣಾಗಿ ಕತ್ತಲುಗನಿದಂತಾಗಿ. ಕೆಳಗೆ ಬಿಡ್ಡ ಮೂರ್ಖೀಹೊಂದಿದೆನು. ಮುಂದೆ ಕೆಲ ನೇರಿಯ ಮೇಲೆ ಎಚ್ಚರಾಗಲು ಎದ್ದು ಸೋಡುತ್ತೇನೆ; ಕೊಳೆಯ ಬಾಗಿಲು ಮುಚ್ಚಲ್ಪಟ್ಟಿದ್ದು ಅಲ್ಲಿ ಆ ಕರ್ಣನ ಬದಲು ನಾನೇ ಸೆರಿಯಾ ಇಂದಿನ್ನು! ಬಾಬೂರಾವ, ಏನು ಹೇಳಲಿ, ನನ್ನ ವರಾನಕಾನ್ನಿಯ ಪರ ವಾವಧಿಯನ್ನು?

ಹಾಗಾದರೆ ಆ ವ್ಯಾಧನು ಆ ಮನೆಯ ಒಾಯನಾಗಿರಲಿಕ್ಕಿಲ್ಲ ! ಎಂದು ಬಾಬೂರಾಯನು ಕೇಳಲು,

ಅವನೇ ಕರ್ಣನು. ಆ ದಿನ ಸಾಯಂಕಾಲದಲ್ಲಿ ಆ ಬಂಗಲೆಯ ಒಡೆಯನಿಗೆ ಮುಂಬಯಿಯಲ್ಲಿ ಓದುವ ಅವನ ಪ್ರಿಯ ಪುತ್ರನಿಂದ—ನನಗೆ ಬಹಳ ಜಡ್ಟಾಗಿದೆ. ತೀವ್ರ ಹೊರಟು ಬರಬೇಕು, ಎಂಬದಾಗಿ ತಾರು ಬಂದ್ದರಿಂದ, ಅವನು ಗಡಿಬಿಡಿಯಂದ ಮುಂಬಯಿಗೆ ಹೊರಟು ಹೋಡನು. ಮುಂದೆ ಅವನು ಮುಂಬಯಿ ಮುಟ್ಟಿನಷ್ಟರಲ್ಲಿಯೇ ನಡುದಾರಿಯಲ್ಲ— ಈ ಇಂದು ರಾತ್ರಿ ನಿನ್ನ ಮನೆ ಕಳವಾಗುವದು, ಎಂಬ ತಾರು ಮುಕ್ಕಿತು. ಕೂಡಲೇ ಆ ಸಾವುಕಾರನು ಹಿಂದಿರುಗಿ ಮನಿಗೆ ಬರುವಷ್ಟರಲ್ಲಿ ಕರ್ಣನು ತನ್ನ ಕಾರ್ಯ ಸಾಧಿಸಿಕೊಂಡು, ನನ್ನನನ್ನ ಸೆರಿಯಿರಿಸಿ, ಹೊರಟು ಹೋಗಿದ್ದನು. ಮುಂದೆ ಯಜಮಾನನು ಬಂದ ಬಳಿಕ ಬದಲು ನಾನೇ ಕರ್ಣ ನಾಗಿ ಸಿಕ್ಕಿದ್ದರಿಂದ, ನನ್ನ ಆವಮಾನಕ್ಕೆ ಎಣೆಯಿಲ್ಲದಾಯಿತು ! ನಿಜ ವಾದ ಕರ್ಣನು ನಿಮಗೂ ನಸಗೂ ಕೂಡಿಯೇ ಮೋಸಮಾಡಿ ಪಾರಾಗಿರುವನು. ನಾನು ಕರ್ಣನಲ್ಲ. ಪ್ರೋಲೀಸ ಅಧಿಕಾರಿಯು ಎಂದು ನಾನು ಪರಿಪರಿಯಿಂದ ಅವರಿಗೆ ನನ್ನ ಪರಿಚಯ ಮಾಡಿ ಕೊಟ್ಟಿ ಪಾರಾಗಿ ಬರಬೇಕಾದರೆ, ನನಗೆ ಸಾಕುಸಾಕಾಯಿತು. ಏನು ಹೇಳಲಿ ಬಾಬೂರಾವ ! ಇಷ್ಟಕ್ಕೇ ಆ ಅರಿಷ್ಟವು ನನ್ನ ಬೆನ್ನು ಬಿಟ್ಟಿತೇಂದಿರೇನು? ಕೇಂಡೆಯಲ್ಲಿ ನನ್ನನನ್ನ ಒಷ್ಟ ಕೆಡುವಿ, ನಾನು ವ್ಯೇ ಮರೆತು ಬಿದ್ದಾಗ, ಆ ಜರೆಲನಾದ ತುಪುಗ ಬಹಾದ್ದರನು ನನ್ನ ಪ್ರೋಟೊ ತಕೊಂಡು, ಅದರ ದೊಂದು ಪ್ರತಿಯನ್ನು ನನ್ನ ಕಡೆಗೆ ಕಳಸಿದ್ದಲ್ಲದೆ, ನಮ್ಮ ಶಾತೀಯ ಎಲ್ಲ

ನೋಕರರಿಗೂ ಒಂದೊಂದು ಪ್ರತಿಯನ್ನು ಪ್ರಕೃಟಿಯಾಗಿ ಹಂಚಿರುತ್ತಾನೆ ! ಇಕ್ಕೋ ನೋಡಿರಿ, ಆ ಕಾಲದ ನನ್ನ ಫೋಟೋವನ್ನು ! ಎಂದು ಸರದಾರಸಿಂಗನು ತನ್ನ ರಸೀಡಿಷನ್‌ನಲ್ಲಿ ಬಾಬೂರಾಯನು ಕೈಯಲ್ಲ ಕೊಟ್ಟಿನು. ಆಗ ಅದನ್ನು ನೋಡಿದ ಯಾವನಿಗಾದರೂ ನಗೆ ಬರುವಂತಿತ್ತು, ಅದರೆ ಬಾಬೂರಾಯನು ಸರದಾರಸಿಂಗನೆ ಮನಸ್ಸನ್ನು ನೋಯಿಸಬಾರದೆಂದು ತನ್ನ ನಗೆಯನ್ನು ಆವರಿಸಿಕೊಂಡನು; ಅದರೂ ಸರದಾರಸಿಂಗನಿಗೆ ಅದು ಕೂಡ ಸಹಸರವಾಗಿದೆ—ಬಾಬೂರಾವ, ನೀವು ಮನಸಿನಲ್ಲಿಯೇ ನಗುತ್ತಿರುವಿರಲ್ಲವೇ? ನಿಮ್ಮ ಮೇಲೆಯೇ ಇಂಥ ಪ್ರಸಂಗ ಬಂದಿದ್ದರೆ ನೀವೇನು ಮಾಡುತ್ತಿದ್ದಿರಿ?

ನಗತಕ್ಕ ಪ್ರಸಂಗವಲ್ಲಿಂತಲೇ ಅದನ್ನು ಸಾವರಿಸಿಕೊಂದು ತಡೆದಿರುವೆನು. ಈ ಫೋಟೋ ನೋಡಿದರಂತೂ ಎಂದೂ ನಗದವರಿಗೆ ಸಹ ನಗೆ ಬರುವಂತಿದೆ. ಅಷ್ಟು ಅಲಪ್ಪವಧಿಯಲ್ಲಿ ಇಷ್ಟು ಸರಸವಾಗಿ ನಿಮ್ಮ ಫೋಟೋ ತೆಗೆದ್ದನ್ನು ನೋಡಿದರೆ, ಅವನು ಉತ್ತಮ ಫೋಟೋಗಾಂಧರನೂ ಇರಬಹುದಾಗಿ ಕಾಣುತ್ತದೆ. ಇಲ್ಲವಾದರೆ ಬೇರೆಯವರಿಗೆ ಈ ಕೆಲಸವು ಅಶಾಧ್ಯವೇ ಸರಿ! ಎಂದು ಬಾಬೂರಾಯನು ನುಡಿದನು. ಫೋಟೋದ ವರ್ಣನೆಯನ್ನೂ, ಜೊರನ ಶ್ಲಾಫನೆಯನ್ನೂ ಮಾಡುವದರಲ್ಲಿ ಮನ್ಯಾರಾಗಿ ಬಿಟ್ಟಿರಲ್ಲ ! ನಾನು ಬಂದ ಕೆಲಸವೇನು ? ನನಗೇನು ಸಹಾಯಮಾಡುವಿರಿ ? ಇದರ ಕಡೆಗೆ ಲಕ್ಷ್ಯವೇ ಇದ್ದಂತೆ ಕಾಣುವದಿಲ್ಲ ! ನೀವು ಮುಂಬಯಿಯ ಪುಸಿದ್ದ ಡಿಟ್ರಿಕ್ಟ್‌ರು ! ಅಂತೆಯೇ ನಿಮ್ಮ ಕಡೆ ಬಂದಿರುವೆನು. ನೀವು ಹೀಗೆ ಅಲಕ್ಷ್ಯಮಾಡಿದರೆ ನನ್ನ ಗತಿಯೇನು ? ಆದ್ದರಿಂದ ಈ ದೀನ ಮಿಶ್ರನ ಮೇಲೆ ದಯವಿಟ್ಟು, ಆ ಜೊರನನ್ನು ಹಿಡಿಯುವ ಸಾಹಾಸ ಮಾಡಿರಿ. ಇಲ್ಲದಿದ್ದರೆ, ನನ್ನ ಮರ್ಯಾದೆಯುಳಿಯುವಂತಿಲ್ಲ, ಎಂದು ಸರದಾರಸಿಂಗನು ಬಹಳ ಆರ್ಥನಾಗಿ ಮಾತಾಡಿದನು.

ಸರದಾರಸಿಂಗ, ಈಗ ನಾನು ಅಲಕ್ಷ್ಯ ಮಾಡಿರುವದಿಲ್ಲ; ಮುಂದೂ ಮಾಡುವದಿಲ್ಲ. ಒಂದು ವೇళೆ ಹಾಗೆ ಮಾಡಿದರೆ ನಿಮ್ಮದಿಷ್ಟೇ ಏಕೆ ? ನನ್ನದೂ, ನಮ್ಮ ಖಾತೆಯದೂ ಸಹ ಮಾನ ಹೋಗಬಾ ಪ್ರಸಂಗ ಬರುತ್ತದೆ. ಅಂದಬಳಿಕೆ ನೀವೇಕೆ ಚಿಂತಿಸುವಿರಿ ? ನನ್ನ ಶಕ್ತಿ ಮೀರಿ ಹೆಣಗಿ,

ಆ ಸಾಹಸಿಯನ್ನು ಹಿಡಿಯುವೆನು, ಎಂದು ಬಾಬೂರಾಯನು ಸ್ವಷ್ಟಿ
ವಾಗಿ ತನ್ನ ಮನೋಗತವನ್ನು ತಿಳಿಸಲು, ಸರದಾರಸಿಂಗ್‌ನಿಗೆ ಸ್ವಲ್ಪ ಸವಾ
ಧಾನವಾದಂತಾಗಿ, ಮೇಚಿನ ಮೇಲೆ ಆಸ್ತಿಪ್ಯಸ್ತವಾಗಿ ಬಿದ್ದಿದ್ದ ತನ್ನ
ವೇಟಾ ತಕ್ಕೊಳ್ಳಂಡು ತಲೆಗೆ ಸುತ್ತಿಕೊಳ್ಳುತ್ತ ಎದ್ದು ನಿಂತನು. ಆಗ
ಬಾಬೂರಾಯನೂ ಎದ್ದು, ಅವನನ್ನು ತಲೆ ಬಾಗಿಲ ವರೆಗೆ ಹೋಗಿ,
ಮತ್ತೆ ಧೈಯರ್ಕೊಟ್ಟು ಕಳುಹಿದನು.

ಸರದಾರಸಿಂಗನು ಮಹಡಿಯ ವಾವಟಿಗೆಗಳನ್ನು ಇಳಿಯುತ್ತಿದ್ದನು.
ಅಷ್ಟರಲ್ಲಿಯೇ ಬಾಬೂರಾಯನ ಆಫೀಸಕ್ಕೊಣಿಯಲ್ಲಿರುವ ಟೀಲಿಫೋನಿನ
ಫಂಟೆಯು ರುಣಣರುಣ ಎಂದು ಬಾರಿಸತ್ತೊಡಗಿತು. ಕೂಡಲೇ ಬಾಬೂ
ರಾಯನು ಆದರ ಉತ್ತರ ಹೋಗಿ ಕೊಳೆವೆಯನ್ನು ಕೆವಿಯಲ್ಲಿಟ್ಟುಕೊಂಡು—
ಯಾರವರು? ಎಂದು ಪ್ರಶ್ನೆ ಮಾಡಿದನು.

ಆಗ ಟೀಲಿಫೋನದಿಂದ ಉತ್ತರದ ಪ್ರತಿಯಾಗಿ ಪ್ರಶ್ನೆ ಕೇಳಿದ್ದೇ
ನಂದರೆ—

ತಾವೇ ಏನು, ಮುಂಬಯಿಯ ಪ್ರಸಿದ್ಧ ಡಿಟ್ಟೆಫ್ಫ್ರಾದ ಬಾಬೂ
ರಾವ ಎಂಬವರು?

ನಿಮ್ಮ ಹೆಸರೇನೆಂದು ಬಾಬೂರಾಯನು ಪ್ರಣಃ ಪ್ರಶ್ನೆಮಾಡಿದನು.

ಬಾಬೂರಾಯನ ಈ ಪ್ರಶ್ನೆಗೆ ಒಂದೆರಡು ಮಿನೀಟುಗಳ ವರೆಗೆ
ಉತ್ತರ ಬರಲಿಲ್ಲ. ಏನೇನೋ ಅಪ್ಪು ಧ್ವನಿ ಕೇಳಬರತೊಡಗಿತು.
ಬಳಿಕ ಸ್ವಷ್ಟವಾಗಿ, ಆದರೆ ಹಾಸ್ಯಯುಕ್ತ ಧ್ವನಿಯಿಂದ— ನನ್ನ ಹೆಸರು
ಬಹಾದ್ದರ್ಗುಪ್ತ ಹೋಲಿಸರ ಗಂಡ! ಎಂಬ ಉತ್ತರ ಬಂತು!

ಕಳ್ಳನೆ ಕೆವಿಮೂತು.

ಎದುರಿಗೆ ಸ್ವಷ್ಟವಾಗಿ ಬಿದ್ದುಕೊಂಡಿದ್ದ, ಅತಿ ನಂಬಿಗೆಯ ವಾಣಿ
ಯಾದ ಟಾಯಗರ ಎಂಬ ನಾಯಿಗೆ ಅಕಸ್ಮಾತ್ತಾಗಿ ರೆಕ್ಕೆಯೊಡೆದು, ಆದು
ಆಕಾಶಕ್ಕೆ ಹಕ್ಕೆಯಂತೆ ಹಾರಿಹೋಗಿದ್ದರೂ ಸಹ ಬಾಬೂರಾಯನಿಗೆ

ಒಂದು ವೇಳೆ ಆಕ್ಷಯರವೇನಿಸುತ್ತಿದ್ದಲ್ಲ; ಆದರೆ ಬಹಾದ್ದರ-ಗುಪ್ತಪ್ರೋಲೀಸರ ಗಂಡ ಎಂಬ ಹೆಸರು ಕೆವಿಗೆ ಬಿಡ್ಡಾಕ್ಷಣವೇ ಆತನು ಫರಮಾಖ್ಯಯರವಟ್ಟಿನು. ಇಂದ್ರೀ ಅಲ್ಲ. ಕ್ಷಣಮೊತ್ತೆ ಸ್ತಭಿನಾಗಿ ಕುಳಿತುಕೊಂಡನು. ಅವನ ಕೆವಿಯೋಳಿಗನ ನಳಕೆಯು ಜಾರಿ ಕೆಳಗೆ ಬಿಡ್ಡರೂ, ಅದು ಅವನಿಗೆ ಗೊತ್ತಾಗಲಿಲ್ಲ! ಅವನು ಮನದಲ್ಲಿ— ಸರದಾರಸಿಂಗನು ಇಷ್ಟುಹೊತ್ತಿನ ವರಿಗೆ ಯಾವ ಭಯಂಕರ ಕಕ್ಷನ ಸಂಗತಿಯನ್ನು ಹೇಳುತ್ತ ಕುಳಿತ್ತದ್ದನೋ ಅದೇ ಕಕ್ಷನು ಟೆಲಿಪ್ರೋನದಿಂದ ಈಗ ನನ್ನಂಥ ಗುಪ್ತಪ್ರೋಲೀಸ ಅಧಿಕಾರಿಯೇಡನೆ ಸಾಂಸ ಮಾಡುತ್ತಿರುವನಲ್ಲ! ಎಂದು ಅಲೋಚಿಸುತ್ತಿರುವಾಗಲೇ ಅವನ ಬಾಯಂದ—ಎಂಥ ವಸ್ತುದಿ ಕಕ್ಷನಿವನು! ಎಂಬ ಪ್ರಶಂಸೋದ್ದಾರವು ಹೊರಟು ಹೋಯಿತು.

ಬಳಿಕ ಬಾಬೂರಾಯನು ಸಾವಧನಾಗಿ ತನ್ನ ಏರಡೂ ಕೆವಿಗಳಲ್ಲಿ ಆ ಸ್ವೇನಿನ ನಳಿಕೆಗಳನ್ನು ಮತ್ತೆ ಸೇರಿಸಿಕೊಂಡು— ಬಹಾದ್ದರ ಅಂದರೇನು? ಬಹಾದ್ದರ ಯಾರು? ಸ್ವಷ್ಟವಾಗಿ ಮಾತಾಡಬೇಕು, ಎಂದು ಕೇಳಿದನು.

ಅದಕ್ಕೆ ಟೆಲಿಪ್ರೋನ ಮಾರ್ಗವಾಗಿ— ಇದಕ್ಕೂ ಹೆಚ್ಚಿಗೆ ತಿಳಿಸತಕ್ಕ ಸಮಯವಿದಲ್ಲ. ಈ ವೇದಲು ನಿಮಗೆ ನನ್ನ ಪರಿಚಯವಾಗಿಲ್ಲವೇ? ಯಾಕೆ ಬಾಬೂರಾವ, ಸುಳಾಡುವಿರೇನು? ನನ್ನ ಮಿತ್ರರಾದ ಸರದಾರ ಸಿಂಗರವರು ನಿಮ್ಮ ಬಳಿಯಲ್ಲಿ ಕುಳಿತದ್ದ ಯಾತಕ್ಕೆ? ನಾನು ಸತ್ಯವಾಗಿ ಹೇಳುತ್ತೇನೆ. ಅವರು ನನ್ನ ಸಂಬಂಧದ ಸಂಗತಿಯನ್ನೇಲ್ಲ ನಿಮಗೆ ತಿಳಿಸಿ, ನಿಮ್ಮ ಸಹಾಯವನ್ನು ಕೇಳಿಕೊಳ್ಳುವದಕ್ಕಾಗಿಯೇ ಬಂದಿದ್ದರಲ್ಲವೇ? ಅಂದಬಳಿಕ ಹೊಸದಾಗಿ ನನ್ನ ಗುರ್ತಿನ ಬಯಕೆಯು ನಿಮಗೇತಕ್ಕೆ?

ಬಾಬೂರಾಯನಿಗೆ ಮತ್ತಿಪ್ಪು ದಿಗಿಲು ಬಿದ್ದಿತು. ಈ ಬಹದ್ದರನೇಂಬ ವನು ಅಂತಜಾತ್ಯಾಸಿಯಾಗಿರಬಹುದೇನು? ಎಂದು ಸುತ್ತಲೂ ಪರಿಷ್ಪಿಸಿ ನೋಡುತ್ತ ಸುಮ್ಮನೆ ಕುಳಿತುಬಿಟ್ಟಿನು. ಆದರೆ ಈ ಬಹಾದ್ದರನು ಇವನನ್ನು ಸುಮ್ಮನೆ ಕೂರಗೊಡುವನೇ? ಅವನು ಮತ್ತೆ ಮಾತಾಡಲುಪಕ್ರಮಿಸಿದನು:— ಯಾಕೆ ಬಾಬೂರಾವ, ಸುಮ್ಮನೆ ಕುಳಿತರಲ್ಲ! ಸರದಾರಸಿಂಗ

ರವರು ತಮ್ಮ ಸಂಗತಿಯನ್ನು ಹೇಳುವಾಗ ನಿಮಗೆ ಆ ಪ್ರೋಟೊಲೋ ತೋರಿ ಸಿರಬಹುದಲ್ಲವೇ? ಹ್ಯಾಗಿದೆ ಆ ಪ್ರೋಟೊಲೋ? ಅಪ್ಪು ಅಲ್ಪವಕಾಶ ದಲ್ಲಿ, ಅಂಥ ಇಕ್ಕೆಟ್ಟೆನ ಸ್ಥಳದಲ್ಲಿ, ಇದಕ್ಕೆ ಚನ್ನಾಗಿ ಯಾವ ಪ್ರೋಟೊಲೋ ಗ್ರಾಹರನೂ ಆ ಪ್ರೋಟೊಲೋ ತೆಗೆಯಲಾರನು! ಅದನ್ನು ನೋಡಿ ನಿಷೇ ಬಿದ್ದು ಬಿದ್ದು ನಕ್ಕಿರಬಹುದಲ್ಲವೇ?

ಒಹಾದ್ದರನ ಈ ಪ್ರಕ್ಕೆಯನ್ನು ಕೇಳಿ, ನಿಜವಾಗಿಯೇ ಬಾಬೂ ರಾಯನಿಗೆ ಸ್ಥಾಪಿಸಿದ್ದರೂ ಎಂಥ ವಸ್ತು ದಿಯಾದ ಕಳ್ಳನಿವನು? ನನ್ನ ಅಯುಷ್ಯದಲ್ಲೇ ಇಂಥ ತುಡುಗನು ಗಂಟು ಬಿದ್ದಿರಲಿಲ್ಲ. ಎಂಬಿವೇ ಮೊದಲಾದ ಉದ್ದಾರಗಳು ಬಾಬೂರಾಯನ ಬಾಯಿಂದ ಹೊರಬೀಳಹತ್ತಿದ್ದವು. ಅಪ್ಪುದಲ್ಲಿ ಪುನಃ ಒಹಾದ್ದರನ ಟೆಲಿಫೋನು ವಾರಂಭವಾಯಿತು.— ಯಾಕೆ ಬಾಬೂರಾವ, ಸುಮಾನ್ ಕುಳಿತು ಏನು ವಿಚಾರಿಸುವಿರಿ? ಇನ್ನೊಂದು ಕ್ವಾಳಿ ಈ ಟೆಲಿಫೋನು: ವತ್ತರ ನಿಲ್ಲಿರಿ. ನಿಮ್ಮ ವೇಳೆಯು ಅಮೂಲ್ಯವಾದದ್ದೇನೋ ನಿಜ; ಆದರೆ ನಾನು ನಿಮಗೆ ಇನ್ನೊಂದು ಸಂಗತಿಯನ್ನು ತಿಳಿಸುತ್ತೇನೆ. ಈ ಪ್ರಕರಣವು ನಿಮ್ಮ ಕಡೆಗೆ ಬಂದದ್ದು ಒಂದು ರೀತಿಯಿಂದ ಒಳ್ಳೆದಾಯಿತು! ಶಾವು ಕಳ್ಳರನ್ನು ಹಿಡಿಯುವದರಲ್ಲಿ ಮಹಾ ನಿಪುಣರೆಂದು ಹೆನ್ನು ಪಡುವಿರಿ? ಆಯಿತು, ಆಗಲಿ! ಇಂದಿನಿಂದ ನಮ್ಮ-ನಿಮ್ಮ ಪರೀಕ್ಷೆಯಾಗಿ ಹೋಗಲಿ! ಆ ಸಂಸ್ಥಾನದಲ್ಲಿ ನನ್ನ ಯುಕ್ತಿಗಳನ್ನು ಬೆಳೆಸಲಿಕ್ಕೆ ಸಾಕಷ್ಟು ಸಾಧನಗಳಿರಲಿಲ್ಲ. ಈಗ ನನಗೆ ನಿಮ್ಮ ತಕ್ಕಣೋಡಿಯು ಸಿಕ್ಕಿತಾಯಿತು. ಇನ್ನು ನಿಮ್ಮ ಗರ್ವಹರಣ ನಾಟಕಕ್ಕೆ ವಾರಂಭವಾಯಿತೆಂದೇ ತಿಳಿಯಿರಿ. ಇಂದೇ ಆದರ ನಾಂದಿಸಾಧಾ ಪನೆಯಾದಂತಾಯಿತು! ಇನ್ನು ನಿಷೇ ನಿಮ್ಮ ಜೋತೆಗಾರನಾದ ಸರದಾರಸಿಂಗನೊಡನೆ ಏನು ವರಾಡುವದನ್ನು ಮಾಡಿಯೇ ತೋರಿಸಿರಿ!

ಭಳೆ! ನಿಮ್ಮ ತಾನು ಒಳ್ಳೇ ಮೇಲಕ್ಕೇರಿದಂತೆ ಕಾಣುತ್ತದಲ್ಲ! ಎಂದು ಬಾಬೂರಾಯನು ಟೆಲಿಫೋನಿನಿಂದ ಕೇಳುವಪ್ಪರಲ್ಲಿಯೇ ಅವನಿಂದ ಹೋದು, ನನ್ನ ತಾನು ಮೇಲಕ್ಕೇ ಏರಿರುವದು; ಇಷ್ಟೇ ಅಲ್ಲ. ಇನ್ನೂ ಏರುತ್ತಲೇ ಇರುವದು. ಇದರ ಅನುಭವವು ನಿಮಗಾದರೂ ಕೂಡಲೇ ಬರುವದು, ಎಂಬ ಉತ್ತರವು ದೊರೆಯಿತು.

ಈ ಉತ್ತರವನ್ನು ಕೇಳಿ, ಬಾಬೂರಾಯನಿಗೆ ಬಹಳ ಸಿಟ್ಟು ಬಂದಿತು. ಯಾಕಂದರೆ, ಇದರಿಂದ ಅವನ ಮರ್ಯಾದೆಗೆ ಕುಂದು ಬರುವ ಪ್ರಸಂಗ ಬಂತು. ಆದಕಾರಣ ಅವನು— ನನ್ನನ್ನೇನು ಸರದಾರಸಿಂಗನೇಂದು ತಿಳಿದಿರುವಿಯೇನು? ನನ್ನೆನ್ನಡನೇ ಎಚ್ಚರಿಕೆಯಿಂದ ವರ್ತಿಸು, ಎಂದು ಟೀಲಿ ಫೋನೆದಿಂದ ಬಹಾದ್ದರನಿಗೆ ತಿಳಿಸಿದನು.

ಅಬಗ್ಗೆ ನೀವು ಯೋಚನೆಯನ್ನೇ ಮಾಡಬೇಡಿರಿ! ನನ್ನಪ್ಪು ಸಾವ ಧರಿಯನ್ನು ಬೇರೆ ಯಾರೂ ಪಹಿಸಿರಲಿಕ್ಕಿಲ್ಲ! ಇನ್ನು ಸರದಾರಸಿಂಗರೆಂದರೇನು ಕಾನೂನ್ಯಾರಲ್ಲ! ಹೆಸರಾದ ಗುಪ್ತಪ್ರೇರಿಸರು. ಅವರಿಗಾದರೂ ಆ ಬಗೆಯ ಅಭಿಮಾನವು ಬಹಳ. ಅದರಿಂದಲೇ ಅವರ ಸ್ಥಿತಿಯು ಹೀಗಾಯಿತು. ಒಂದೆರಡು ಪ್ರಸಂಗಗಳಲ್ಲಿಯೇ ಅವರು ಗಾಬರಿಯಾಗಿ ಮುಂದುಗಾಣದೆ ತಮ್ಮನ್ನು ಮರೆಹೊಕ್ಕಿರುವರು. ಇನ್ನು ನೀವಾದರೂ ಅವರಿಗಿಂತ ನರಿಷ್ಟ ದರ್ಜೆಯವರೆಂದು ಅಭಿಮಾನ ಪಡುತ್ತಿರಬಹುದು. ಅಂದಬಳಕ ನಿಮಗೂ ಕೆಲವು ವಿನೋದದಾಟಗಳನ್ನು ತೋರಿಸಿ, ಆಸಂದ ದಿಂದ ಕಾಲ ಕಳೆಯಬೇಕೆಂದಿರುವೆನು. ಮುಮ್ಮನೆ ಅಭಿಮಾನಪಡುವದೇಕೆ? ಇನ್ನು ಮುಂದೆ ನಡೆಯುವ ಬುದ್ಧಿಬಲದ ಆಟದಲ್ಲಿ ನೀವು ನನ್ನನ್ನು ಎದುರಿಸಲಕ್ಕೆ ತಕ್ಕವರಿದ್ದು, ಅದಕ್ಕೆ ಸಜ್ಜಾಗಿ ಕುಳತುಕೊಳ್ಳಿರಿ.

ನನ್ನನ್ನು ನಿಮ್ಮ ಸರಿಕನೆಂದು ತಿಳಿಯತ್ತಿರುವಿರದೇ ನನ್ನ ಭಾಗ್ಯ! ಎಂದು ಬಾಬೂರಾಯನು ಶಾಂತರಿತಿಯಿಂದ ಅಂದನು.

ಅದಕ್ಕೆ ಬಹಾದ್ದರನು— ಭೇ-ಭೇ. ಇಪ್ಪೆಣಿಂದು ವಿನಯನನ್ನು ತೋರಿಸುವ ಕಾರಣವಿಲ್ಲ. ತಮ್ಮ ಜಾಣತನದಿಂದ ಎಪ್ಪೋ ಜನರ ಕಲ್ಯಾಣವಾಗಿರುವದೆಂದು ನಾನು ವರ್ತಮಾನಪತ್ರಗಳಲ್ಲಿ ಹಿಡಿರುವೆನು. ಮೊನ್ನೆ ಗಲ್ಲಿನ ಶಿಕ್ಕೆಯಾದಂಥ ಒಬ್ಬ ನಿರಪರಾಧಿ ಮನುಷ್ಯನಿಗೆ ತಮ್ಮ ಜಾಣತನದಿಂದಲೇ ಬಿಡುಗಡೆಯಾಯಿತೆಂದು ಪ್ರಸಿದ್ಧವಾಗಿರುವದು. ಹೀಗೆ ಎಪ್ಪೋ ಸಂಗತಿಗಳನ್ನು ಕೇಳಿ ತಿಳಿದಿರುವೆನು. ಆದಕಾರಣ ನೀವು ನನ್ನೆನ್ನಡನೇ ಎದುರಿಸಲಕ್ಕೆ ಸಮರ್ಥರಾಗಬಹುದೆಂದೇ ನಿಮಗೆ ಆಮುಂತ್ರಣ ಕೊಟ್ಟಿರುವೆನು. ಆದಕ್ಕೆ ನೀವೇನೂ ಹಿಂಜರಿಯಲಿಕ್ಕಿಲ್ಲ! ಒಂದುವೇళೆ ಭಯ ವುಂಟಾದರೆ, ಅದರಂತೆ ಸ್ವಷ್ಟವಾಗಿ ತಿಳಿಸಲು ಸಂಕೋಚಪಡಬೇಡಿರಿ.

ಖಯವೆಂಬುದು ನನಗೆ ಗೊತ್ತೇ ಇಲ್ಲ. ಹೀಗೆ ಕರ್ಣಾಟಕ ಅಂಜಚೆ ಕಾಗಿದ್ದರೆ, ನಾನು ಇಂಥ ಕೆಲಸವನ್ನೇ ಕೈಕೊಳ್ಳುತ್ತಿರಲಿಲ್ಲ. ನಿಮ್ಮ ನನೆಗೂ ಡನೆ ಎದುರಿಸಲಿಕ್ಕೆ ಸಿದ್ಧರಾದ್ದರಿಂದ, ತುರಂಗವಾಸಕ್ಕೇ ಸಿದ್ಧರಾದಂತಾಯಿತು. ನಿಮಗೆ ನಿಮ್ಮ ಕರ್ತವ್ಯದ ಅಭಿಮಾನವಿದ್ದು ದಾದರೆ, ಹೀಗೆ ಮಾರಿನಿಂದ ಭಾವಣ ಬೆಳಿಸಿದರೆ ಏನೂ ಉಪಯೋಗವಿಲ್ಲ. ನನ್ನ ಮನಸಿಗೆ ಬಂದು, ನನಗೆ ಭೇಟ್ಟಿಯಾಗುವ ಕಹಾಸ ಮಾಡಿದರೇ ನಿಮ್ಮ ಬಹಾದ್ದರಿಕೆಯು! ಎಂದು ಬಾಬೂರಾಯನು ತಿಳಿಸಿದನು.

ಅದಕ್ಕೆ ಖ್ಯಾ-ಖೆಟ್ಟಕ್ಕೆಂಬ ದೊಡ್ಡ ದನಿಯಿಂದ ಹಾಸ್ಯ ಮಾಡಿದ್ದು ಪೀಲಿಫೋನಿನಲ್ಲಿ ಸ್ವಷ್ಟವಾಗಿ ಕೇಳಸುತ್ತಿತ್ತು. ಆದರೂ ಬಹಾದ್ದರಿಂದ ಏನು ಉತ್ತರ ಬರುವದೋ ಎಂದು ಬಾಬೂರಾಯನು ಉತ್ತರಕ್ಕೆಯಿಂದ ನಿರೀಕ್ಷಿಸುತ್ತಲೇ ಇದ್ದನು.

ತಮ್ಮ ಮಾತಿಗೆ ನಾನು ಅಂಚುವನೆಂದು ತಿಳಿದಿರುವರೇನು? ನಿಮ್ಮ ಮನಸಿಗೆ ಬಂದು ನಿಮಗೆ ಭೇಟ್ಟಿಯಾಗುವವವ್ಯಾ ನಾನು ಧೈರ್ಯಶಾಲಿಯಲ್ಲವೆಂದು ನಿಮ್ಮ ತಿಳಿದಿದ್ದರೆ, ನಿಮ್ಮ ಗೃಹಿಕೆಯು ತಪ್ಪಾದದ್ದು. ನಾನು ನಿಖಿಲ್ ಯಿಂದ ನಿಮ್ಮ ಮನಸಿಗೆ ಬಂದು, ನಿಮ್ಮದನೆ ಸಂಭಾವಣ ಮಾಡಿ ಬರುವೆನು. ನಿಮ್ಮ ನನಗೆ ಆಮಂತ್ರಣವನ್ನು ಕೊಟ್ಟದ್ದೇ ಸೋಜಿಗವೆನಿಸಿದೆ. ಸರದಾರಸಿಂಗರವರ ಮುಖಿದಿಂದ ನನ್ನ ವಿಷಯದ ಮಾಹಿತಿಯನ್ನು ಕೇಳಿಕೊಂಡು, ನನ್ನ ಸಾಮರ್ಥ್ಯವನ್ನು ಚಿಂತಿಸಿ ತಿಳಿದರೂ, ನಿಮ್ಮ ತಪ್ಪು ತಿಳಿವಳಿಕೆಯು ದೂರಾದಂತೆ ತೋರುವದಿಲ್ಲ.

ಭಾಪುರೇ! ನಿಮ್ಮ ನನ್ನ ಮನಸಿಗೆ ನನ್ನ ಭೇಟ್ಟಿಗೆ ಬಂದರೆ, ನಾನು ನಿಮಗೆ ಅಂಚಿ ಥರಥರನೆ ನಡುಗಬಹುದಲ್ಲವೇ? ಕೇವಲ ನಿಮ್ಮ ಆತ್ಮಸ್ತುತಿಯಿಂದೇನು ಪ್ರಯೋಜನ! ಪ್ರತ್ಯೇಕ ಭೇಟ್ಟಿಯಾದಾಗ ತಿಳಿದಿತು. ಭೀತಿಯೆಂಬದು ನನಗೆ ಗೊತ್ತೇ ಇಲ್ಲ; ಹಾಗು ನಾನು ಯಾರಿಗೂ ಅಂಚುವ ದಿಲ್ಲ. ಹೀಗೆ ಬರಿ ಬಾಯಿಯಿಂದ ಮಾತಾಡುತ್ತೇನೆಂದು ತಿಳಿಯಬಾರದು. ಪ್ರತ್ಯೇಕ ಆಚರಿಸಿ ತೋರಿಸಲಿಕ್ಕೆ ಪ್ರಸಂಗವನ್ನು ಎದುರಿಸುತ್ತಿರುವೆನು ಎಂದು ಬಾಬೂರಾಯನು ಉತ್ತರ ಕೊಟ್ಟನು.

ಒಳ್ಳೀದು ! ಇನ್ನು ೩-೪ ದಿನಸರ್ಗಳಲ್ಲಿ ನಿಮಗೆ ಭೆಷ್ಟೀಯಾಗುವೆನು. ಇದಕ್ಕು ಪೂರ್ವದಲ್ಲಿ ನಿಮ್ಮ ಪರಿಚಯವಾಗುವ ಯೋಗವು ವ್ಯಾಧಿವಾದದ್ದುಕ್ಕೆ ವ್ಯಾಸನವಾಗುವದು. ಸರದಾರಸಿಂಗರಿಗೆ ಕಳಿಸಿದ ಪತ್ರಗಳನ್ನೆಲ್ಲ ನಿಮಗೇ ಕಳಿಸಿದ್ದರೆ, ನಿಮ್ಮ ಪರಿಚಯವು ಸಹజವಾಗಿ ಆಗುತ್ತಿತ್ತು. ಅಯಿತು ! ಇನ್ನು ನುಂದೆ ನಿಮ್ಮೊಡನೆಯೇ ಆಟ ಹೊಡಬೇಕಾಯಿತು, ಎಂದು ಬಹಾದ್ದುರನಿಂದ ಪ್ರತ್ಯಾತ್ಮರ ದೊರೆಯಿತು.

ಮಿಂಚಿ ಹೋದ ಮಾತಿಗಾಗಿ ಚಿಂತಿಸಿದರೆ ಈಗುವದೇನು ? ಇನ್ನಾದರೂ ನಷ್ಟಿಸಿನ್ನು ಪಡಿಚಯವಾಗಲು ತೊಂದರೆಯೇಕಿ ? ಅವಕ್ಕಿವಾಗಿ ನಡೆಯಲಿ, ಸಿನ್ಮ್ಯಾ ಇ ಆಟವು ! ಆದರೆ ನಷ್ಟ ಸೂಚನೆಯಿಷ್ಟೇ; ಬೆಂಕಿಯೂ ಉನ್ನೆ ಹುಡುಗಾಟಿಕೆಯಾಡುವ ನಿಮ್ಮ ಕ್ಷಯು ಸುಜದೆ ಪೋಗಲಿಕ್ಕಿಲ್ಲ, ಎಂಬ ದಾಗಿ ಬಾಬೂರಾಯನು ತಿಳಿಸಲು, ಅದಕ್ಕೆ ಬಹಾದ್ದುರನು—ನಷ್ಟ ಕ್ಷಯು ವದೋ ಅಥವಾ ಅನರ ರುಳಿಂಬ ನಿನ್ನ ವೋರೆ ಕವ್ಯಗುವದೇಯೇ, ತಾನೇ ತಿಳಿಯುವದು ! ಆದರೆ ತಾವು ನನಗೆ ಸಾವಧನಾಗಿರಲು ಸೂಚಿಸಿದ್ದಕ್ಕೆ ತಮ್ಮ ಉಪಕಾರ ಸ್ವರಿಸುವೆನು. ನಷ್ಟ ಹಿತದ ಬಗ್ಗೆ ತಾವು ಚಿಂತಿ ವಾಪುವ ಕಾರಣವಿಲ್ಲ. ಆತ್ಮ, ರಕ್ತಕ್ಕಿಮ್ಮ ಅಸಂಖ್ಯ ಉಪಾಯ ಗಳು ನಷ್ಟಿಲ್ಲವೇ. ನಿಮ್ಮಂಥ ಸಾವಿರಾರು ಮಂದಿ ಗುಷ್ಟಪ್ಪೇಲೀಸರು ಕೂಡಿದಾಗ್ನಿ, ಅವಕ್ಕೆಲ್ಲರಿಗೂ ಮಂಕು ಬಾಧಿಯನ್ನು ಹಚ್ಚಿ ಪಾರಾಗುವವನ್ನು ಆಗಾಧ ಸಾಮಧ್ಯ ನಷ್ಟಿಲ್ಲದೆ. ಇದು ಸುಮ್ಮನೆ ಬದಬಡಿಕೆಯಲ್ಲ. ನಿಮ್ಮಂಥ ಡಿಟ್ರಿಕ್ಟ್ ಜನರನ್ನು ಮೋಸಗೊಳಿಸುವದರಲ್ಲಿಯೇ ನನಗೆ ಆನಂದವೇನಿಸುವದು. ಅಂತಿಯೇ ಇಂಥ ಉದ್ದೇಶಗವನ್ನು ಕ್ಷೇತ್ರಾಂಡಿರ.ವೆನು. ಕೇವು ಮಾಡಿ ದುಡ್ಪು ಗಳಿಸಬೇಕೆಂದು ನಷ್ಟ ಉಪ್ಪೇಕ್ಕಿಲ್ಲ. ಹಾಗಿದ್ದರೆ ಎಂದೇ ಉತ್ತರಾಧಿಕಾರಿ ರಥ, ಕಾರುಗಳಲ್ಲಿ ಮೇರಿಯತ್ತಿದ್ದೆನು. ನಿಮ್ಮಂತೆ ನನಗೂ ವೇಳಿಯ ವಹತ್ತದ್ದಾಗಿರುವದು. ಯಾವದಾದರೇಂದು ಮಹತ್ವದ ಕೆಲಸದಲ್ಲಿ ಸದಾ ಶೈಕ್ಷಿಕಾಂಡಿರುವದೇ ನಷ್ಟ ಸ್ವಭಾವವು. ಆಗಲಿ.

ಇನ್ನು ಹೆಚ್ಚುವೇಳೆ ನಿಮ್ಮ ಈ ಆಟವು ನಡೆಯಲಿಕ್ಕಿಲ್ಲ ! ಯಾಕಂದರೆ, ನನೆಮ್ಮೊಡನೆ ನಿಮ್ಮ ಈಫೆ ಬೆಳೆದ್ದರಿಂದ, ಅದು ಸ್ವಲ್ಪ ದಿನಗಳಲ್ಲಿ ವ್ಯಾಧಿ ವಾಗಿ ನೀವು ತುರಂಗದಲ್ಲಿ ವಾಸಮಾಡುವಿರಿ.

ಪನ್ನ ಚಿಂತಿಯಲ್ಲ. ಸನ್ನ ಕಾಲೋಳಿಗೆ ಬೇಸಿಗೆಳನ್ನು ಜಡಿಸು ತರಂಗದಲ್ಲಿ ಕೊರೆಹಾಕುವ ಹಾಗ್ಯಸವೈ ಸಿನುಗೆ ದೆಚ್ಚಿಗಿರುವದಷ್ಟೇ ? ಸಾಕೆ ನಿವಾಗೆ ಮಹತ್ವದ ಕೆಲಸಪಡೆಯೋ ? ಎಂದು ಬದಾದ್ಯರನು ನಿಚಾರಿಸಿದರು. ರುಹತ್ವದ ಕೆಲಸವಿಷ್ಟರೂ ಕೂಡ ಅದನ್ನು ಬದಿಗೊತ್ತಿ ನಿವ್ಯಾಭಿಷ್ಟ್ಯಾರಸ್ಯಾವಾಗಿ ಕಾದಿರಲು ಸಿಫ್ಫಿನಿರುವೆನು, ಎಂದು ಬಾಬೂರಾಯನು ಖತ್ತರ ಕೆಂಬ್ಯಾನು.

ಸನ್ನ ಸಲುವಾಗ ತಮ್ಮ ಅಮೂಲ್ಯ ವೇಳೆಯನ್ನು ಕಳಿದುಕೊಳ್ಳುವೀಡಿರಿ. ಅನುಕೂಲವಿದ್ದರೆ ನಾಕೆ ಮಣಿಲಾಲ ಜವಾಹಿರ ಇವರ ಅಂಗಡಿಗೆ ಬರಬೇಕು. ಅಲ್ಲಿ ರಜಾರೋಪುರದ ಪರಲೋಕವಾಸಿ ಶಿವನಾಥದೇವರ ಸಂಗ್ರಹದೊಳಗಿನ ಅಂತರ್ಭೇದದಲ್ಲಿಯ ಮುತ್ತು-ರತ್ನಾದಿಗಳು ಭದ್ರವಾಗಿರಿಸಲ್ಪಟ್ಟಿವೆ. ಅಂಥ ಅರೂಪದ್ವಾರ್ಪಾಯಾದಿಗಳು ನಮ್ಮ ಭರತವಿಂದದ ಬೀರ ಸಂಸ್ಕಾರನಿಕರಲ್ಲಿ ಅವರಾದಾಗಿಯೇ ದೊರೆಯ ಬಹುದು ! ಅವುಗಳಲ್ಲಿ ನಾನು ಕೆಲವನ್ನು ಕಡಿಯಿವೆನು. ತಾವು ಅಲ್ಲಿಗೆ ಬರುವಿರೇನು ? ಬರುತ್ತಿದ್ದರೆ ನಿಜವಾದ ವೇಳೆಯನ್ನು ಸಹ ತಿಳಿಸುವೆನು, ಎಂದಾಗಿ ಬಾಬೂರಾಯನು ಒಳಿದ್ದನು. ಈ ಉತ್ತರದಿಂದ ಬಾಬೂರಾಯನು ವಿಚಾರಣೆಗೊಂಡಿ ರಾಜೇಸಾಂಬರ ಇಜಾನೆಯಲ್ಲಿ ಬಹಳ ದಿವಸ ಗಳಿಂದ ಸಂಗ್ರಹಿಸಲ್ಪಟ್ಟ ಹಳೇ ಪಢ್ಣತಿಯ ಆಭರಣಗಳೂ, ಮುತ್ತು-ನಾಣಿ ಕೃಗಳೂ ಇರುವವೆಂದು ಬಾಬೂರಾಯನೂ ಕೇಳಿದ್ದನು. ಅವರ ಮರಣದ ನಂತರ ಅವರ ಹೆಂಡತಿಯಿಂದ ಇಂಥ ಸಾಮಾನ್ಯಗಳನ್ನು ಸಂರಕ್ಷಿಸುವ ಪದು ಆಸಾಧ್ಯವಾಯಿತು. ಕಾರಣ ಮುಂಬಯಿಯಲ್ಲಿರುವ ಮಣಿಲಾಲ ಜವಾಹಿರನ ಅಂಗಡಿಗೆ ವೊರಾಟಕ್ಕೆಂದು ಅವಳು ಅವುಗಳನ್ನು ಕಳಿಸಿಕೊಟ್ಟಿದ್ದಳು. ಮಣಿಲಾಲ ಜವಾಹಿರನು ಪ್ರಾಮಾಣಿಕನಾದ ದೊಡ್ಡ ದೊಡ್ಡ ತ್ರೀಪುಂಶರು ತಮ್ಮ ಆಸ್ತಿಯನ್ನು ಭವ್ಯತೆಗಾಗಿ ಅವನಲ್ಲಿಡುತ್ತಿದ್ದರು. ಅವನ ಅಂಗಡಿಯಾದರೂ ಅಂಥ ಭವ್ಯತಾದಷ್ಟೇ ಇತ್ತು.

ಮುಂಬೈಯೋಳಿಗೆ ಫೋರ್ಟ್ ಎಂಬಲ್ಲಿ ಅವನ ಅಂಗಡಿಯಿದ್ದು, ಕಳ್ಳರು-ಕಾಕರು ಅದರ ಸಮಾವಕ್ತೆ ಸಹ ಬರುವಂತಿದ್ದಿಲ್ಲ. ಅಂಗಡಿಯ

ಸುತ್ತುಲೂ ವಿದ್ಯುತ್ತಿನ ತಂತ್ರಗಳಿಂದ ಸುತ್ತು ಹಾಕಿದ್ದು. ನಡುವೆ ಕಲ್ಲಿನ ಭದ್ರವಾದ ಕೊಣೆಯೊಳಗೆ ಉಕ್ಕಿನ ಕವಾಟುಗಳಲ್ಲಿ ಶಕ್ಕಿವಿದ್ದಪ್ಪ ಭದ್ರವಾಗಿ ಮುತ್ತು-ಮಾಣಿಕ್ಯಗಳು ಇಡಲ್ಪಿಟ್ಟಿರುವವು. ಬಾಬೂರಾಯನು ಯಾವಾಗಲಾದೆಂದೂ ಕೆಲಸವಿದ್ದಾಗ ಅವನ ಅಂಗಡಿಗೆ ಹೋಗಿ ತಾಸೆರಡು ತಾಸು ಕುಳಿತು ಬರುತ್ತಿದ್ದನು. ಇಂಥ ಭದ್ರವಾದ ಇನ್ನಾರತಿಯೊಳಗಿನ ಕಬ್ಬಿಣ ಪೆಟ್ಟಿಗೆಗಳಲ್ಲಿ ಇಡಲ್ಪಿಟ್ಟು ನಮ್ಮುಗಳನ್ನು ಕದ್ದೂರ್ಯುವದೆಂದರೆ, ಸಾಮಾನ್ಯ ಕೆಲಸವಲ್ಲ! ಇಂಥ ಅದ್ವಿತ ಕಳಿನನ್ನು ಬಹಾದ್ದರನು ಹೇಗೆ ವಾಡುವನು? ಅಕ್ಷಯವೆಂದರೆ, ಅತನ ಹಿಂದಿನ ಸರಾಕ್ರಸುದ ಪ್ರಸಂಗ ಗಳನ್ನು ಸೀನೆಸಿಗೆ ತಂದರೆ, ಅವನು ಸದಜವಾಗಿ ಜರುಗಿಸಬಹುದೆಂದು ಇಂಹಿಸಬೇಕಾಗುವದು, ಎಂದು ಆಲೋಚನೆ ಮಾಡುತ್ತಿರುವಪ್ಪುರಲ್ಲಿ ಬಹಾದ್ದರನ ಟೆಲಿಫೋನು ಮತ್ತೆ ವಾರೆಂಭವಾಯಿತು. ಯಾಕೆ ಬಾಬೂರಾವ! ಸುವ್ಯಾನೆ ಆಲೋಚಿಸುವದೆಕೆ? ನಾನಂತರ ಆದಿದಂತೆ ನಾಡಿ ಹೋರಿ ಸುವೇನು. ನೀವು ಸಂಶಯಕ್ಕೆ ಒಳಗಾಗಿ ಬರುವದನ್ನು ಬಿಡಬೇಡಿರಿ. ಇನ್ನು ನಾನು ನಿಮ್ಮ ಅಷ್ಟಣಿ ಪಡೆಯುವೇನು; ಮತ್ತು ಮೇಲಿಂದ ಮೇಲೆ ನನ್ನ ವಿಚಾರವನ್ನು ನಿಮಗೆ ತಿಳಿಸುತ್ತಿರುವೇನು.

ಬಾಬೂರಾಯನಿಗೆ ಪರಮಾತ್ಮಯವಾಯಿತು. ಅವನು ಟೆಲಿಫೋನೀನಿನ ನಳಿಗಳನ್ನು ಕೆಳಗಿಟ್ಟು, ಕಳ್ಳನ ಈ ಕೆವಿನಾತುಗಳನ್ನು ಯೋಚಿಸುತ್ತು ಕುಳಿತುಕೊಂಡನು.

ಬಾಬೂರಾಯನ ಯೋಚನೆ.

ಏನು ವಿಚಿತ್ರ ಪ್ರಕಾರವಿದು? ಈ ಬಹಾದ್ದರನ ಕೃತಿಗಳು ಎನ್ನ ಕೆಲ್ಲನಾತಿತವಾಗಿವೆಯಲ್ಲ? ಇಂದ್ರಜಾಲ-ಮಹೇಂದ್ರಜಾಲ ನೋದಲಾದ ವಿದ್ಯೇಗಳಿಂದ ಇಂಥ ಅದ್ವಿತ ಕೆಲಸಗಳಾಗುತ್ತವೆಂದು ಕೇಳುತ್ತಿದ್ದೇನು ಮಾತ್ರ; ಆದರೆ ಅವುಗಳಲ್ಲಿ ನನ್ನ ನಂಬಿಗೆಯಿರಲಿಲ್ಲ. ಈ ಬಹಾದ್ದರನು ಅಂಥ ವಿದ್ಯೆಯನ್ನೇನಾದರೂ ಸಾಧಿಸಿಕೊಂಡಿರಬಹುದೇನು? ಇಡಿ ಆಯುಷ್ಯದಲ್ಲಿ ಇಂಥ ವಿಚಿತ್ರ ಸ್ಥಿತಿಯನ್ನು ನಾನು ಕಂಡಿರಲಿಲ್ಲ! ನನ್ನ ಬುದ್ಧಿ

ಅಂಶವಾಗಿರಲಿಕ್ಕಿಲ್ಲನಷ್ಟೇ ? ಒಕ್ಕೀ ಬುದ್ಧಿಶಾಲಿಯೆಸಿಸಿಕೊಂಡ ನನಗಿ, ಕೆಲ್ಪನೆಗಳೇ ತೋಡುವಾಗಿನೆಯಲ್ಲ ! ಎನು, ನನ್ನ ಕಲ್ಪನಾಶಕ್ತಿಯೇ ಈಂತಿತವಾಗಿರಬಹುದೇನು ? ಎಂದು ಶಾಸ್ತ್ರದೃಷ್ಟಿಯಿಂದ ಮೇಲಕ್ಕೆ ನೋಡುತ್ತ ಬಾಬೂರಾಯನು ಯೋಚಿಸತ್ತೊಡಗಿದನು. ಅನನ ಅವಾಗಿ ಗಳ ಚಲನವಲನವೆಲ್ಲ ಕರ್ತೃಗಿಬ್ಬಿತು. ಹೃದಯಸ್ಥರಣವು ಕೂಡಾ ಮಂದ ವಾಸಂತಿ ಭಾವವಾಯಿತು. ಅನು ಮನದಲ್ಲಿ—ಈ ಬಹಾದ್ದರನು ರೂಪಾನ್ನೇ ಇರಬಹುದೇನು ? ಇದ್ದಾದರೆ ಇನು ಇಂಥ ಆಕ್ಷಯಕರೆ ಕೆಳಸಗಳನ್ನ ಯಾವ ಸಾಮಧ್ಯಾದಿಂದ ಪಾಡಿ ತೋರಿಸಬಹುದು ? ಸ್ವಾಗೆ ಅಶಕ್ತಿ ತೋರುವ ಕ್ಷತಿಗಳನ್ನೆಲ್ಲ ಇನು ಸಹಜವಾಗಿ ವರ್ಷಾ ಬುಷುವನ್ನೆಲ್ಲ ! ಯಾವ ಪ್ರೋಲೀಸ ತಾನೆಯ ದೇಸರನ್ನ ಕೇಳಿದರೆ ಕ್ಷಮೆ ಭಯದಿಂದ ನಡಗುವರೋ, ಯಾವ ಪ್ರೋಲೀಸ ಕಚೇರಿಯ ಮುಂತೆ ದಾಯಿವ ಧೈಯಪು ಕೂಡ ಕ್ಷರಿಗಾಗುವದಿಲ್ಲವೋ, ಅಂಥಲ್ಲಿ ಬಹಾದ್ದರನ ಪ್ರವೇಶವೇ ? ಪ್ರವೇಶವಿಷ್ಟೇ ಏಕೆ ? ನನಗಿ ಕೊಟ್ಟಿ ಟೆಲಿಫೋನ ಪ್ರಾಂತ್ಯಿಂದಲೇ ! ಅಲ್ಲಿ ಸದಾ ಕಾಯುತ್ತಿರುವ ಪ್ರೋಲೀಸರಿಗೆ ಮಂಕುಬಾವಿ ಹಳ್ಳಿ, ಟೆಲಿಫೋನ ರೂಮಿಗೆ ಹೋಗಿ, ಅಲ್ಲಿ ತಾನು ಒಂದು-ಒಂದೂ ಪರೆ ತಾನು ಸ್ವೀಚ್ಚಿಯಿಂದ ಪಾತಾಡುವಂದರೇನು ? ಬಳಿಕ ನಿರಾತಂ ಕೆಂದ ಹೋಗಬಿಡುವಂದರೇನು ? ಇನನಲ್ಲಿ ಮೋಹನಾಸ್ತ್ರವೇನಾಡರೂ ಇರಬಹುದೇನು ? ಎಂದು ಯೋಚಿಸುತ್ತ ಎದ್ದು ಮತ್ತೆ ಟೆಲಿಫೋನ ಕಡೆಗೆ ಘೋರಿದನು. ವುನಿಂ ವಿಚಾರವು ಬದಲಾಯಿತು. ಇನಸ್ಪೆಕ್ಟರ ಸರದಾರಸಿಂಗನಿಗೆ ಟೆಲಿಫೋನ ಕೊಟ್ಟಿ ಕರೆಯಬೇಕೆಂದು ವಿಚಾರ ಬಂದಿತು; ಆದರೆ ಸುಮುನೆ ತಾನು ಕೊಟ್ಟಿಂತಾಗುವದು.. ಅವನಿಗೆ ಬಹಾದ್ದರನ ನೆಲೆ ಹೆಚ್ಚಿದ್ದರೆ, ಅವನು ನನ್ನ ಕವಿಗೇರಿಕೆ ಅಳುತ್ತು ಬರುತ್ತಿದ್ದಾನು ? ಈ ಬಹಾದ್ದರನು ಸರದಾರಸಿಂಗನನ್ನು ಹುಳ್ಳಿಸಿನಾಗಿ ಪಾಡಿರುವಣಷ್ಟೇ ? ಇನ್ನು ಆ ಗ್ರಹವು ಸಷ್ಟು ಕಡೆಗೆ ತಿರುಗಿದೆ. ಇದಕ್ಕೆ ಮುಂದೆ ವಿಚಾರ ವೇನು ? ಎಂದು ಬೀಡಿಯ ಹೊಗೆಯನ್ನು ಮೇಲಕ್ಕೆ ಬಿಡುತ್ತ ಕುಳಿತು ಕೊಂಡನು.

ಗುಪ್ತಪ್ರೋಲೀಸ ಇನಸ್ಪೆಕ್ಟರ ಬಾಬೂರಾಯನು ಒಕ್ಕೀ ಕಾಯದಕ್ಕೆ

ನಾದೆ ಮನುಷ್ಯನಾಗಿದ್ದನು. ಅವನೆ ಹೆಸರು ಆ ಕೆಲಸದಲ್ಲಿ ಪ್ರಸಿದ್ಧ ವಾಗಿತ್ತು. ಅವನು ಇನ್ನು ಸ್ವಲ್ಪ ದಿವಸಗಳಲ್ಲಿ ಸರಕಾರದಿಂದ ಬಹುಮಾನ ಚೊಂಡೆ ತಕ್ಷವನಿದ್ದನು. ಈ ಉತ್ಕಷ್ಟಕ್ಕೆ ಬಹಾದ್ದರನು ಅಡ್ಡ ಬಂದಿರುವನು. ಬಹಾದ್ದರನ ಅದ್ವಿತ್ವಾದ ನಾಡಸಪ್ತೂ, ಅರ್ಥರ್ಯಕರವಾದ ಸಾವಧಿಗಿರಿಯೂ, ತೀವ್ರವಾದ ಗಮನಪ್ತೂ ಎಂಥವರನ್ನು ದರೂ ದಂಗಬಡಿಸುವಂತಿದ್ದವು. ಇವನೆ ಸಾಮಾಜಿಕವನ್ನು ಎಷ್ಟು ಹಣೆಸಿದರೂ ಸ್ವಲ್ಪೀ ಆಗಿತ್ತು. ಇನ್ನು ಇನ್ನುಳಿದ ಕಳ್ಳರಂತೆ ಹೈತ್ರನಲ್ಲ! ಇವನೆ ಕಳ್ಳತಸ್ತ ವಾಗ್ರವೇ ಬೇಡೆ ಯಾಗಿತ್ತು. ಶ್ರೋಲೀಸರಪ್ಪು ಎಜ್ಜರ್ಗೇನ್‌ನಿ ಕೆಳವು ಮರಾಡಾದೆ ಅವನ ಕೃಮವಾಗಿತ್ತು. ಪ್ರಾರ್ಥಕಾಲಿಗಳಲ್ಲಿ ಗಂಟ್ಯಾರಂಡ ನರಪತಿಯೋರಗು ವ.ನೆಗೆ ಒಿಷಿಯನ್ನು ಹೆಚ್ಚಿ ಪ್ರಸಿದ್ಧ ಮಾಡಿ, ಕಳವಿಗೆ ಬಂದೆ ತವ್ಯ ಸಾಮುಧ್ಯವು ಹೇಳ್ಬುದರೆ ಪಾರಾಗಿ ಹೋಗುತ್ತಿದ್ದರು; ಒವೆತ್ತಮೇಶ್ವ ನಿಕ್ಕಿ ಖಾರಂಗ ಸಹ ಕಾಣುತ್ತಿದ್ದರು; ಆದರೆ ಇವನ ಹಾತು ಹಾಗಲ್ಲ! ಪ್ರಾಲೀಸರಿಗೆ ಮುಂದಾಗಿ ಸೂಚಿಸುವನು. ಅವರು ಎಷ್ಟು ಸಾವಧರಾಗಿದ್ದರೂ ಅವರಿಗೆ ಮೋಸ ಮಾಡಿ ಕಳವಿನ ಪದಾರ್ಥ ಸುಂತವಾಗಿ ಪಾರಾಗಿ ಹೇಳಿಗಾವನು. ಇವನು ಕಳವು ಮಾಡಿಕೊಂಡು ಹೋದನಂತರದಲ್ಲಿಯೇ ಪ್ರಾಲೀಸಿನವರೆ ಜೀರಾಟ-ಒದರಾಟಗಳು! ಹಿಂದಿನ ಕಾಲದ ಕಳ್ಳರಿಗೂ ಇವನಿಗೂ ಮಹ ದಂತರವಿತ್ತು. ಇವನಿಗೂ ಇನ್ನುಳಿದ ಕಳ್ಳರಿಗೂ ಹೋಲಿಸುವದೆಂದರೆ. ಶೀಫ್ರಗಾಮಿಗಳಾದ ವಿಮಾನಗಳಿಗೂ, ಒಡ್ಡರ ಬಂಡಿಗೂ ಹೋಲಿಸಿದಂತೆಯೇ ಸರಿ!

ಇನ್ನು ತೀವ್ರವಲ್ಲಿ ಬಹಾದ್ದರನ ಆಮಂತ್ರಣ ಬರುವದಪ್ಪೇ? ಅವನು ಲಿಲಾವಿನ ಸರ್ವ ಮಾಹಿತಿಯನ್ನೂ ತಿಳಿಸಿರುವನು. ಮಣಿಲಾಲ ಜವಾಹಿರನ ಅಪೂರ್ವ ವಸ್ತುಗಳನ್ನು ಅವನ ಕಣ್ಣ ಮುಂದೆಯೇ ಅಪಹರಿಸುವ ನಂತೆ! ಇಷ್ಟೇ ಅಲ್ಲ, ಅಲ್ಲಿ ನೇರಿದ ಯಾವತ್ತೂ ಸಫ್ಯ ಗೃಹಸ್ಥರಿಗೂ, ಪಜರ್ಗಾಗಿ ಹೋದ ಪ್ರಾಲೀಸರಿಗೂ ಏನು ಮೋಸ ಮಾಡುವನ್ನೋ ತಿಳಿಯ ದಾಗಿದೆ! ಧೈಯರಿದ್ದರೆ ಹಿಡಿಯಬಸ್ತಿರೆಂತಲೇ ಅವನ ಆಹ್ವಾನ!

ಬಹಾದ್ದರನ ಆಮಂತ್ರಣದಂತೆ ಆ ಸ್ವಲ್ಪಕ್ಕೆ ಹೋಗಬೇಕೋ-ಹೋಗಬಾರದೋ ಎಂಬುದು ವಿಚಾರಿಸತಕ್ಕ ಮಾತೇ ಆಗಿದೆ. ಅಸಾಧ್ಯ ಕೆಲಸಕ್ಕೆ

ಕ್ಯಾಪ್ ಶೆ, ಸುಪ್ರಸ್ನಿ ಜನರೊಳಗೆ ಅವಹಾಸ್ಯಕ್ಕೆ ಗುರಿಯಾಗ ಬೇಕಾದಿತು. ನಮ್ಮೆಲ್ಲರ ಕಣ್ಣಮುಂದೆ ಅವನು ಕಾರ್ಯಸಾಧಿಸಿ ಕೊಂಡು ಹೋದ ಸೆಂದರೆ, ನಮ್ಮ ಪುಂಗು ಕೊಷ್ಟು, ಕೈಯಲ್ಲಿ ಕ್ಷೇತ್ರದಿಯಾನ್ನು ಕೊಟ್ಟಿಂತಾದಿತು. ಮಂದಿಗೆ ಮುಖವನ್ನು ತೋರಿಸದೆ, ವೇಷಾಂತರ ಮಾಡಿ ಹೋಗ ಬೇಕಾದಿತು. ಇಷ್ಟ ದಿನಗಳ ವರೆಗೆ ಮಂದಿಯಲ್ಲಿ ಪ್ರಸಿದ್ಧ ದಿಟ್ಟಕ್ಕಿಷ್ಟ ಸೆಂದು ಹೂಗಳಿನಿಕೊಂಡ ನನಗೆ, ಈಗ ಈ ಬಹಾದ್ದರನ ದೀಶೆಯಿಂದ ಅವನೂನ ಚೇಂದುವ ಪ್ರಸಂಗ ಬಂದಿದೆ. ಇಂದಿನ ವರೆಗೆ ಎಷ್ಟೋ ದರವಡಿಯೋರ ದಾಗು ಕಳ್ಳಿರಿಂದ ಜೀವವ್ಯಾಸಿಕೊಂಡು ಪಾರಾದದ್ದು, ಈ ಬಹಾದ್ದರಸಿಂಗ ಅವನೂನ ಹೊಂದುವದಕ್ಕಾಗಿಯೇ ಏನು? ಒಂದು ವೇళೆ ನನ್ನಿಂದ ಅವನನ್ನು ಹಿಡಿಯಲ್ಕಾಗಿದ್ದರೆ, ಇಡಿ ಆಯುಷ್ಯವನ್ನೀಲ್ಲ ಪ್ರೌರ್ಣ ಲುಕ್ಕೆಯಲ್ಲಿ ಕೆಳಿದದ್ದರ ಫಲವೇನು? ಇನ್ನು ಅವನೂನಕ್ಕೆ ದೆರಿ ರೂಪರಿವರೆ, ಕರ್ತನ್ನಪ್ರಮತ್ತೆಯು ಪಾಲಿಗೆ ಬರುತ್ತದೆ! ಅಂದ ಬಳಿಕ ಹೋಗುವುದನ್ನೇ ನಿಕ್ಕೆಯಿಸುವೇನು. ಯಾಶಾಪಯತಗಳು ದೈವಾಧಿನವಾಗಿ ರುವವು. ಜೀವನಾರ್ಥ ಕಲಪದಲ್ಲಿ ಕಳ್ಳಿರಿಗೆ ಜಯವಾಗಹಕ್ತಿದರೆ, ಕಾಲಿ ಚರ್ಚನು ತಿರುಗಿತೆಂದೇ ಹೇಳಬೇಕಾದಿತು. ಬ್ರಹ್ಮಸ್ತಷ್ಟಿಯು ನಷ್ಟವಾಗಿ, ಭೂತಸ್ತಷ್ಟಿಯುಂಟಾದಿತು, ಎಂಬ ವಿಷಯವೇ ಅವನ ಆಲೋಚನೆಗೆ ಮುಖ್ಯವಾಗಿತ್ತು.

ಸರೆದಾರಸಿಂಗನು ಹೋದ ಬಳಿಕ ಘೋಟೊನು ಬಾಬೂರಾಯನ ಕುಳಿತ ಕೊಣೆಯ ಹೊರಗೆ ನಿಂತುಕೊಂಡಿದ್ದನು. ಸರೆದಾರಸಿಂಗನೊಂದನೇ ವಿಮೋದ ಮಾಡಿದ್ದಕ್ಕೆ ಬಾಬೂರಾಯನು ಸಿಟ್ಟುಮಾಡಬಹುದೆಂದು ಅಂಜಿ ಅವನು ಅಲ್ಲಿ ನಿಂತಿದ್ದನು. ಬಾಬೂರಾಯನು ಬಹಾದ್ದರನೊಂದನೇ ಟೀಲಿ ಷ್ಳಾಂಕಿನ ಸಂಭಾಷಣ ಮುಗಿಸಿ ವಿಚಾರಮಗ್ನಾಗಿ ಕುಳಿತಾಗ, ಅವನು ಮೆಲ್ಲಿನೇ ಒಳಗೆ ಬಂದಿನು. ಅವನು ಬಂದದ್ದನ್ನು ನೋಡಿ ಬಾಬೂರಾಯನು—ಘೋಟೊ, ನಿನಗೆ ಬಹಾದ್ದರನ ವಿಷಯವು ತಿಳಿಯಿತೇನು? ಎಂದು ಪ್ರಶ್ನೆ ಮಾಡಲು, ಅದಕ್ಕೆ ಘೋಟೊವು—ಬಹಾದ್ದರನೆಂದರೆ ಮನು ಷಯನೋ? ಹೆಚ್ಚು? ಎಂಬುದು ಸಹ ನನಗೆ ಗೊತ್ತಿರುವದಿಲ್ಲ, ಎಂದು ಉತ್ತರ ಕೊಟ್ಟಿನು.

ಬಾಬರಾಯನು—ಬಹಾದ್ದುರನೀಂಬಹು ಒಬ್ಬ ವ್ಯಕ್ತಿಯ ಯೇಸರು. ಅವನು ಸಾಧಾರಣ ಮಹಿಷ್ಯನಾಗಿರದೆ ಅಸಾಮಾನ್ಯ ಷ್ಟಕ್ತಿಯಾಗಿದ್ದನೆ. ಕಳ್ಳತನವೇ ಉನನ ಹೆಸರಾದ ಹೋರೆಯು. ನಾನು ಇಂದಿನ ವರಿಗೆ ಜಗತ್ತಿನೊಳಗಿನ ಪ್ರಸಿದ್ಧ ತುಡುಗಳ ಹಲವು ಚರಿತ್ರಾಳನ್ನು ಓದಿರುವೇನು. ವರ್ತನಾನ ಸತ್ಯಗಳಲ್ಲಿ ಬಾದವ್ಯಗಳನ್ನು ಫೈಲುಮಾಡಿಟ್ರೈಡುವೇನು; ಆದರೆ ಅವುಗಳಲ್ಲಿ ಒಂದಾದೂ ಬಹಾದ್ದುರನ ಚರಿತ್ರೆಗೆ ಸರಿಕಾರೀಲುವಂತಹೇ ! ಆದರೂ ಇನ್ನೊಮ್ಮೆ ಹೋರಿಸಿ ನೋಡಬೇಕು. ಭೋರ್ಮೊ, ಈ ಗ್ರಂಥಕ್ಕೆಂಬುದು ಬಾ, ಎಂದ ರೂಪದಲ್ಲಿ ಭೋರ್ಮೊವು ಒಂದು ಕವಾಟು ತೆರೆ, ಅದರಲ್ಲಿದ್ದ ಅನೇಕ ಪ್ರಸ್ತರಕಗಳ ಸಂಗ್ರಹವಲ್ಲ ಹೋರಿಸಿ, ತುಡುಗರ ಚರಿತ್ರೆಯ ಷೈಲನ್ನು ಹುಡುಕಿ ತಂದು ಕೊಟ್ಟುವು; ಆದರೆ ಅದರಲ್ಲಿ ಎಲ್ಲಾಯೂ ಬದಾದ್ದುರನ ವಿಷಯದ ಉಳ್ಳೀಳಿವಿನಲ್ಲಿ. ಬಹಾದ್ದುರನು ಪ್ರಸಿದ್ಧ ಕಳ್ಳನಾದ್ದೀರಿಂದ, ಬಹು ದಿನಗಳಿಂದ ಕಳ್ಳವು ಮಾಡುತ್ತ ಬಂದಿರಬಹುದು; ಆದರೆ ಈಗಬಿಧಿಪ್ರಾಯಕರವಾಗಿ ಹೆಸರು ಬಂದಿರಿನದರಿಂದ; ಹಿಂದೆ ಅವನ ಉಡ್ಲೀ ಖಿರಿತ್ತಾನ್ನ ತಿಳಿಯಲಾದ್ದುವು. ಅಂದ ಬಳಿಕ ಹೈದರಾಬಾದ್ರೆ ಶ್ರಮಬಹುವದೆಂಬು ? ಅವನ ಸಿಜವಾದ ಹೆಸರು ತಿಳಿಯನವರಿಗೆ ಅವನ ಹೋರಿಸಿವಾಗುವಂತಿಲ್ಲ. ಅವನು ಕಳ್ಳವು ಮಾಡಬೇಕೆ ಎಷ್ಟು ದಿನಗಳಾದವೋ ತಿಳಿಯನು; ಆದರೂ ಇತ್ತಿತ್ತಲಾಗಿ ಅವನು ಹೋರಿಸಿದ ಯಾಕ್ತಿ ಸಾಫಸೆರ್ಟು ಅವರ್ಗನಿಯಿವಾಗಿವೆ. ಖುದಾಬಾದ ಬಾಂಕಿನ ಎಷ್ಟೇ ರಕ್ತಮನನ್ನು ಲಾಘಿತ ಜಾತು ಯಾದಿಂದ ಎತ್ತಿ ಹಾಕಿದೆವನು. ಅವನು ಸಿಜವಾಗಿಯಾ ಲಾಂಧಾರಣ ಷ್ಟಕ್ತಿ ಯಾಗಿದ್ದನೆ, ಎಂದು ಬಂಬಡಿಸಿದನು.

ಇದನ್ನೀಡಿ ಹೇಳಿ ಭೋರ್ಮೊನು ದಂಗಾಗಿ ಕುಳಿತನ.. ಎಷ್ಟೇ ಹೊತ್ತಿನ ಹೇಳಿ— ದಂಗಾದರೆ, ಈ ಎಲ್ಲ ಕಳ್ಳಪ್ರಗಳಷ್ಟು ಬಹಾದ್ದುರನೇ ಮಾಡಿರುವನೇನು ? ಎಂದು ಕೇಳುಲು, ಬಾಬೂರಾಯಾ, ಇದಕ್ಕೆ ಎಷ್ಟೇ ಆಧಾರಗಳಿಂದ ವೆಂಬು ಜೀಳಿ, ಸರದಾರಿಂಗಸಿಂದ ತಿಳಿ ಮಾಡಿತಿಯು ಸ್ನೇಹ ಸಂಪ್ರೇಷವಾಗಿ ಅವಂಗಿ ತಿಳಿಸಿದ್ದಲ್ಲದೆ, ಈ ಮೋರು ಟೆಲಿಪ್ರೋಣಿ ನಿಂದ ಬಹಾದ್ದುರನೊಜನೆ ನಡೆದ ಸಂಭಾಷಣವನ್ನೂ ಹೇಳಿದನು.

ಈ ಯಾವತ್ತೂ ಸಂಗತಿಗಳನ್ನು ಕೇಳಿಕೊಂಡು ಭೋರ್ಮೊವು—

ನಿಮ್ಮ ಮುಖದಿಂದಲ್ಲದೆ ಬೇರಿಯವರಿಂದ ಈ ಅತ್ಯಾಗಾಧ್ಯವಾದ ಕಳೆವಿನ ಸಂಗತಿಯನ್ನು ಕೇಳಿದ್ದಾಗಿದ್ದರೆ, ನಾನು ಎಂದೂ ನಂಬುತ್ತಿರಲಿಲ್ಲ. ರಾವ ಸಾಹೇಬ, ದಯವಾಡಿ ನನಗೆ ಆ ಸರದಾರಸಿಂಗರವರ ಪೋಳಿಟೊ ಶೀರೀಸಿರಿ. ಅವರ ಗರ್ವವು ಬಹಳವಾಗಿದ್ದು, ನನ್ನನ್ನುಂತೂ ಅವರು ಬಹಳವಾಗಿ ತಿರಸ್ಪರಿಸುತ್ತಿದ್ದರು. ಅವರಿಗಾದ ಈ ಅಪವಾನದಿಂದ ನನಗೆ ತುಂಬಾ ಸಮಾಧಾನವಿದೆ.

ಹಾಗಲ್ಲ ಭೋಳಿ! ಹೊತ್ತುಬಂಧಾಗ ಎಂಧವರಾದರೂ ಭಾಗಿ ಸದೆಯಬೇಕಾಗುತ್ತದೆ. ಅಂಥ ವೇಳೆಯಲ್ಲಿ ಅವರಿಗೆ ಆಳುಕುವ ವಾತ್ರ ಗಳನ್ನಾಡಿದರೆ, ಗಾಯದ ಮೇಲೆ ಬರೆ ಕೊಟ್ಟಿಟ್ಟು ವ್ಯಾಧಿಯಾಗುವದು. ಕಾರಣ ಯಾರಿಗೂ ನಿಷ್ಪರ ಮಾತ್ರಾಗಳನ್ನಾಡಬಾರದು. ಈಗ ಆದೇ ಬಿಂದು ಉಂಟಾಗುತ್ತಿರುತ್ತಿದ್ದು ಎಂದು ಒಂದು ದಂತಿ ಹೊಡರೆ, ನಾಳನ ದಿನ ನಿಮ್ಮ ಗತಿಯು ಏನಾಗುವದೂ ತಿಳಿಯದು; ಅದರೂ ಹೋಗಬೇಕೆಂಬ ಉತ್ಸಂತಿಯು ಅತಿಶಯವಾಗಿರುವದು, ಎಂದು ಬಾಬೂರಾಯನು ನುಡಿದವನು.

ನೀವು ಹೊರಡುವದಾದರೆ ನನ್ನನ್ನು ಮಾತ್ರ ಬಿಟ್ಟುಹೋಗಬೇಡಿರಿ. ನನಗೆ ಬರಬೇಕೆಂಬ ಇಚ್ಛೆ ಬಹಳವಾಗಿದೆ, ಎಂದು ಭೋಳಿಸಿಂಗನು ಅನ್ನಲು, ಬಾಬೂರಾಯನು—ನಿನೂ ಅವಶ್ಯವಾಗಿ ನಡೆ. ಪೋಲೀಸರ ಸಮಕ್ಕಾದಲ್ಲಿ ಕೆಳವು ಮಾಡುವ ಅವನ ಕ್ಷೇತ್ರಾಕ್ಷರಣನ್ನಾದರೂ ನೋಡೋಣ. ಅವನು ನಮ್ಮೆಲ್ಲರ ಕಣ್ಣಲ್ಲಿ ಮಣ್ಣ ಹಾಕಿ, ಮುಷ್ಟೆಮಾಲು ಸಹ ಹೇಗೆ ಪಾರಾಗಿ ಹೋಗುವನ್ನೋ ನೋಡೋಣ!

ಪೋಲೀಸರ ಎದುರಲ್ಲೀ ಕಳವು!

ಮರುದಿವಸ ಮುಂಜಾನೆ ಮುಖವಾರ್ಜನಾದಿ ವಿಧಿಗಳನ್ನು ತೀರಿಸಿ ಕೊಂಡು, ಬಾಬೂರಾಯನು ತನ್ನ ಆಧಿಕ್ಯ ರೂಪಿಗೆ ಬಂದು ಕುಳಿತು ಕೊಳ್ಳಲು, ಆ ದಿನದ ಟಿಪಾಲು ಬಂತು. ಅದರಲ್ಲಿ ಖುದಾಬಾದದ ಸರೆ

ದಾರಸಿಂಗರವರು ಕಳಿಸಿದ ಒಂದು ಲಕ್ಷ್ಯಾಚ್ಯಾಪ್ತಿ ಇತ್ತೀ. ಬಾಬೂರಾಯನು ಅದನ್ನೇ ಮೊದಲು ಹರಿದು ಓದಿ ಸೋಡಿದನು. ಅದರಿಂದೇನೂ ಸರ್ವ ಧಾರಾವಿನಿಸಲಿಲ್ಲ. ಯಾಂಕಂದರೆ, ಅದರಲ್ಲಿ ಬಹಾದ್ದರ್ರಾ ಇದು ನರೀಗೆ ನರಾಡಿದ ವರ್ಣನೆಯುತ್ತೀ ಹೇಳು, ಅವನ ಶೋಧನ್ನು ದೇಗೆ ಮಾಡ ಬೇಕೆಂಬ ದಂಡಿಕೆಯು ಸ್ವಲ್ಪಾದಕೂ ಅದರಿಂದ ತಿಳಿಯುವಂತಿರಲಿಲ್ಲ. ಕಾರಣ ಆ ರಿಸ್ಟೋರೆನ್ನು ಟೀಬುಲ್ ಮೇಲೆ ಬಗೆದು— ಬಹಾದ್ದರನು ಸಹಿಂದ ಹಿಡಿಯಾಲ್ಪಟ್ಟಿರೆ ಎಲ್ಲ ಪ್ರಕರಣಗಳ ನಿಕಾಶೆಯು ಒಮ್ಮೆ ಆಗುವಂದು! ಉಳಿದ ಜೀವೀರಂತಿ ಅವನು ತಿಳಿಯುವಾಗಿದುವುದ್ದು. ರೂ.೨೫ ಅವನ ಕೆಲಸದಲ್ಲಿ ತಪ್ಪು ಕಂಡುಬರುವದಿಲ್ಲ! ಅಂದಬೇಕೆ ಅವನನ್ನು ಹಿಡಿಯಾವಡಂತು? ಅದರೂ ಸಮ್ಮು ಕರ್ತವ್ಯಕ್ಕನುಕರಿಸಿ ಪ್ರಯತ್ನಿಸಲೇ ಬೇಕಾಗಿದೆ. ಇನ್ನು ತಡವಾಡುವಂತಿಲ್ಲ! ಬೇಗನ ದೇರದಂತೆ ಸ್ಥಾಪಿತಿ ಮಾಡಬೇಕೆಂದು ಯೋಚಿಸಿ, ಬಾಬೂರಾಯನು ತನ್ನ ಖಚಿಯಿಂದ ಜಟ್ಟಿನೆ ಎದ್ದನು.

ಬಳಿಕ ಒಳಗೆ ಹೊಗಿ ಸ್ಥಾನ, ಭೋಜನಾಧಿಗಳನ್ನು ತೀರಿಸಿಕೊಂಡು, ಉತ್ತಮವಾದ ಪ್ರೋಲೀಸ ಪ್ರೋಷಾಕಣ್ಣ ಧರಿಸಿ, ಥೀಸೆಟ್‌ನಿನೆಂದಂ ಮಂಸಿಯಿಂದ ಜೊರಬು ಹೊದನು. ಕೆಲವು ದಾರಿ ಕ್ರಮಿಸಿದ ವೇಲೆ, ಒಂದು ಗಾಡಿಯನ್ನು ಗೊತ್ತು ನೂಡಿಕೊಂಡು, ಪ್ರೋಲೀಸ ಕಚೇರಿಯ ಕರೆಗೆ ಸದೆದರು. ಈ ಉಭಯತರೂ ಹೊಗುವಪ್ಪುರಲ್ಲಿ ಸರದಾರಸಿಂಗ ಹಾಗೂ ಭವಾನರಾವ ಎಂಬಬುರು ಇನ್ನಪೆಕ್ಕರೆರು ಅಜ್ಞ ಕರೀ ಬಣ್ಣಿನ ದೃಷ್ಟಿಸಿದ ಕಜ್ಞಾಗಿ ದೇವಡಿಯ ಮೇಲೆ ಬಂದು ಸಿಂತುಕೊಂಡಿದ್ದರು. ಅಂತಸ್ಥಾತ್ಮಕಿ ಒಬ್ಬರಿಗೊಬ್ಬರ ಭೇಟಿಯಾಗಲು, ಪರಸ್ಪರರಲ್ಲಿ ನಮಸ್ಕಾರ-ಜನುತ್ತಾರಗಳಾದವು. ಬಳಿಕ ಬಾಬೂರಾಯನು— ಸರದಾರಸಾಮೇಬಿ, ಮತ್ತೀನಾದರೂ ಬಹಾದ್ದರನ ವಿಷಯದ ಹೊಸ ಮಾಹಿತಿಯು ತಿಳಿದಿರುವದೇ? ಎಂದು ಕೇರಿಲು, ಅದಕ್ಕೆ ಸರದಾರಸಿಂಗರವರು— ಮತ್ತೀನೂ ಹೊಸ ವಿಷಯ ತಿಳಿದಿಲ್ಲ; ಆಬಗ್ಗೆ ನಾನು ಗಡಿಬಿಡಿಯನ್ನೂ ಮಾಡುವಂತಿಲ್ಲ! ಹೇಗಾದರೂ ಮಾಡಿ ಒಮ್ಮೆ ಅವನನ್ನು ಹಿಡಿಯಬೇಕಾಗಿದೆ. ಒಂದು ಸಾರೆ ಅವನು ನನ್ನ ಕೈಗೆ ಸಿಕ್ಕಿಸಿದರೆ, ಅವನ ಬಹಾದ್ದರಕೆಯ ಗವರ್ನರೆಲ್ಲ ಹೊರ

ಬೀಳುವದು. ಅವನನ್ನು ಕನಿಷ್ಠ ಪಕ್ಕೆ ಇ ವರ್ಷಗಳವರೆಗಾದರೂ ಕತ್ತಲ
ಕೊಣೆಯಲ್ಲಿ ಕೊಳೆ ಹಾಕುವ ಪರೆಗೆ ನನಗೆ ಸಮಾಧಾನವೆನಿಸುವಂತಿಭ್ಯ.
ಸಜ್ಜನರಾದ ಶ್ರೀಮಂತರಿಗೆ ಅವನಿಂದ ವಿಶೇಷ ಕಾಟವಾಗಿದೆ. ಯಾಕೆ
ಬಾಬೂರಾಂ, ಈ ಬಗ್ಗೆ ಸಿಮ್ಮೆ ಅಭಿಪ್ರಾಯವೇನು? ಎಂದು ಕೇಳಲು,
ಆದಕ್ಕೆ ಬಾಬೂರಾಯನು— ಸರದಾರಸಾಯೆಬಿ, ಆ ಗ್ರಹವು ಈಗ ನನ್ನ
ಕಡೆಗೇ ಹೊರಳಿದೆ. ನಿವು ಸಿನ್ನೆ ನನಗೆ ಭೇಟ್ಟಿರೂಗಿ ತಿರುಗಿದ ಕೂಡಲ್ಲಿ
ಬೀಲಿಷ್ಟೋಣಿನಿಂದ ಬಹಾದ್ದು ದ್ವೇಷಣನೆ ನನ್ನ ಭಾಷಣವು ತಾಸೆರಡು ತಾಮು
ಗಳ ವರಿಗೆ ನಡೆಯಿತು. ಈಗ ಅವನ ಆಮಂತ್ರಣದ ಮೇರಿಗೆ ನಾನು
ಮುಣ್ಣಲಾಲ ಜವಾಹಿರರ ಅಂಗಡಿಗೆ ಹೋಗಬೇಕಾಗಿದೆ. ವೇಳೆಯು ಸವಿಂ
ಸಿಸಿದೆ. ಮೊದಲು ಗಾಡಿಯನ್ನು ಹತ್ತಿರಿ. ನಂತರ ಎಲ್ಲ ಸಂಗತಿಗಳನ್ನು
ನಿನುಗೆ ತಿಳಿಸುವೆನ್ನೆನ್ನಲು ಬಹಾದ್ದು ರನ ವಿಷಯವನ್ನು ಅಲ್ಲ-ಸ್ವಲ್ಪ ತಿಳಿದಿದ್ದೇ
ಭಾಬಾನರಾಯನೂ ಅತ್ಯಂತ ಉತ್ಸುಕನಾದನು. ಅವರು ಬೇಗನೆ ಗಾಡಿ
ಯನ್ನೇ ರಿದರು.

ಈಗ ಭಾಬಾನರಾಯನು— ನಾವಾದರೂ ಅತ್ತು ಕಡೆಗೇ ಹೊರಟಿದು
ತ್ತೀವೆ. ಯಾಕೆಂದರೆ ಈ ದಿನ ಅಲ್ಲಿ ನಡೆಯುವ ಲಿಲಾವಿನ ಬಂದೆಂಬ
ಬಸ್ತಿಯ ಸಲುವಾಗಿ ನನ್ನ ನೇಮಣಿಕಾಗಿದೆ. ಆ ಲಿಲಾವಿನಲ್ಲಿ ಬಹಳ
ಹಡೆಯದಾದ ಒಂದು ಅಮೂಲ್ಯ ರತ್ನವು ಮಾರಾಟವಾಗತಕ್ಕದ್ದಿದ್ದೆಯಂತೆ!
ಆ ರತ್ನವು ಬಹು ಜನರ ಕಟ್ಟಾಕ್ಕೆ ಗುರಿಯಾಗಿದೆ.

ಅದೆಂಥ ರತ್ನ? ಎಂದು ಸರದಾರಸಿಂಗನು ವಿಚಾರಿಸಲು, ನೀಲರತ್ನ
ದಿಂದ ಸರ್ವವನ್ನು ಮಾಡಿದ್ದು, ಆದರ ಕಣ್ಣಗಳಲ್ಲಿ ಪುಷ್ಟರಾಗ ರತ್ನವನ್ನು
ಕೆಟ್ಟಿರುವರು. ಕತ್ತಲೆಯ ರಾತ್ರಿಯಲ್ಲಿ ಆದರ ಕಣ್ಣಗಳು ವಿದ್ಯುದ್ದಿಂಬ
ಚಂತೆ ಲಕ್ಷಿಸುತ್ತಿವೆಯಂತೆ! ಆದರ ಕ್ರಯವು ಏನಿಲ್ಲಿಂದರೂ ಅಲ್ಲವೇ
ದೂ. ಆಗಬಹುದು. ಆದಕಾರಣ ಆದರ ಸಂರಕ್ಷಣೆಯೇ ಇಂದಿನ ನಂತರ್ನು
ಮುಖ್ಯ ಕರ್ತವ್ಯ, ಎಂದನು ಭಾಬಾನರಾಯ.

ಈಗ ಬಾಬೂರಾಯನು— ಆ ನಾಗರಾಜ ವಜ್ರದ ಮೇಲೆಯೇ
ಬಹಾದ್ದು ರನ ಕಟ್ಟಾಕ್ಕೆ ವಿರಬಹುದಾಗಿದೆ. ಅದನ್ನು ಅವನು ಹೇಗೆ ಎಬ್ಬಿ
ಮುನ್ನೋ ನೋಡೋಣ. ಅಂತೂ ಒಳ್ಳೆ ಪ್ರಸಂಗವಿದೆ!

ಗಾಡಿಯು ಒತ್ತೆರದಿಂದ ಸಾಗಿದ್ದ ರಿಂದ ಅವರು ಮಂಗಿಲಾಲನ ಅಂಗ ಡಿಯನ್ನು ತಲುಪುವದಕ್ಕೆ ತಡವಾಗಲಿಲ್ಲ ! ದಾರಿಯಲ್ಲಿ ಭೋಟೊನ್ನು ಸಿಟ್ಟಿಂದುಕುರಲಿಲ್ಲ. ಯಾಕಂದರೆ ಆ ಇಬ್ಬರೂ ಇನಷ್ಟೆಚೆರರು ಬಾಬಾ ರಾಯನನ್ನು ಸಹ ಗಣನೆಗೆ ತಾರದೆ ಮಾತಾಪುರುಃಾಗ ತನ್ನನ್ನು ಕೇಳುವವರಾರೆಂದು ಆತನು ಸುನ್ನುಸಿದ್ದನು. ಮಣಿಲಾಲ ಜವಾಹಿರನ ಅಂಗಡಿಯು ಬಂದ ಕೂಡಲೇ ಎಲ್ಲರೂ ಇಳಿದರು. ಗಾಡಿಯನು ತನ್ನ ಬಂಡಿಯನ್ನು ಒತ್ತಿಟ್ಟಿಗೆ ನಿಲ್ಲಿಸಿದನು.

ಲಿಲಾವಿನ ಸ್ಥಳದಲ್ಲಿ ಸಾಧಾರಣ ಜನರಿಗೆ ಪ್ರವೇಶ ಮಾಡಿಸೊಡುತ್ತಿದ್ದಿಲ್ಲ. ಯಾಕಂದರೆ ಲಕ್ಷ್ಮಿಪತರ ರೂಪಾಯಿಗಳ ಹೆರಡು ಕಲ್ಲಿಗಳ ಮಾರ್ತಾಣಿ ಸಾಮಾನ್ಯ ಮನುಷ್ಯರ ಕೆಲಸವೇನು ? ಕಾರಣ ಜನರ ಗದ್ದು ಲನ್ನ ವಿಕೇಷವಾಗಿದ್ದಿಲ್ಲ. ಆದ್ದರಿಂದ ಪ್ರೋಲೀಸರ ಸಂಖ್ಯೆಯಾದರೂ ತಕ್ಕಷ್ಟೇ ಇತ್ತು. ಬಂಗಲೆಯ ಹೊರಬಾಗಿಲಲ್ಲಿ ಒಬ್ಬ ಕಾನಷ್ಟೇಬಲ್ ನು ಕುಳಿತಿದ್ದು, ಗುರುತು ತೋರಿಸಿದ ಹೊರತು ಒಳಗೆ ಯಾರನ್ನೂ ಬಿಡುತ್ತಿದ್ದಿಲ್ಲ. ಕಾರಣ ಬಾಬೂರಾಯನು ತನ್ನ ಹೆಸರುಳ್ಳ ಕಾರ್ಡನ್ನು ತೋರಿಸಿದನು. ಭೋಟೊವಂತೂ ಅವನ ಸಿವಾಯಿಯಾದ್ದರಿಂದ ಸಹಜವಾಗಿಯೇ ಆತನ ಪ್ರವೇಶವಾಯಿತು. ಉಳಿದವರಿಬ್ಬರಂತೂ ಪ್ರೋಲೀಸ ಶಾತೆಯ ಅಧಿಕಾರಿಗಳೆಂಬದನ್ನು ಅವರ ತ್ವರ್ಣೀ ಸ್ವಷ್ಟವಾಗಿ ತಿಳಿಸುತ್ತಿತ್ತು.

ಲಿಲಾವು ಸಡಿದ ಆ ಸ್ಥಳವು ಪ್ರಶ್ನವಾಗಿದ್ದು, ಬಹು ಮನೋಹರ ವಾಗಿತ್ತು. ಅಲ್ಲಿ ನಾನಾತರದ ದೇಶಿ-ವಿದೇಶಿ : ಬಿತ್ತಗಳನ್ನು ವ್ಯವಸ್ಥಿಯಂದ ಸಾಲಾಗಿ ತೋಗಹಾಕಿದ್ದರು. ಎದುರಿಗಿರುವ ಭದ್ರವಾದ ಹಾಗು ಭವ್ಯವಾದ ಉಕ್ಕಿನ ಕಟ್ಟಾಂಜನದ ನಡುವೆ ಒಂದು ಗಟ್ಟಿಮುಟ್ಟುದ ಕಬ್ಬಿಣ ಕಪಾಟು (ತಿಜೋರಿ) ಇಡ್ಲಿಟ್ಟಿದ್ದು, ಅದರಲ್ಲಿ ಅಮೂಲ್ಯವಾದ ಎಲ್ಲ ಪಟ್ಟ-ವೈದೋಯಾರ್ಥಿಗಳೂ ಇಡ್ಲಿಟ್ಟಿದ್ದವು. ಹೊರಗಿನಿಂದ ನೋಡುವವರಿಗೆ ಆ ಕಟ್ಟಾಂಜನವನ್ನು ದಾಟಿ ಆ ಅಭೇಧವಾದ ತಿಜೋರಿಯನ್ನು ಭೇದಿಸುವದು ಕಳ್ಳಿಂಗಾಗಲಿ, ದರವಡಿಮೋರಿಗಾಗಲಿ ಅಸಾಧ್ಯವೆಂದು ಕಂಡುಬರುತ್ತಿತ್ತು. ಬಾಬೂರಾಯನು ತನ್ನ ಸೂಕ್ತೆ ದೃಷ್ಟಿಯಿಂದ ಲಿಲಾವಿಗಾಗಿ ನೇರಿದ ಶೇಷ-ಸಾವುಕಾರರನ್ನು ಅವಲೋಕಿಸಿದನು. ಲಿಲಾವಿಗಾಗಿ

ನೈರೆದವರು ೧೦-೧೨ ಜನರಿಗಿಂತ ಹೆಚ್ಚಿರಲ್ಲ. ಅವರಲ್ಲಿ ಬಹುಶಃ ಎಲ್ಲರೂ ಗುರುತಿಸಿದ್ದೇ ಇದ್ದು, ಒಬ್ಬಿಬ್ಬರು ಪೂತ್ರ ಅವರಿಟರಾಗಿ ಕಂಡಾಗುತ್ತಿ ಅವರನ್ನು ತುಡುಗರೆಂದು ಭಾವಿಸಲು ಆವಕಾಶವಿರಲಿಲ್ಲ.

ಇನ್ನನೇರೆಕ್ಕರು ಈ ಎಲ್ಲ ಜನರನ್ನು ನೋಡಿ ಬಾಬೂರಾಯನಿಗೆ ಇಂಥ ಅಸಾಧ್ಯ ಸ್ಥಳದಲ್ಲಿ ಬಹಾದ್ದು ರನಂಥವರ ಪ್ರವೇಶವಾಗುವದೆಂತು ? ಅವನು ನಮ್ಮನ್ನು ಸುಮ್ಮನೀ ಹೆಡರಿಸುವದಕ್ಕಾಗಿ ಸುಳ್ಳ ಆಮಂತ್ರಣ ವನ್ನು ಕೊಟ್ಟಿರಬಹುದು ಎಂದು ಮೇಲ್ನೇ ನುಡಿದರು. ಅದಕ್ಕೆ ಬಾಬೂ ರಾಯನು— ಲಿಲಾವು ಈಗ ಪ್ರಾರಂಭವಾಗಿದೆ. ಇವನು ಇಲ್ಲಿಗೆ ಬರಲಿಕ್ಕೆ ಇನ್ನು ಅವಕಾಶವಿದೆ. ಒಂದುವೇళೆ ಇನ್ನುಮೇಲೆ ಒಂದರೂ ಬರಬಹುದು. ಆ ಚಾಟಾಕ್ಕನು ನೀವಂದಂತೆ ಸನ್ಮಾನ ಮೋಸಗೆಣಿಸಿರಬಹುದೇನು ? ಇಲ್ಲಿಗೆ ಬರದಿದ್ದರೇ ಅವನ ಜಾಣತನ. ಇಲ್ಲವಾದರೆ ಅವನು ಇಲ್ಲಿಂದ ವಾರಾಗಿ ಹೋಗುವದೆಂತು ? ಎಂದು ಗರ್ವದಿಂದ ನುಡಿದನು.

ಮಣಿಲಾಲನ ಅಂಗಡಿಯೋಳಗೆ ಲಿಲಾವು ನಡೆದ ಸ್ಥಳದಲ್ಲಿ ಒಳಗೆ ಪ್ರವೇಶ ಮಾಡಿ, ವಜ್ರ-ಮಾಣಿಕ್ಯಗಳನ್ನು ಕಡ್ಡಕೊಂಡು ವಾರಾಗಿ ಹೋಗುವದು ಎಂಥ ಕಳ್ಳನಿಗಾದರೂ ಇತಕ್ಕೆವೇ ಸರಿ ! ಈ ನಡುವೇಷಿಯೋಳಗಿರುವ ಭದ್ರವಾದ ಅಂಗಡಿಯಲ್ಲಿ ಈ ದಿನ ಬಾಬೂರಾವ, ಇನ್ನೆಪ್ಪೇರ ಸರೆದಾರಸಿಂಗ್, ಭವಾನರಾವ, ಫೋಟೋ, ಕಾನ್ಸ್ಟ್ರೀಬಲ್ ಇವರ ಹೊತ್ತಾಗಿ ಇಬ್ಬರು ಜಾಣ ಡಿಟ್ಟೆನ್ನರು, ಇಮ್ಮು ಜನರು ಪ್ರತಿಯೊಬ್ಬ ಗಿರಾಕೆಯ ಮೇಲೆ ಸೂಕ್ಷ್ಮದೃಷ್ಟಿಯು ತ್ವರಿತವಾಗಿ ಅದಾವ ಕಳ್ಳನವನು ಇಲ್ಲಿಂದ ಪಾರಾಗುವವನು ? ಎಂದು ಯಾರಿಗಾದರೂ ಅನಿಸುತ್ತಿತ್ತು.

ಇಷ್ಟರಲ್ಲಿ ಮಣಿಲಾಲನ ದೃಷ್ಟಿಯ ಬಾಬೂರಾಯನ ಮೇಲೆ ಬಿದ್ದಿತು. ಆಗ ಅವನು—ಯಾಕೆ ಬಾಬೂರಾವ, ಇತ್ತು ಕಡೆಗೆ ಬಂದಿರುವಿರಿ ? ನಿವೇದಾದರೂ ಈ ವಸ್ತುಗಳನ್ನು ಲೀಲಾವಿನಲ್ಲಿ ಕೊಂಡುಕೊಳ್ಳಲಿವಿರೇನು ? ಎಂದು ಕೇಳಿದನು. ಅದಕ್ಕೆ ಬಾಬೂರಾಯನು—ನನ್ನಂಥ ದರಿದ್ರರಿಂದ ಇಂಥ ಅಮೂಲ್ಯ ವಸ್ತುಗಳ ಖರೀದಿಯು ಹೇಗೆ ಸಾಧ್ಯವಾದೀತು ? ಅದಕಾರಣ ಆ ವಸ್ತುಗಳನ್ನು ಕಳ್ಳಿಸಿಂದ ನೋಡಿಯಾದರೂ ಶೈಶವ ಪಡೆಣಿ ವೆಂದು ಬಂದಿರುವೆನೆಂದು ನುಡಿದನು.

ಮಣಿಲಾಲನು ತನ್ನ ಸ್ವಾಭಾವಿಕ ಸ್ಥಿರ್ಯ ಮದದಿಂದ ಯತ್ತ
ವಾದ ಮುಗುಳುನಗೆಯಿಂದ—ಹೌದು,-ಹೌದು, ಬಾಬೂರಾವ, ನಿಮ್ಮಂಧನ್
ಸೂಕರಿಗದು ಅಸಾಧ್ಯವೇ ಸರಿ ! ಆದರೆ ಈ ಸಾಪುತ್ರಾರೆ ಜನರಲ್ಲಿ ಬಂದಿ
ರುವ ಈ ಸಭ್ಯ ಗೃಹಸ್ಥನೊಬ್ಬನ ಪರಿಚಯವು ಬಹುಶಃ ನಮಗೆತ್ತಿಕ್ಕಿಳ್ಳ.
ಈತನ ಹೆಸರು ಸರ ಪೋಪಟಿಲಾಲ ಮಣಿಭಾಯಿ ಎಂದಿರುವದು. ಈ
ಧನನಂತನ ಪರಿಚಯವು ನಿಮಗೆದಿದ್ದರೂ ಈತನ ತಂದೆಯನ್ನು ನೀನು
ಅರಿತಿರಬಹುದಾಗಿ ಕಾಣತ್ತದೆ.

ಬಾಬೂರಾಯನ ಹತ್ತಿರದಲ್ಲೇ ಒಕ್ಕೀ ಸಭ್ಯ ಗೃಹಸ್ಥನಂತೆ ಪ್ರೋಫೆಸ್‌
ಹಾರ್ಕಿಕೋಂಡಿರುವ ಶ್ರೀಮಂತ ತರುಣನೊಬ್ಬನು ಹಿಂತುಕೊಂಡಿದ್ದನು.
ಮಣಿಲಾಲನು ಅವನ ಕಡೆಗೆ ಬೆರಳು ವುಡಿ ಮಾತಾಡಿದ್ದರಿಂದ, ಬಾಬೂ
ರಾಯನು ಅವನ ಕಡೆಗೆ ಹೊರಳಿ, ಅವನಿಗೆ ಜಯ ಗೋವಾಳವನ್ನು
ಮಾಡಿದನು.

ಸರ ಪ್ರೋಪಟಿಲಾಲ ಮಣಿಭಾಯಿ—ಬಾಬೂರಾವ, ತನ್ನ ದರ್ಕ
ನವಾದ್ದರಿಂದ ನನಗೇ ಬಹು ಸಂತೋಷವಾಗಿದೆ. ತನ್ನ ಚಾತುಯದ
ಪ್ರಸಿದ್ಧಿಯನ್ನು ಎಷ್ಟೋ ಕಡೆಯಲ್ಲಿ ಓದಿ ತಿಳಿದಿನು; ಇದೂ ಅಲ್ಲದೆ ಒಂದು
ಮಹತ್ವದ ಪ್ರಸಂಗದಲ್ಲಿ ನನ್ನ ತಂದೆಯವರಿಗೆ ನೀನು ಚನ್ನಗಿ ಸಹಾಯ
ಮಾಡಿರುವಿರೆಂದು ಅವರು ಆಗಾಗ್ನಿ ನಿಮ್ಮನ್ನು ಸ್ವೀಕೃತಿದ್ದರು, ಎನ್ನಲು,
ಅದಕ್ಕೆ ಬಾಬೂರಾಯನು-ಹೌದು; ನೀವೇನ್ನುವದು ನಿಜವು. ಒಂದು ಕಿಂತ
ಪ್ರಸಂಗದಲ್ಲಿ ಅವರು ನನ್ನ ಸಹಾಯದಿಂದ ಪಾರಾಗಿರುವನು. ಅವರು
ಬಹು ಉದಾರ ಮನುಷ್ಯರಿದ್ದು, ಅವರ ಮರಣದ ಸುದ್ದಿಯನ್ನು ಕೇಳಿ
ನನಗೆ ಒಬ್ಬ ಪರಮಾಪ್ತನು ತೀರಿಕೊಂಡಪ್ಪು ದುಃಖವಾಯಿತು, ಎಂದು
ನುಡಿದನು.

ಸದಯಾಂತೇಕರಣೀಯಾದ ತಂದೆಯ ನೆನಪಾದ್ದರಿಂದ, ತರುಣ
ಪ್ರೋಪಟಿಲಾಲನಿಗೂ ಬಹು ದುಃಖವಾಗಿತು. ಅವನ ಕಣ್ಣಗಳು ನೀರಿ
ನಿಂದ ತುಂಬಿದವು. ಕಂತವು ಬಿಗಿದು ಮಾತುಗಳೇ ಹೊರಡದಾಡಷ್ಟೆ
ಆದರೂ ಅದನ್ನೆಲ್ಲ ನಹಿಸಿಕೊಂಡು ಗಂಭೀರ ಭಾವದಿಂದ— ಬಾಬೂರಾವ,

ನೀವು ಶೋರಿಸಿದ ಸಹಾನುಭೂತಿಗಾಗಿ, ನಾನು ಅತ್ಯಂತ ಉಭಾರಿಯಾಗಿದ್ದೇನೆ. ನನ್ನ ತಂಡೆಯ ಮರಣಕಾಲಕ್ಕೆ ನಾನು ಹತ್ತುರಿಲ್ಲದ್ದೀಂದು ಷ್ವಾಸ ನವು ನನಗೆ ಆಮರಣಪರ್ಯಂತ ತಪ್ಪಿನಂತಿಲ್ಲ. ಆರು ವರ್ಷಗಳ ವರ್ಗಿಗೆ ಅಷ್ಟಿಕೆಯಲ್ಲಿದ್ದು, ಬಳಿಕ ಅಮೇರಿಕಾಕ್ಕೆ ಹೋಗಿ ಒಂದು ವರ್ಷವಾಗಿತ್ತು. ಅಲ್ಲಿ ಈ ದುಃಖಕರವಾದ ಸುದ್ದಿಯು ಹತ್ತಿದ್ದರಿಂದ ನಾನು ಉಂಗಿ ಬರ್ಕೆಕಾಯಿತು.

ಈಗ ನೀವು ರತ್ನಗಳ ಖರಿದಿಗೆ ಬಂದಿರುವಿರೇನು? ಎಂದು ಬಾಬೂರಾಯನು ಕೇಳಲು, ಅದಕ್ಕೆ ಸೋಪಟಿಲಾಲನು:—ದಿಲ್ಲಿಯ ಜಹಾಂಗೀರೆ ಭಾದಶಹನ ಪ್ರೀತಿಯ ರಾಣಿಯಾದ ನೂರಜಹಾನಾಳ ಕೆವಿಯೋಳಿಗಿನ ವಜ್ರದ ಕರ್ಣ-ಕುಂಡಲಗಳು ಈ ದಿನ ಇಲ್ಲಿ ಲಿಲಾವಿಗಾಗಿ ಬಂದಿವೆಯೆಂದು ಕೇಳಿ ರುವೇನು. ಅಂಥ ಅಮೂಲ್ಯ ವಸ್ತುಗಳು ಭರತಿಲಂಡದ ಬೇರೆ ರಾಜರಲ್ಲಿ ಅವರೂಪವಾಗಿಯೇ ದೊರೆಯಬಹುದು. ಆ ಕುಂಡಲಗಳ ಖರಿದಿಗಾಗಿ ನಾನು ಬಂದಿರುವೇನು. ಇನ್ನು ಸ್ವಲ್ಪ ದಿವಸಗಳಲ್ಲಿ ಆಗತಕ್ಕ ನನ್ನ ವಿನಾಹದಲ್ಲಿ ನನ್ನ ಪ್ರಿಯ ಪತ್ನಿಯ ಪ್ರೀತ್ಯಾಫ್ರವಾಗಿ ನನಗೆ ಈ ಕುಂಡಲಗಳು ಬೇಕಾಗಿರುತ್ತವೆ, ಎಂದನು.

ಬಾಬೂರಾಯ— ಇಂಥ ಅವರೂಪವಾದ ವಸ್ತುಗಳಿಂದ ಮೇಲೆ ಅವುಗಳನ್ನು ಇಲ್ಲರೂ ಪ್ರೀತಿಸುವವರೇ. ಲಿಲಾವಿಗೆ ಹಣ್ಣಿದ ಬಳಿಕ ಎಷ್ಟು ಚೆಲೆ ಬಾಳನವೋ-ಯಾರಿಗೆ ದೊರೆಯುವವೋ ತಿಳಿಯುವ ಬಗೆಹೇಗೆ?

ಪೋಪಟಲಾಲ—ಯಾರು ಹೆಚ್ಚು ದುಡ್ಡು ಕೋಡುವರೋ ಅವರಿಗೇ ಸಿಗುವವು, ಅದರಲ್ಲೇನು? ನಾನಂತರ ಬೇಕಾದಷ್ಟು ಹಣ ಬಿಡ್ಡರೂ ಅವುಗಳನ್ನು ಬಿಡುವಂತಿಲ್ಲ. ಅಂಥ ಅವರೂಪವಾದ ಆಭರಣಗಳನ್ನು ನೀವು ಎಲ್ಲಿಯೂ ಸೋಡಿರಲಿಕ್ಕಿಲ್ಲ! ಮಣಿಲಾಲ, ಶೋರಿಸಿರ ಅವನ್ನುಷ್ಟು ಬಾಬೂರಾಯರಿಗೆ! ಸೋಡಿ ಕಣ್ಣಗಳು ಸಾಫಲ್ಯವನ್ನು ಹೊಂದಲಿ! ಎನ್ನಲು, ಆಗ ಮಣಿಲಾಲನು ತಿಜೋರಿಯೋಳಿಗಿನ ಒಂದು ಸುವರ್ಣದ ಕರಡಿಗೆಯನ್ನು ತಿಗಿದು ಪೋಪಟಲಾಲನ ಕೈಯಲ್ಲಿ ಕೊಟ್ಟಿನು. ಅದರ ಜೋಡಿಗೆ ನಾಗಮಣಿಯನ್ನು ಶೋರಿಸಲಿಕ್ಕೆ ಮರೆಯಲಿಲ್ಲ.

ಸಾಧಾರಣ ಕೆಳ್ಳನಂತೆ ಸಹಜವಾಗಿ ಕೈವಶವಾಗಲಿಕ್ಕಿಲ್ಲ ! ಕಾರಣ ಅದುಪ್ಪು ಜಾಗರೂಕರಾಗಿರುವದೇ ತಕ್ಷದ್ದು, ಎಂದು ಬಾಬೂರಾಯನು ನುಡಿಯಲು, ಎಲ್ಲರೂ ಅದಕ್ಕೆ ಸಮ್ಮತಿಸಿ ಕುಳಿತುಕೊಂಡರು. ಲೀಂಗಿನ ಕೆಲಸವು ರಭೆ ಸದಿಂದ ಸಾಗಿತು.

ಎಷ್ಟೋ ಅಮುಂಬ್ಯ ವಸ್ತುಗಳು ಯೋಗ್ಯ ಬೆಲೆಗೆ ಮಾರಲ್ಪಟ್ಟವು. ಕಡೆಗೆ ಮುಖ್ಯ ವಸ್ತುವಿನ ಅಂದರೆ ಕಣಿಕುಂಡಲದ ಲಿಲಾನಿಗೆ ಪ್ರಾರಂಭ ವಾಯಿತು. ಮಣಿಲಾಲನು ಮೇಚಿನೆ ಎದುರಿಗೆ ಕುಳಿತುಕೊಂಡು ಸಾವ ನುಗಳನ್ನು ಲಿಲಾವು ವಾಡುತ್ತಿದ್ದನು. ಹಸ್ತಿದಂತ ಹಾಗು ಬಂಗಾರದಿಂದ ವಾಡಿದ ಒಂದು ಶುಂದರ ಕರಡಿಗೆಯನ್ನು ಮೂರಿಗೆ ತೆಗೆದು, ಮಣಿಲಾಲನು ಗಿರಾಕಿಗಳನ್ನು ಕುರಿತು:—ಮಹಾನುಭಾವರಾದ ರಸಿಕ ಶೀಟ್-ಸಾಪು ಕಾರರೇ, ಇವನ್ನು ನೋಡಿರಿ ! ಮೂರಜಹಾನ ರಾಜ್ಞಿಯ ಕಣಿಕಭಾಷಣಗ ಖಾದ ಈ ವಜ್ರಕುಂಡಲಗಳು ! ಷ್ವಾದ್ವಯಲ್ಲೇ ಆವರೂಪವಾದ ವಸ್ತುಗಳು ! ಇವುಗಳ ಸೌಂದರ್ಯವನ್ನು ವರ್ಣಿಸಲಸಾಧ್ಯವು. ಇವುಗಳನ್ನು ವಡಿದಾನ ಬುದ್ಧಿಗೆ ಬೆಲೆಯೇ ಇಲ್ಲ ! ಯಾರು ವಿಲಾಸಪ್ರಿಯರಾಗಿರುವರೋ ಅವರು ಇವುಗಳನ್ನು ಕೊಂಡೇ ತೀರಬೇಕು. ಇವುಗಳ ಲಿಲಾವಿನ ನಂಬರೆ ಉನ್ನೇದಿದ್ದು, ಮೊದಲನೇ ಸಾವಾಲು ಅಂ ಸಾವಿರ ಹೌಂಡುಗಳು.

ಮಣಿಲಾಲನ ಸಮೀಕ್ಷದಲ್ಲಿಯೇ ಆಜಾನುಬಾಹುಗಳುಳ್ಳ ಲಂಬೋದರೆ ಸ್ವರೂಪಿಯಾದ ಭವ್ಯ ತರುಣನೊಬ್ಬನು ಪಾದನ ವರಿಗೂ ಓವ್ವರ ಕೊಟಿ ನ್ನು ಹಾಕಿಕೊಂಡು, ಎರಡೂ ಕೆಸಿಗಳಲ್ಲಿ ಕೈಗಳನಿಟ್ಟು ಗಾಂಭೀರ್ಯದಿಂದ ನಿಂತುಕೊಂಡಿದ್ದನು. ಅವನು ಮುಂಬೈಯೊಳಗಿನ ರತ್ನದ ದೊಡ್ಡ ವ್ಯಾಪಾರಿಯಾಗಿ ಮಣಿಲಾಲನ ವಾತು ಮುಗಿದ ಕೂಡಲೇ ಅವನು:—ಇಂ ಸಾವಿರ ಹೌಂಡು ಎಂದು ಒದರಿದನು.

ಮಣಿಲಾಲನು ಮೇಲಕ್ಕೆ ಕೈ ಎತ್ತಿ—ಇಂ ಸಾವಿರ ಹೌಂಡುಗಳೆಂದರೆ, ಇದರೊಳಗಿನ ಒಂದು ರತ್ನದ ಕಿಮ್ಮತ್ತಾಗಲಿಕ್ಕಿಲ್ಲ ! ನೋಡಿರಿ, ಇಂಥ ಸಂಧಿಯು ದೊರೆಯಲಿಕ್ಕಿಲ್ಲ, ಎನ್ನಲು,

ಗಂಭೀರ ಮುಂಬೈಯಿಂದ ಬಾಬೂರಾಯನ ಸಮಿನದಲ್ಲಿಯೇ ನಿಂತು

ಕೊಂಡಿದ್ದ ಪ್ರೋಪಟಲಾಲನು ಒಮ್ಮೆಲೇ ಉಂ ಸಾವಿರ ಪೌಂಡು ಎಂದು ಕೊಗಿ ಚನು.

ಕೊಡಲೆ ಮೊದಲು ಬೇಡಿದ ರತ್ನವ್ಯಾಪಾರಿಯು ಕಂಷಿತ ಸ್ವರದಿಂದ ಅಖಸಾವಿರ ಪೌಂಡುಗಳೆಂದು ನುಡಿದನು.

ಮಣಿಲಾಲನು ಮತ್ತೆ ಕೈ ಎತ್ತಿ— ಇಂ ಸಾವಿರ ಪೌಂಡು ಮೊದೆ ಅನೇ ಸವಾಲು ಎಂದು ಬದರಿದನು.

ತೀವ್ನವೇ ಪ್ರೋಪಟಲಾಲನು— ಉತ್ತ ಸಾವಿರ ಪೌಂಡುಗಳೆಂದು ಸಾರಿ ಹೇಳಿದನು.

ಹೀಗೆ ಒಬ್ಬರಿಗೆಬ್ಬಿರು ಸ್ವಧೀಯಿಂದ ಅಳತೆಗೆಟ್ಟು ಬೆಲೆ ಏರಿಸು ವದನ್ನು ಕಂಡು ಬಾಬುರಾಯನಿಗೆ ವಿಚಿತ್ರವೆನಿಸಿತು. ಎಂಥ ಮೂಲ್ಯ ರಿವರು? ಕಣಕುಂಡಲಗಳೆಂದರೇನು? ಉತ್ತ ಸಾವಿರ ಪೌಂಡುಗಳೆಂದ ರೇನು? ಬೆಲೆಯು ಮಿತಿಮಾರಿತು! ಇನ್ನು ಹಣ ನೆಚ್ಚುನಾಡಿ, ಇನ್ನು ಗಳನ್ನು ಕೊಂಡುಕೊಂಡು ಹೋಗಿ ಸ್ತ್ರೀಯರ ಕಿವಿಯಲ್ಲಿಟ್ಟು ಕೃತಾರ್ಥ ರಾಗಬೇಕೆನ್ನುವ ಇವರಿಗೆ ಏನೆಸ್ತುಬೇಕೋ ತಿಳಿಯಾಗಿದೆ! ನಮಗಂತೂ ಇನ್ನು ಬಹಾದ್ದರನನ್ನು ಹಿಡಿಯುವ ಆಶೆಯಿಲ್ಲ. ಬೇಗನೇ ಇದನ್ನುಷ್ಟು ಮುಗಿಸಿಕೊಂಡು ಹೋಗಬೇಕಂದರೆ ತೀವ್ನ ತೀರಲೊಳ್ಳಿದು, ಎಂದು ಗುಣ ಗುಟ್ಟಿತ್ತ ನಿಂತುಕೊಂಡಿದ್ದನು.

ಇತ್ತ ಪ್ರೋಪಟಲಾಲನಿಗೂ, ಮುಂಬಯಿಯ ರತ್ನವ್ಯಾಪಾರಿಗೂ ಲಿಲಾವಿನ ಬಗ್ಗೆ ಮೇಲಾಟ ನಡೆಯಿತು. ಆ ರತ್ನವ್ಯಾಪಾರಿಯು ಏರಿ ಸುತ್ತು ಏರಿಸುತ್ತ ಅದನ್ನು ಒಂದು ಲಕ್ಷ ಪೌಂಡಿಗೆ ಒಯ್ದು ಮುಟ್ಟಿಸಿದನು. ಆದರೂ ಪ್ರೋಪಟಲಾಲನು ಬೆದರಲಿಲ್ಲ ಇವನು ಒಂದು ಲಕ್ಷ ಹತ್ತು ಸಾವಿರ ಪೌಂಡುಗಳೆಂದು ಸಾರಿದ ಕೊಡಲೆ ರತ್ನವ್ಯಾಪಾರಿಯು ಹಿಂದಕ್ಕೆ ಸರಿದನು. ಆಗ ಮಣಿಲಾಲನು ಪದ್ಧತಿಯಂತೆ ಮೂರು ಸಾರೆ ಕೊಗಿ, ಪ್ರೋಪಟಲಾಲನೇ ಕೊನೆಯ ಲಿಲಾವುದಾರನೆಂದು ನಿಣಯಿಸಿ, ಅವನ ಹೆಸರಿಗೆ ಲಿಲಾವು ಮಂಜೂರ ಮಾಡಿದನು, ಆಗ ಪ್ರೋಪಟಲಾಲನು ಮಣಿಲಾಲನನ್ನು ಕುರಿತು,— ಈ ಹಣದ ಬಗ್ಗೆ ಚಕ್ಕ ಕೊಟ್ಟರೆ ನಡೆಯುವ

ದಿಲ್ಲನೇ? ಯಾಕಂದರೆ ಇವ್ನು ರಣವನ್ನು ಸಂಗಡ ಕಟ್ಟಿಕೊಂಡು ಬರುವದು ಅಶ್ವವು! ಎನಲು, ಅದಕ್ಕೆ

ಮುಣೀಲಾಲನು— ಅವಕ್ಕೆ ನಡೆಯುವದು. ಏನೂ ಅಡ್ಡಿಯಿಲ್ಲ. ಚೆಕ್ಕು ಬರೆದು ಕೊಡಿರಸ್ತುಲು, ಪೋಪಟಲಾಲನು ಕಿಸೆಯೊಳಗಿನ ಜಿಕ್ಕು ಬುಕ್ಕು ತೆಗಿದು, ಮುಂಬಿಯಿಯೊಳಗಿನ ಇಂಪಿರಿಯಲ್ ಬ್ರೌಂಚಿಗೆ ನಿರ್ದಿಷ್ಟವಾದ ರಕಮಿನ ಜಿಕ್ಕು ಬರೆದು ಕೊಟ್ಟಿನು. ಅದು ಮುಟ್ಟಿದಂತೆ ಮಣಿಲಾಲನಿಂದ ಪಾವತಿಯೂ ದೊರೆಯಿತು. ಇನ್ನು ಮುಣೀಲಾಲನು ಆ ಆಭರಣವನ್ನು ಪೋಪಟಲಾಲನಿಗೆ ಒಟ್ಟಿಸುವದಿಷ್ಟೇ ಉಳಿಯಿತು.

ಆಗ ಬಾಬೂರಾಯನು ಪೋಪಟಲಾಲನನ್ನು ಕುರಿತು— ಈ ಆಭರಣವನ್ನು ಎಷ್ಟುರದಿಂದ ಮನಿಗೆ ತಕ್ಕೆಷ್ಟಂಡು ಹೊಗಿರಿ; ಯಾಕಂದರೆ, ಎಷ್ಟೋ ಬದವಾಷಾ ಜಪರ ಕಣ್ಣ ಈ ಆಭರಣದ ಮೇಲಿದೆ! ಆ ಬಹಾದ್ದರನೀಂಬ ಕಳ್ಳುನಿಗೆ ಇಲ್ಲಿ ಕಳ್ಳಿಸುವಾಡಲು ಅಶ್ವವಾಗಿರಲು, ಅವನು ದಾರಿಯಲ್ಲಿ ಏನಾದರೂ ವೇಳೇಸ ಮಾಡಬಹುದಾಗಿದೆ. ಎನಲು,

ಪೋಪಟಲಾಲನು— ನಿಮ್ಮಂಥ ಪೋಲೀಸ ಅಧಿಕಾರಿಗಳ ಕಾವಲಿರಲು, ನನಗೇತರ ಅಂಜಿಕೆ? ನನ್ನ ಗಾಡಿ ಇದೆ; ಸಂಗಡ ನಿರ್ವಿದ್ಧಿ ರಿಷ್ಟಲ್ವಾದರೂ ಭಯಾವಿಲ್ಲದೆ ಮನೆಯನ್ನು ಸೇರುವೆನು, ಎಂದನು.

ಆಗ ಬಾಬೂರಾಯನ ಸೂಚನೆಯ ಮೇರೆಗೆ ಆ ಇಬ್ಬರು ಪೋಲಿಸೆ ಇನ್ನಿಸ್ತೇಕ್ಕರೆ ಪೋಪಟಲಾಲನನ್ನು ಸುರಕ್ಷಿತವಾಗಿ ಅವನ ಮನೆ ಮುಟ್ಟಿಸ ಲಿಕ್ಕೆ ಸಜ್ಜಾದರು.

ಮುಣೀಲಾಲನು ಕರ್ಣಭೂಪಣಿದ ಪೆಟ್ಟಿಗೆಯನ್ನು ಪೋಪಟಲಾಲನ ಕ್ಕೆಯಲ್ಲಿ ಕೊಡುವಾಗ ಅವನನ್ನು ಕುರಿತು— ನೂರಿಜಹಾನ್ ರಾಜ್ಯಿಯ ಈ ಅಮೂಲ್ಯ ಕರ್ಣಕುಂಡಲಗಳು ಯೋಗ್ಯ ಮನುಷ್ಯರ ಕ್ಕೆಸೇರಿದಂತಾದವು. ಇವುಗಳಿಂದ ನಿಮ್ಮ ಸುಖ-ಸಂಪತ್ತಿಗಳು ಹೆಚ್ಚಿಲಿ! ದಂಪತಿಗಳಲ್ಲಿ ಶ್ರೀಮವು ಬೆಳೆದು, ನಿಮ್ಮ ಸಂಸಾರವು ಸುಖರವಾಗಲಿ! ಎಂದು ಸುಧಿದು, ಆ ಪೆಟ್ಟಿಗೆಯನ್ನು ಪೋಪಟಲಾಲನ ಕ್ಕೆಗಿತ್ತನು.

ಆ ಪೆಟ್ಟಿಗೆಯನ್ನು ಸ್ವೀಕಾರ ಮಾಡಮಾಡುತ್ತ ಪೋಪಟಲಾಲನು..

ಹೊಮು, ಹೊಮು ! ನೀವನ್ನು ಹೆಚು ಸಿಜವು. ಅಂತೆಯೇ ಇವ್ವು ಅಪಾರ ಬೀಲೆ ಮನ್ನು ಕೊಟ್ಟು ಇವುಗಳನ್ನು ಕೊಂಡಿರುವೆನು. ಇಷ್ಟೇ ಅಲ್ಲ. ಇವುಗಳನ್ನು ಈ ದಿನ ಎವ್ವು ಬೇಲೆ ಬಿದ್ದರೂ ಕೊಂಡೇ ತೀರಬೇಕೆಂದು ನನ್ನ ಶಿಶ್ಯರುವಿತ್ತು ! ಎಂದು ಗರ್ವದಿಂದ ಸುಜಿದನು.

ಬಳಿಕ ಪ್ರೋವಿಲಾಲನು ಎಲ್ಲರ ಸಮಕ್ಕಿನು, ಆ ಪೆಟ್ಟಿಗೆಯನ್ನು ತೆರೆದು ಸೋಡಿ, ಚಕ್ಕಿತ ಮುಕ್ಕೆಯಿಂದ— ಮನೀಲಾಲರೆ, ಯಾವ ಪೆಟ್ಟಿಗೆ ಮನ್ನು ನನ್ನ ಕೈಗಿತ್ತಿರಿ ? ಎಂದು ತೀವ್ರ ಸ್ವರದಿಂದ ಕೇಳಿದನು.

ಮನೀಲಾಲನು— ಹಾ ! ಏನು. ನನ್ನಿಂದ ತಪ್ಪಾಗಿರುವದೇ ? ಶಕ್ತಿ ವಿಲ್ಲ ಶಕ್ತಿವಿಲ್ಲ ! ನಾನು ಶಿಶ್ಯರುವಾಗಿಯೂ ಕರ್ಣಭಾವಣದ ಪೆಟ್ಟಿಗೆಯನ್ನೇ ನಿಮ್ಮ ಕೈಗಿತ್ತಿರುವೆನು. ಎನ್ನುತ್ತ ಎದ್ದುಬಂದು ಆ ಪೆಟ್ಟಿಗೆಯನ್ನು ಸಂಪೂರ್ಣವಾಗಿ ನಿರೀಕ್ಷಿಸಿದನು; ಆದರೆ ಆದರಲ್ಲಿ ಕರ್ಣಕುಂಡಲಗಳೇ ಇರಲಿಲ್ಲ. ಆದರಲ್ಲಿಯ ಆಫರಣಗಳು ಎತ್ತ ಮಾಯವಾದವೆಂಬುದು ಯಾರಿಗೂ ತಿಳಿಯದಾಯಿತು ! ಈ ಕಣ್ಣಕಟ್ಟನ್ನು ಯಾರು ಮಾಡಿದ ಬಹುದು ?

ಅದ್ವಿತೀ ಜೆಮುತ್ತಾರ !

ಈ ಪ್ರಕಾರ ವಿಚಿತ್ರ ಸಂಗತಿಯೊದಗಿದ್ದನ್ನು ಕಂಡು, ಮನೀಲಾಲನು ಶ್ವರೂಪಿಸಿದ್ದಿತು. ಅವನ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿ, ದಿಜಾಳಿ ಘನಾದ ಅವನು ಒಮ್ಮೆತ್ತೆಲೆ ನೇಲಕ್ಕೆ ಕುಸಿ ಕುಳಿತನು. ಅವನ ಬಾಯಿಂದ ಮಾತುಗಳೇ ದೊರಡೆದಾದವು. ಶ್ವಾಸವು ಒತ್ತರದಿಂದ ಆಡಹತ್ತಿತು.

ಯಾವತ್ತೆ ಜನರು ಶ್ವಭಾರಾಗಿ, ಗೊಂಬೆಯಂತೆ ನಿಂತುಬಿಟ್ಟಿರು. ಒಂದು ಸಣ್ಣ ಸೂಜಿ ನೆಲಕ್ಕೆ ಬಿದ್ದರೂ ಆದರ ಸವ್ಯಾಳಪು ಎಲ್ಲರಿಗೂ ಸಹಕರಣವಾಗಿ ಕೇಳಿಸುವನ್ನು ಶಾಂತತೆಯು ಆ ಕೊಣಕೆಯಲ್ಲಿ ನೇಲೆಗೊಂಡಿತ್ತು. ಸ್ವಲ್ಪ ಹೊತ್ತಿನ ಮೇಲೆ ಮನೀಲಾಲನು ಚೇತರಿಸಿಕೊಂಡು— ನನ್ನ ಆಮುಳ

ಭ್ರಾಹದ ಆ ಕರ್ಣಭೂಪಣಗಳು ಹೇಗೆ ಅವ್ಯಾತ್ಮವಾದವು? ಎಲ್ಲ ಹೋದವು? ಎಂದು ತಡವರಿಸುತ್ತೆ ನುಡಿದನು.

ಪೋಪಟಲಾಲ— ನಾನಾವರೂ ನಿಮ್ಮನ್ನು ಅದೇ ವಿಷಯವಾಗಿ ವಿಚಾರಿಸುತ್ತೀನೆ. ಕವಾಟಿನೊಳಗಿಂದ ಕರಡಿಗೆಯನ್ನು ತಿಗೆಯುವಾಗ ಬೇಕೆ ಆಭರಣದ ಪೆಟ್ಟಿಗೆ ಕೊಟ್ಟಿರಬಹುದು. ನೋಡಿರಿ, ಇನ್ನೊಮ್ಮೆ ಚನ್ನಾಗಿ ಪರಿಕ್ಷೇಸಿರಿ! ಸುಮ್ಮನೆ ಹೀಗೆ ಹತ್ತಬದ್ದು ರಾಗಲಿಕ್ಕೆ ಕಾರಣವಾದರೂ ಏನು?

ಆ ಕಾಲಕ್ಕೆ ಮಣಿಲಾಲನ ಶರೀರವು: ಧರಧರನೆ ಒಂದೇಸವನೆ ನಡು ಗುತ್ತಿತ್ತು. ಅವನು ದೈನಾಂತಿಕಸ್ಥಯಿಂದ ಆ ಪೆಟ್ಟಿಗೆಯ ಕಡೆಗೆ ನೋಡಿ—ನಾನೆಂದಿಗೂ ತಪ್ಪಿರುವದಿಲ್ಲ. ನಿಜವಾಗಿಯೂ ಆ ಪೆಟ್ಟಿಗೆಯನ್ನೇ ಕೊಟ್ಟಿಸುವೆನು. ಆದರೆ ಇದರೊಳಗಿನ ಆಭರಣಗಳು ಮಾತ್ರ ಕಳವಾಗಿ ಹೊಗೆ ರುವದೇ ನಿಶ್ಚಯ! ಹಾಯ್! ಹಾಯ್! ದೇವಾ, ನನ್ನ ಮೇಲೆ ಇಷ್ಟೇಕೆ ಕೊಣಿಸಿದೆ? ನನ್ನ ಸರ್ವಸ್ವವೂ ಫಾತವಾಗಿ ಹೋಯಿತಲ್ಲ! ಇನ್ನು ನನ್ನದೇನು ಉಳಿಯಿತು?

ಹೀಗೆ ನುಡಿದ ಮಣಿಲಾಲನ ದೃಷ್ಟಿಗಳನ್ನು ಕೇಳಿ, ಅಲ್ಲಿದ್ದವ ರೆಲ್ಲರೂ ಒಂದು ಬಗೆಯ ಭಾರ್ಯಾತರಂತೆ ಸುಮ್ಮನೆ ನಿಂತುಕೊಂಡುಬಿಟ್ಟಿರು! ಬಾಬೂರಾಯನು ಉತ್ತಮಕತೆಯಿಂದ ಪೆಟ್ಟಿಗೆಯನ್ನು ತಕ್ಕೊಂಡು ಅದನ್ನು ಸೂಕ್ಷ್ಮವಾಗಿ ಪರಿಕ್ಷೇಸಿತೊಡಗಿದನು. ಆಗ ಅದರಲ್ಲಿ ಒಂದು ಮಗ್ಗಲಿಗೆ ಒಂದು ಕಾಗದದ ಜೂರು ಕಂಡು ಬಂತು. ಕೂಡಲೇ ಆವನು ಅದನ್ನು ಹೊರಗೆ ತಿಗಿದು ನೋಡುತ್ತಾನೆ! ಅದರಲ್ಲಿ ಈ ಪ್ರಕಾರ ಬರೆದಿತ್ತು—

ಒಡವೆಯು ಕ್ಯಾಸೇರಿತು. ಯಾವ ತರದ ವಿಷ್ಣುವೂ ಉಂಟಾಗಲಿಲ್ಲ. ನಿಮ್ಮಿಂದ ನನಗೇನೂ ಅಡ್ಡಿಯಾಗದಿದ್ದಢಕ್ಕೆ ನಾನು ನಿಮ್ಮ ಆಭಾರ ಮನ್ನಿಸುವೆನು.

ಬಹಾದ್ದರ

ಬಾಬೂರಾಯನು ದಂಗು ಬಡೆದು ನಿಂತನು! ಇಂಥ ಲೋಕವಿಚಿತ್ರವಾದ ನಂಗತಿಯನ್ನು ಅವನು ಈ ನೊಡಲೆಂದೂ ಕಂಡಿರಲಿಲ್ಲ. ಆಭರ

ಇಗಳಂತೂ ಕಳವಾಗಿ ಹೋದವು. ಅದ್ವಿತೀ ಕರ್ಮಕುಶಲನಾದ ಆ ಬಹಾದ್ದುರನೇ ಇಂಥ ಅಸಾಧ್ಯ ಕಾರ್ಯ ಸಾಧಿಸಿರುವನೆಂಬದಕ್ಕೆ ಇಪ್ಪೇ ಪ್ರಮಾಣ ಸಾಕಾಗಿರುವದು. ಇದರ ಮನುವು ಮಾನವಿಬುದ್ಧಿಗೆ ನಿಲುಕದಾಗಿದೆ. ಮನಾರು ಒಂದು ತಾಸಿನ ಪೂರ್ವದಲ್ಲಿ ಆ ಆಭರಣಗಳು ಈ ವೆಟ್ಟಿಗೆಯಲ್ಲೇ ಇದ್ದವು. ಮಣಿಲಾಲನು ನಮ್ಮೆಲ್ಲರಿಗೆ ಅವುಗಳನ್ನು ತೋರಿಸಿ ಅವುಗಳನ್ನು ಎಲ್ಲರ ಸಮಕ್ಕೆನು ಈ ವೆಟ್ಟಿಗೆಯಲ್ಲಿ ಹಾಕಿ, ಆ ಕನಾಟಿನಲ್ಲಿಪ್ಪೆ ಕೇಲೀ ಹಾಕಿದ್ದನು.

ಮುಂದೆ ಲಿಲಾವು ಪೂರ್ಣವಾದ ಬಳಿಕ ಆ ತಿಂಡೋರಿಯ ಕೇಲಿಯನ್ನು ತೆರೆದು, ಮತ್ತೆ ಯಾರ ಕೈಯಲ್ಲಿಯೂ ಕೊಡದೆ, ಮಾರಲಿಕ್ಕೆ ತೆಗೆದುಕೊಂಡ ಪ್ರೋವಟಲಾಲನ ಕೈಯಲ್ಲಿಯೇ ಕೊಟ್ಟಿನು. ಕೊಡಲೇ ಆ ಗೃಹ ಸ್ಥಳನು ಎಲ್ಲರ ಸಮಕ್ಕಮನೇ ಆ ವೆಟ್ಟಿಗೆಯ ಬಾಯಿ ತೆರೆಯಲು, ಒಳಗೆ ಆಭರಣಗಳಿರಲಿಲ್ಲ! ಅಂದಮೇಲೆ ಇದಕ್ಕಿಂತ ಅದ್ವಿತೀ ಚಮತ್ವಾರುವು ಈ ಜಗತ್ತಿನಲ್ಲಿ ಅನ್ಯದಾವುದಿರುವದು?

ಇತ್ಯಾದಿ ಸಂಗತಿಗಳನ್ನು ಕುರಿತು ಬಾಬೂರಾಯನು ವಿಚಾರಿಸುತ್ತಿರಲು, ಇತ್ತೇ ಇನಷ್ಟೇಕ್ಕರನ ಕೈಗೆ ರಬ್ಬಿನಿಂದ ಮುಬ್ರಿತವಾದ ಆ ಸಣ್ಣ ಪತ್ರವು ಸಿಗಲು ಅದನ್ನು ನೋಡಿಕೊಂಡು ಅವನು ಒಮ್ಮೆಲೇ ಕಳವು! ಕಳವು! ಆಭರಣಗಳು ಕಳವಾದವು. ಆ ಬಹಾದ್ದುರನೇ ಕಳವು ಮಾಡಿದನು, ಎಂದು ಗಟ್ಟಿಯಾಗಿ ಕೂಗಿದನು. ಅದರಿಂದ ಬಾಬೂರಾಯನ ವಿಚಾದಲ್ಲಿ ಬದಲಾಯಿತು. ಅವನು ಒಮ್ಮೆಲೇ ಎದ್ದು ನಿಂತು, ಕಾರಲಿನ ಪ್ರೋಲೀಸ್ ಸಿಪಾಯಿಗಿ:—ಈ ಕೊಣೆಯ ಬಾಗಿಲನ್ನು ಮುಚ್ಚಿ ಬಿಡು, ಎಂದು ಅಷ್ಟಕೆ ಮಾಡಲು, ಅದರಂತೆ ಅವನು ಕದಗಳನ್ನು ಮುಚ್ಚಿ, ಅದಕ್ಕೆ ಬೆನ್ನು ಆನಿಸಿ ನಿಂತುಕೊಂಡನು; ಆ ಇಬ್ಬರು ಡಿಟಿಕ್ಕಿನ್ನರು ಎಡಬಿಲಗಳಲ್ಲಿ ನಿಂತರು.

ಬಾಗಿಲು ಮುಚ್ಚಿದ ಕೊಡಲೇ ಒಳಗಿರುವ ಪ್ರೇಕ್ಷಕ ಜನರೂ, ಗ್ರಾಹಕ ಜನರೂ ಗಾಬರಿಯಾದರು. ಇದೇನು ವಿಚಿತ್ರ ಪ್ರಕಾರ! ಇದರ ಗೂಡೆ ನೇನಿರಬಹುದು? ಎಂದು ಅಲ್ಲಿ ನೇರೆದವರೆಲ್ಲರೂ ತಮ್ಮ ತಮ್ಮೊಳಗೆ-ತಮಗೆ ತಿಳಿದಂತೆ ಆಲ್ಕೋಚಿಸಹಕ್ತಿದರು. ಇಂಥ ಬಿಕ್ಕಪ್ಪೆ ಸ್ಟ್ರಾಂಡಲ್ಲಿ ಬಂದು

ಮಾತಾಡದೆ ನಿಂತುಕೊಂಡಿದ್ದರು. ಬಾಬೂರಾಯನು ತೀಕ್ಕೆ ದೃಷ್ಟಿಯಂದ ಅವರೆಲ್ಲರ ಕಡಿಗೆ ನೋಡಹತ್ತಿದನು. ಅವರಲ್ಲಿ ಯಾರೂ ಸಾಮಾನ್ಯ ಜನ ರಿದ್ದಿಲ್ಲ. ದೊಡ್ಡ ದೊಡ್ಡ ವ್ಯಾಪಾರಸ್ಥರೂ, ಕೋಟ್ಯಾಧಿಕಾರಿಗಳೂ, ಕೌನ್ಸಿಲ್ ಸಭಾಸದರೂ ಮೊದಲಾದವರಿದ್ದರು. ಇಂಥವರ ಮೇಲೆ ಸಂಶಯ ತಕ್ಕೊಳ್ಳುವದು ಹೇಗೆ? ಇಂಥ ಜನರಲ್ಲಿ ಸಂಶಯ ತೆಗೆದುಕೊಳ್ಳುವದೆಂದರೆ, ಸ್ವತಃ: ನನ್ನು ಯೂ ಸಂಶಯ ಕಲ್ಪಿಸಿದಂತೆಯೇ ಸರಿ.

ಏನೇ ಆಗಲಿ, ಅಮೂಲ್ಯ ವಸ್ತುವು ಕಳವಾಗಿ ಹೋಗಿರುವದು ನಿಜ. ಅದನ್ನು ಬಹಾದುರನೇ ಕದಿರುವನೆಂಬುದಕ್ಕೆ ಸ್ವತಃ ಬರೆದಿಟ್ಟಿರುವ ಅವನ ಪತ್ರವೇ ಸಾಕ್ಷಿ; ಆದರೆ ಅನನನ್ನು ಹಿಡಿಯುವ ಬಗೆ ಹೇಗೆ? ಅವನಂತೂ ನಮಗೆ ತಿಳಿಸಿದಂತೆ ತನ್ನ ಕಾಯ್ ಸಾಧಿಸಿಕೊಂಡು ಜಯಶಾಲೀಯಾದನು. ಇದರಿಂದ ನನಗಾದ ಅವನಾನವು ಅಸಹ್ಯವಾಗಿರುವದು, ಎಂದು ಬಾಬೂರಾಯನು ಜೀವಾತುರತೆಯಿಂದ ನುಡಿದನು.

ಆ ಅಲಂಕಾರಗಳು ಕಳವಾಗಿಯೇ ಹೋಗಿವೆಯೆಂದು ನಿಮ್ಮ, ಮನ ಸ್ವಿಗೆ ಸಂಪೂರ್ಣ ಭರವಸೆಯುಂಟಾಗಿರುವದೋ? ಎಂದು ಪೋರ್ಚಿಲಾಲನು ಬಾಬೂರಾಯನನ್ನು ವಿಚಾರಿಸಿದನು.

ಬಾಬೂರಾವ—ಇಲ್ಲೆನ್ನಲಿಕ್ಕೆ ಬರುವಂತಿಲ್ಲ. ಯಾವ ಕಳ್ಳನು ಈ ವಸ್ತುಗಳನ್ನು ಕಳ್ಳವು ಮಾಡಿರುವನೋ, ಅವನಂಥ ಘೋರ್ತನೂ ಕುಶಲನೂ ನಿಮ್ಮ, ಭರತವಿಂಡದಲ್ಲಿ ಬೇರೊಬ್ಬನಿಲ್ಲ. ಅವನ ಸಾಮಧ್ಯವು ಆಗಾಧ ವಾದದ್ದು. ಅವನು ಅಸಾಧ್ಯವಾದ ಕೆಲಸಗಳನ್ನು ಸಾಧ್ಯವಾಗಿ ಮಾಡಿ ತೋರಿಸಿರುವನು. ಅಂತೆಯೇ ಇಂಥ ಪ್ರತಿಬಂಧದೊಳಗಿಂದ ಭದ್ರವಾದ ತಿಜೋರಿಯಲ್ಲಿಯ ಆಭರಣಗಳು ಅವಕಾಶವಿಲ್ಲವೇ, ಇಷ್ಟೇ ಅಲ್ಲ. ಆದ ರಂತೆ ಅವನು ಮುಂದಾಗಿ ನನಗೆ ತಿಳಿಸಿದ್ದರಿಂದ, ನಾನು ಅವನನ್ನು ಹಿಡಿಯುವದಕ್ಕೆಂದೇ ಇಲ್ಲಿಗೆ ಬಂದಿದ್ದು, ನನ್ನ ಸಾಹಸವೆಲ್ಲ ಈಗ ವ್ಯಾಖ್ಯಾಯಿತು! ಏನು ಮಾಡಲಿ? ಎಂದು ನುಡಿದು ನಿಟ್ಟುಸಿರು ಬಿಟ್ಟುನು.

ಎಂಥ ಭಯಂಕರ ಸಾಹಸಿ ಕಳ್ಳನವನು! ಬಾಬೂರಾವ, ಹೇಗಾದರೂ ಮಾಡಿ, ಆ ಆಭರಣಗಳನ್ನು ತೋರಿಸಲಿಕ್ಕೇ ಬೇಕು. ನನಗೆ ಅವು

ಗಳ ಅವಶ್ಯಕತೆಯು ಹೆಚ್ಚಾಗಿದೆ. ನಿಮ್ಮ ಚಾತುರ್ಯದಿಂದ ನೀವು ಅವುಗಳನ್ನು ದೊರಕೆಸಿ ಕೊಟ್ಟರೆ, ನಿಮಗೆಗೂ ಸಾವಿರ ಪೊಂಡು ಇನಾಮು ಕೊಡುವೇನೆಂದು ಪೋಷಪ್ರಲಾಲ ನುಡಿದನು.

ಇದೇ ವೇಳೆಯಲ್ಲಿ ಮಣಿಲಾಲನು ಆತಿ ದೀನಸ್ವರದಿಂದ—ನಾನಾದರ್ಜೆ ಗಳಿಗೆ ಸಾವಿರ ಪೊಂಡುಗಳನ್ನು ಇನಾಮಾಗಿ ಕೊಡುವೆನು. ಆ ಅಲಂಕಾರ ಗಳು ದೊರೆಯಿದ್ದರೆ, ಜನರಲ್ಲಿ ನನ್ನ ಪತ್ತುಗೇಡಾಗುವದು. ನನ್ನ ವಾನ-ಮಯಾದಿಗಳೂ ಉಳಿಯಲಾರವು. ಈ ಪ್ರಕಾರ ಜೀವಿಸುವದ ಶ್ರೀತ, ನನಗೆ ಸಾವು ಬಂದರೆ ಕೇಡಕೇನು? ಆದಕಾರಣ ಭಾಬೂರಾವ, ಈ ಮುಂಬೆ ಪಟ್ಟಣದಲ್ಲಿ ನಿಮ್ಮನ್ನು ಪ್ರಸಿದ್ಧರಾದ ಡಿಟ್ಟೆಫ್ಲೆರು ಬೇರೆ ಯಾರಿರುವರು? ಇನ್ನೆಪ್ಪೇಕ್ಕಾಡೇಬರ ಸಹಾಯದಿಂದ ನೀವು ಈ ಕಾರ್ಯವನ್ನು ಕೊಳ್ಳಿಸಿದ್ದೀ ಆದರೆ, ಅವರಿಗಾದರೂ ನಾನು ದೊಡ್ಡ ಇನಾಮು ಕೊಡುವೆನು. ಇಷ್ಟೇ ಅಳ್ಳ, ನನ್ನ ವಸ್ತುಗಳು ನನ್ನ ಕ್ಷೇಸೇರಿದರೆ, ಇಲ್ಲಿ ರುನ ಎಲ್ಲ ಪೋಲಿಸ ಜನರನ್ನೂ ಸಂತುಷ್ಟಿಗೊಳಿಸುವೆನು.

ಎಷ್ಟೇ ಹೊತ್ತಿನವರಿಗೆ ಭಾಬೂರಾಯನು ಏನೂ ಮಾತಾಡಲಿಲ್ಲ. ತೊನ್ನೆಡ್ಡಷ್ಟುಯಿಂದ ಆ ಹೆಚ್ಚಿಗೆಯ ಕಡೆಗೆ ನೋಡುತ್ತ ನಿಂತುಕೊಂಡನು. ಎಲ್ಲರೂ ಅವನ ಕಡೆಗೇ ನೋಡುತ್ತ ನಿಂತುಕೊಂಡಿದ್ದರು. ಆಗ ಒಂದು ದೀರ್ಘವಾದ ಉಚ್ಛಾಪವನ್ನು ಬಿಟ್ಟು, ಭಾಬೂರಾಯನು:—ಈ ಆಭರಣಗಳನ್ನು ಶೋಧಿಸುವೆನು, ನಿಜವಾಗಿಯೂ ಶೋಧಿಸುವೆನು; ಇದು ನನ್ನ ಕರ್ತವ್ಯವೇ ಆಗಿದೆ; ನಿಮ್ಮ ಇನಾಮಿನ ಆಶೀಗಾಗಿ ಮಾಡತಕ್ಕ ಕೆಲಸವಲ್ಲ! ಇದರಲ್ಲಿ ನಾನು ಮನಸು ಮಾಡಿದರೆ. ನನ್ನ ಹಾಗು ನನ್ನ ಶಾತೀಯ ಮಾನ ಮಯಾದಿಗಳೇ ಉಳಿಯಲಾರವು. ಬಹಾದ್ದುರನು ನನ್ನಲ್ಲಿರ ಎದುರಿನಲ್ಲೀ ಇಂಥ ಸಾಹಸ ಮಾಡಿ ನನ್ನನ್ನು ಅಪಮಾನಗೊಳಿಸಿರುವನು. ಅದಕ್ಕಾಗಿ ಅವನನ್ನು ಹಿಡಿಯುವವರಿಗೂ ನಮ್ಮ ಅಪಮಾನವು ತುಂಬಿ ಬರುವಂತಿಲ್ಲ. ಈ ಕರಿಣ ಕೆಲಸವನ್ನು ಬೇರೆ ಯಾರಾದರೂ ಮಾಡಿ ಕೊಟ್ಟರೆ ಅವರಿಗೆ ನಾನೂ ಸಹ ಇನಾಮು ಕೊಡಲಿಕ್ಕೆ ಸಿದ್ಧನಿರುವೆನು.

ಪೋಷಪ್ರಲಾಲ:—ತಮ್ಮ ಮಾತಿನಿಂದ ನನಗೆ ಬಹಳ ಸಮಾಧಾನ

ನೇನಿಸಿದೆ. ನೀವೆಂತೂ ಮನಃಪೂರ್ವಕವಾಗಿ ಪ್ರಯತ್ನ ಮಾಡಿಯೇ ಮಾಡುವಿರಿ! ಇದರಲ್ಲೇನೂ ಸಂಶಯವಿಲ್ಲ. ಇನ್ನು ನಿಮ್ಮ ಪ್ರಯತ್ನಕ್ಕೆ ಯಶದೊರೆಯದಿದ್ದರೆ, ಅದು ನಮ್ಮ ದುರ್ದೈವವೆಂದೇ ತಿಳಿಯುವೆನ್ನ.

ಅಲ್ಲಿದ್ದ ಆ ಇಬ್ಬರು ಇನ್ನೆಕ್ಕರಿಗೆ ಮಾತ್ರ ಈ ಕಾರ್ಯದಲ್ಲಿ ಯಶಸಿಗುವದಿಲ್ಲಿಂದು ಭರವಸಿಸುವಾಗಿ ಹೋಯಿತು. ಭೋಟೊನಂತೂ ಏನೂ ನೂತನಾತಾಡುವಾದನು. ಬಾಬೂರಾಯರ ಸಾಮಧ್ಯದ ಬಗ್ಗೆ ಅವನಿಗೆ ವಿಶ್ವಾಸವಿತ್ತು; ಆದರೆ ಬಹಾದ್ದರನು ಸಾವಾಸ್ಯಸಳಿವೆಂಬುದೂ ಅವನಿಗೆ ಗೊತ್ತುಧೂರಿಂದ, ಏನೇನಾಗುವದೋ ಸುಮ್ಮನೆ ನಿಂತು ನೋಡುವದೇ ಒಕ್ಕೆದಿಂದು ಕೊಂಡು ಅವನು ಸುಮ್ಮನಿದ್ದನು.

ಇನ್ನೆಕ್ಕರ ಭಾನರಾಯನಿಗೆ ಮಾತ್ರ ಆ ಆಭರಣಗಳು ಕಳೆವಾಗಿ ಹೋದದ್ದು ನಿಜವೇನಿಸಲೊಲ್ಲಿದು. ಅವನು ಮಣಿಲಾಲನಿಗೆ—ಜನರ ಗೊಂದಲದಲ್ಲಿ ಕವಾಟೀನಿಂದ ಹೊರಗೆ ತೆಗೆಯುವಾಗ ಪೆಟ್ಟಿಗೆಯು ಬದಲಾದರೂ ತಿಂಗುವ ಸಂಭವವಿದೆ. ಕಾರಣ ಇನ್ನೊಮ್ಮೆ ಸಾವಧಾನದಿಂದ ನಿಮ್ಮ ಕವಾಟು ಶೋಧಿಸಿರಿ. ಅವು ಕಳೆವಾಗಿ ಹೋಗುವದು ನನಗಂತೂ ಶಕ್ಯವಾಗಿ ಕಾಣಿಸುವದಿಲ್ಲ. ಎಂದನು.

ಆಗ ಮಣಿಲಾಲನು ನಕಾರಾಥವಾಗಿ ತಲೆಯಲ್ಲಾಡಿಸುತ್ತೇ ಕರುತ್ತಾನ್ನರದಿಂದ--ಇಲ್ಲ! ಇಲ್ಲ! ನನ್ನಿಂದ ಸ್ವಲ್ಪಿ ವಿಸ್ತೃತತೆಯಾಗಿರುವದಿಲ್ಲ. ಆ ಆಭರಣಗಳು ನಿಜವಾಗಿಯೂ ಈ ಪೆಟ್ಟಿಗೆಯಲ್ಲೇ ಇದ್ದವು. ಹೀಗಿದ್ದ ಸುಮ್ಮನೆ ಕವಾಟು ಶೋಧಿಸುವದರಲ್ಲಿ ಅರ್ಥವೇನು? ಎಂದು ನುಡಿದನು.

ಅವನ ಮಾತುಗಳು ಬಾಬೂರಾಯನಿಗೆ ದಿಟ್ಟವಾಗಿ ಕಂಡವು. ಕಾರಣ ಅವನು:—ಇನ್ನೆಕ್ಕರ ಸಾಹೇಬ, ಮಣಿಲಾಲರ ಮಾತು ನಿಜವಿದೆ. ಇಕೋ, ಸೋಡಿರಿ; ಇದಕ್ಕಿಂತ ಹೆಚ್ಚಿನ ಪುರಾವೆಯು ಬೇರೆ ಯಾವದಿದೆ? ಎಂದು ಪೆಟ್ಟಿಗೆಯಲ್ಲಿ ದೊರೆತ ಬಹಾದ್ದರನ ಸಣ್ಣ ಪತ್ರವನ್ನು ಅವನಿಗೆ ಶೋಧಿಸಿದನು.

ಇನ್ನೆಕ್ಕರ:—ಮಾಲು ಕಳೆವಾಗಿರುವದೇನೋ ನಿಜ; ಆದರೆ ಅದು

ಈ ಸ್ಥಳವನ್ನು ಬಿಟ್ಟು ಮಾತ್ರ ಹೋಗಿರುವದಿಲ್ಲ. ಯಾರಾದರೂ ಅವನ್ನು ಬಚ್ಚೆಟ್ಟುಕೊಂಡಿರಲಿಕ್ಕೇಬೇಕು. ಒಬ್ಬ ಮನುಷ್ಯನಾದರೂ ಈ ಕೊಣೆ ರೀಂದ ಹೊರಗೆ ಹೋಗಿರುವದಿಲ್ಲ. ಅಂದೆ ಬಳಿಕ ಬಹಾದ್ದುರನಾದರೂ ಇವರಲ್ಲಿಯೇ ಇರಲಿಕ್ಕೇ ಬೇಕು; ಆದರೆ ಅವನು ಯಾರೆಂಬದು. ಮಾತ್ರ ಇದುವರೆಗೂ ತಿಳಿಯಲಿಲ್ಲ. ಕಾರಣ ಈಗ ಇಲ್ಲಿದ್ದವರೆಲ್ಲರ ಅಂಗರುಢಿ ಮಾಡುವದೇ ಉತ್ತಮ ಉಪಾಯವು. ಯಾಕೆ ಬಾಬೂರಾವೆ, ಮಾಲು ಕೆಳವಾಗಿರುವದು ನಿಜವಷ್ಟೇ? ಆ ಮಾತಿಗೆ ಇನ್ನೂ ಒಂದು ತಾಸು ಕೂಡ ಆಗಿರುವದಿಲ್ಲ. ಕೆಳವು ಮಾಡಿವನು ಒಟ್ಟಿಕೊಂಡೆ ಲೇಬೀ ಇದೆ. ಅಂದ ಮೇಲೆ ಬಹಾದ್ದುರನು ನಿಜವಾಗಿಯೂ ಇಲ್ಲಿಯೇ ಇರುವನು. ಇದರಲ್ಲಿ ಸನಗಂತೂ ಎಳ್ಳಷ್ಟೂ ಸಂಶಯ ತೋರುವದಿಲ್ಲ! ಎಂದು ಸ್ವಷ್ಟಿರೀತಿಯಿಂದ ಮಾತಾಡಿದನು.

ಕೂಡಿದ ಜನರನ್ನು ನೋಡಿ, ಇನ್ನೆಕ್ಕೆರನ ಮಾತಿಗೆ ಸಮೃತಿಕೊಡಲು ಮಣಿಲಾಲನಿಗೆ ದ್ವೀಯವಾಗಲೊಲ್ಲದು. ಮಣಿಲಾಲನ ಅಂಗಡಿಗೆ ಹೋಗಿ ಸುಮೃನೆ ಅವಮಾನಿತರಾಗಿ ಬಂದಿವಲ್ಲ! ಎಂದು ದೊಡ್ಡ ದೊಡ್ಡ ಸಭ್ಯ ಗೃಹಸ್ಥರು ನೊಂದುಕೊಂಡರೆ, ತನ್ನ ವಾಸಾವಾರಕ್ಕೆ ತೊಂದರೆಯೊದಗಬಹುದೆಂದು ಆಶನು ಯೋಚಿಸಿದನು. ಒಂದು ಬಗೆಯಿಂದ ಆಲೋಚಿಸಿದರೆ, ಇಂಥ ದೊಡ್ಡ ಚೆಲೆಯ ಆಭರಣವು ಸುಮೃನೆ ಕ್ಯೆ ಬಿಡುವದಲ್ಲ - ಎಂಬ ಚೇರೊಂದು ಆಲೋಚನೆಯೂ ಮುಂದೆ ಒಂದು ನಿಲ್ಲುವದು. ಹೀಗಾಗಿ ಯಾವ ಬಗೆಯ ಅಭಿಪ್ರಾಯ ಕೊಡಲಿಕ್ಕೂ ತಿಳಿಯದೆ ಮಣಿಲಾಲನು ಹತಾ ಶನಾಗಿ ಕುಳಿತುಕೊಂಡನು.

ಇನ್ನು ನಾನು ಮಾಡತಕ್ಕ ಕೆಲಸದಲ್ಲಿ ಮನಸರಿ ಮಾಡಲಿಕ್ಕಾಗೆದು. ಪ್ರತಿಯೊಬ್ಬರನ್ನು ಸಂಪೂರ್ಣವಾಗಿ ತೋಧಿಸಲೇಬೇಕು. ಯಾರು ನಿರಪರಾಧಿಯರೂ, ಅವರಿಗೆ ಇದರಿಂದೇನೂ ಅವಮಾನವನಿಸುವದಿಲ್ಲ. ಚೆನ್ನಾಗಿ ಆಲೋಚಿಸಿದರೆ, ನಾನ್ಯಾಯ ಸಮರ್ಥನೆಗೆ ಸಹಾಯ ಮಾಡಿದ ಕ್ರೀಯಸ್ವ ಅವರಿಗೆ ಬರುವದು, ಎಂದು ಬಾಬೂರಾಯನು ಗಂಭೀರ ಸ್ವರ ದಿಂದ ನುಡಿದನು.

ಬಾಯಿಂದ ಈ ಪ್ರಕಾರ ಮಾತಾಡಿದಾಗ್ನೂ ಅಂತರಂಗದಲ್ಲಿ ಬಾಬೂ

ರಾಯನಿಗೆ ಈ ಬಗೆಯ ಶೋಧದಿಂದ ಏನೂ ಪ್ರಯೋಜನವಿಲ್ಲಿಂದು ತಿಳಿದಿತ್ತು. ಯಾಕಂದರೆ ಯಾವನು ನಿರ್ವಿಷ್ಟವಾಗಿ ಅಭರಣಗಳನ್ನು ಎಬ್ಬಿಸಿದ್ದನೋ, ಅವನಿಗೆ ಇಲ್ಲಿಂದ ವಾರಾಗಿ ಹೋಗಲಿಕ್ಕಾಗಲಿ ಅಥವಾ ಆ ಅಭರಣಗಳನ್ನು ದಾಟಿಸಲಿಕ್ಕಾಗಲಿ ಏಕೆಂಬರಲ್ಲಿ? ಎಂದು ಒಮ್ಮೊಮ್ಮೆ ಅನಿಸುತ್ತಿತ್ತು.

ಇನ್ನೆಸ್ಟೆಕ್ಕರ ಸಾಹೇಬರು ಮೇಜಿನ ಹತ್ತರ ಹೋಗಿ ನಿಂತುಕೊಂಡು ಅದನ್ನು ದೊಪ್ಪನೆ ಅಪ್ಪಳಿಸಿ, ಎಲ್ಲರ ಕಡೆಗೂ ಅಧಿಕಾರಯುಕ್ತ ಮುದ್ರೆಯಿಂದ ನೋಡತ್ತೊಡಗಿಸು; ಮತ್ತು ಗಂಭೀರ ಸ್ವರದಿಂದ ಸುಡಿದದ್ದೇ ನಂದರೆ:—ಈಗ ಕಳ್ಳವಾದ ಮಾಲು ಇನ್ನೂ ಈ ಕೋಣೆಯಿಂದ ಹೊರಗೆ ಹೋಗಿರಲಾರದು; ಆದಕಾರಣ ಇಲ್ಲಿ ಕೂಡಿದ ಪ್ರತಿಯೊಬ್ಬರೂ ತಮ್ಮ ಅಂಗರ್ಮುಡತಿಯನ್ನು ನನಗೆ ಮಾಡಿಗೊಡಬೇಕು. ಹಾಗೆ ಮಾಡಲಿಕ್ಕು ನನಗೆ ಸಂಪೂರ್ಣ ಅಧಿಕಾರವಿರುತ್ತದೆ. ಇದರಿಂದ ನೀವು ಅವಮಾನಿತರಾಗಲಿ, ಅಸಂತುಷ್ಟರಾಗಲಿ ಆಗಲಿಕ್ಕಿಲ್ಲಿಂದು ನನ್ನ ನಂಬಿಕೆ. ಯಾವ ಪದಾರ್ಥವು ಒಂದು ಲಕ್ಷ್ಯ ಹತ್ತುಸಾವಿರ ಪೌಂಡು ಬೆಲೆಗಂಡಿರುವದೋ, ಅಂಥ ಮಹತ್ವದ ಮಾಲಿನ ಶೋಧವನ್ನು ನಷ್ಟ ಜಾಗರೂಕತೆಯಿಂದ ಮಾಡಬೇಕಾಗಿರುವದೆಂಬದನ್ನು ನಾನೇನೂ ತಮಗೆ ಹೊಸದಾಗಿ ಹೇಳಬೇಕಾಗಿರುವದಿಲ್ಲ.

ಈ ಪ್ರಕಾರ ಇನ್ನೆಸ್ಟೆಕ್ಕರನ ಭಾವಣವು ನಡೆದಿರಲು, ಇತ್ತು ನೇರಿದ ಜನರಲ್ಲಿ ಗಲಭಿಗೆ ಪ್ರಾರಂಭವಾಯಿತು. ಹೀಗೆ ಮಾಡುವದು ಅತ್ಯಂತ ಅವಮಾನಕಾರಕವೆಂದು ಪ್ರತಿಯೊಬ್ಬನೂ ಅಭಿಪ್ರಾಯಪಡಹತ್ತಿದನು. ರತ್ನಗಳ ಪ್ರಸಿದ್ಧ ವ್ಯಾಪಾರಿಯಾದ ಜವಾಹಿರಲಾಲನು ಅಸಂತೋಷದಿಂದ:—ನನ್ನನ್ನು ಕಳ್ಳನೆಂದು ಯಾರೂ ಅನ್ನಲಾರರೆಂದು ಖಾತ್ರಿಸ್ತಾರ್ಕವಾಗಿ ಹೇಳುತ್ತೇನೆ. ಹೀಗೆ ಖಾತ್ರಿ ಇರುವವರೆಲ್ಲರ ಅಂಗರ್ಮುಡತಿ ಮಾಡುವದು ಅತ್ಯಂತ ಅವಮಾನಕರವು. ನಿಮ್ಮ ಈ ಕೃತಿಯು ಯಾರ ಮನಸ್ಸಿಗೂ ಬರುವದಿಲ್ಲ. ನೀವೇ ನೋಡಿರಿ; ನಾನು ಆ ಅಲಂಕಾರವನ್ನು ಮುಟ್ಟಿಲ್ಲ ಸಹ. ಹೀಗಿದ್ದು, ಕಳ್ಳನಂತೆ ಹೋಧಿಸಿಕೊಳ್ಳಬೇಕೆಂದರೆ, ಪರಮ ಸೋಜಿಗವಲ್ಲವೇ! ಯಾಕೆ ತೇಣಿ, ನಿಮ್ಮ ಅಭಿಪ್ರಾಯವೇನು? ನೀವು ನನ್ನ ಹತ್ತರನೇ ನಿಂತುಕೊಂಡಿ

ದ್ವಿರಲ್ಲವೇ? ಎಂದು ಅಲ್ಲಿ ಸಮಿಂಧಲ್ಲಿ ನಿಂತಿದ್ದ ಒಬ್ಬ ಸಭ್ಯ ಗೃಹಸ್ಥನನ್ನು ಕೇಳಿದನು.

ನಿಜವಿದೆ! ನಾನಾದರೂ ಆ ಆಭರಣವೆಂಧದೊಂದು ಕಂಡಿರುವದಿಲ್ಲ. ಸುಮ್ಮನೆ ಇಲ್ಲಿಗೆ ಬಂದು ಇಷ್ಟೆತ್ತಿನವರಿಗೆ ವ್ಯಾರ್ಥ ನೇಳಿ ಕಳಿದು, ಕಡೆಗೆ ಬರಿಗೈಯಿಂದ ಮನೆಗೆ ಹೋದೇನೇದರೆ, ಮೇಲೆ ಕಳವಿನ ಆಶೋವ ಹೊತ್ತು ಕೊಂಡು ಹೋಗಬೇಕಾಗಿದೆ! ಇದಕ್ಕಿಂತ ಹೆಚ್ಚಿನ ಮುದ್ರೆವಿಗಳು ಯಾರಾ ದರೂ ಇರಬಹುದೇ! ಯಾವ ಸ್ಥಳದಲ್ಲಿ ಸಭ್ಯ ಗೃಹಸ್ಥರಿಗೆ ಕಳ್ಳಿರೆನ್ನು ವರೊ, ಅಂಥ ಸ್ಥಳಕ್ಕೆ ಹೋಗಿರುವದೇ ಲೇಸು, ಎಂದು ಆ ಸಭ್ಯಗೃಹ ಸ್ಥಳನು ಸುಧಿಯಲು, ನೀವನ್ನು ನದು ಸತ್ಯವೆಂದು ಅಲ್ಲಿ ನೆರಿದವರೆಲ್ಲರೂ ಏಕ ವಾಕ್ಯತೀಯಿಂದ ಸಮರ್ಪಿಸಿದರು.

ಇನ್ನೆಕ್ಕೆರರ ಮಾತಿನಂತೆ ಈಗಲೇ ಮಾಡಹೊಂದರೆ, ಬಹಳ ಗೊಂದಲ ವೇಳುವ ಸಂಭವವಿದೆ! ಕಾರಣ ಈ ಜನರಿಗೆ ಇನ್ನೆರಡು ಸಾಮೋಜಾರದ ಮಾತುಗಳನ್ನು ಹೇಳಿ ನೋಡುವಾ, ಎಂದು ಬಾಬೂರಾಯನು ಅಲ್ಲಿ ನೆರಿದ ಜನರನ್ನು ಕುರಿತು— ಸಭ್ಯ ಗೃಹಸ್ಥರೇ, ಇನ್ನೆಕ್ಕೆರ ಸಾಹೇಬರ ಮಾತಿಗೆ ನೀವು ಒಷ್ಟಿಕೊಳ್ಳಬೇಕಾಗಿತ್ತು; ಮಣಿಲಾಲನ ಅಧವಾ ಪೋಲೀಸಿನವರ ಮನಸರಿಯಿಂದ ಈ ಕೆಲಸವಾಗಿರುವದಿಲ್ಲ. ಮಾಲು ಕಳವಾಗಿ ಹೋಗಿರುವದೇನೋ ನಿಜ; ಆದರೆ ಅದನ್ನು ಯಾರು ಕಡ್ಡರೋ ಗೊತ್ತಾಗುವಂತೆ ಇಲ್ಲ. ಇಂಥ ಪ್ರಸಂಗದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮೇಲಿನ ಜವಾಬುದಾರಿಯನ್ನು ತಪ್ಪಿಸಿಕೊಳ್ಳಬದಕ್ಕಾಗಿ ಸಿದ್ಧರಾದರೆ ತಪ್ಪೇನು? ಯಾರಾದರೂ ನನ್ನ ಅಂಗರ್ಮುಡತಿಯನ್ನು ಮಾಡಲಿಕ್ಕೆ ಮುಂದಾದರೆ, ಅದಕ್ಕೆ ನಾನು ಒಂಟಿಗಾಲಿನಿಂದ ಸಿದ್ಧನಿರುವೆನು. ಯಾರು ಕಳವನ್ನೇ ಮಾಡಿರುವದಿಲ್ಲವೋ, ಆವರಿಗೆ ಇದರಿಂದಾಗುವ ಅಪಮಾನವೇನು? ಸಂಶಯಗ್ರಸ್ತರಾಗಿ ಮನೆಗೆ ಹೋಗುವದಕ್ಕಿಂತ, ಅಂಗರ್ಮುಡತಿಯಿಂದ ನಿದೋರಿಗಳಾಗಿ ಮನೆಗೆ ಹೋಗುವದು ಒಳತಲ್ಲವೇ?

ನೋದಲು ಎಲ್ಲರ ವತಿಯಿಂದ ಅಂಗತವಾಸಣಿಯು ಅಪಮಾನಕರೆ ವೆಂದು ಮಾತಾಡಿದ ಗೃಹಸ್ಥನೇ ಈಗ ಮತ್ತೆ ನಿಷ್ಟ ನಿಂತು— ನೀವನ್ನು

ವರೂ ಸತ್ಯವೇ. ನಾವು ಸುಮ್ಮನೆ ಅಡ್ಡಿ ಮಾಡಿದ್ದ ದಡ್ಡ ತನವು. ಈಗ ನಾವೆಲ್ಲರೂ ಅಂಗತಪಾಸಣೆ ಮಾಡಿಸಿಕೊಳ್ಳಲಿಕ್ಕೆ ಸಿದ್ಧರಿರುವೆನು; ಕಾರಣ ನಮ್ಮ ತಪಾಸಣೆಯ ಕೆಲಸವು ಅವಕ್ಕೆ ನಡೆಯಲಿ, ಎಂದು ನುಡಿಯಲು, ಅದಕ್ಕೆ ಎಲ್ಲರೂ ಒಪ್ಪಿಕೊಂಡರು; ಇಷ್ಟೇ ಅಲ್ಲ. ಅಂಗತಪಾಸಣೆಗೆ ಅಡ್ಡಿ ಮಾಡುವವರೇ ಕಳ್ಳರಿಂದು ಸಿದ್ಧವಾಯಿತು.

ಆಗ ಇನ್ನೆಕ್ಕೆರನು— ನಾನಾದರೂ ಇಷ್ಟೇ ಬೇಡುತ್ತಿದ್ದೇನು. ಎಂದು ನುಡಿದವನೇ ಆ ಇಬ್ಬರು ಡಿಟ್ಟಿಪ್ಪಿನ್ನರಿಗೆ ಸನ್ನೆ ಮಾಡಲು, ಅವರು ತಪಾಸಣೆಗೆ ವ್ಯಾರಂಭಿಸಿದರು. ಟೊಪ್ಪಿಗೆಯಿಂದ ಬೂಟಿನ ಪರಿಗೆ ತಪಾಸು ಮಾಡಿದ್ದಲ್ಲದೆ, ಅಂಗಾಂಗಳನ್ನು ದರೂ ಶೋಧಿಸಬೇಕಿದ್ದಿಲ್ಲ; ಅದರೆ ಎಲ್ಲವೂ ವ್ಯಾಧಿ ! ಯಾರ ಬಳಿಯಲ್ಲೂ ಆ ಪದಾಧಿ ದೂರೆಯಲ್ಲ. ಬಳಿಕ ಪೋರಟಳಾಲನು ತನ್ನ ಡಗಲಿಯನ್ನು ಕಳೆದುಕೊಟ್ಟಿದ್ದಲ್ಲದೆ, ಉಳಿದ ನಸ್ತಿಗಳನ್ನು ತೋರಿಸಿದನು; ಮತ್ತು ಆತನು ಹಾಸ್ಯವದನದಿಂದ— ಇದು ಬಿಲು ಸೋಜಿಗದ ಮಾತಾಯಿತು; ಯಾಕಂದರೆ, ಯಾವನು ಲಿಲಾವಿನಲ್ಲಿ ಆ ಆಭರಣಗಳನ್ನು ಮಾರಲಿಕ್ಕೆ ತಕ್ಕಿನ್ನಿಂಡಿರುವನೋ, ಅಲ್ಲದೆ ಅವುಗಳ ಚೆಲೆಯನ್ನು ಸಹ ತುಂಬಿರುವನೋ, ಅಂಥವನೂ ಅವುಗಳನ್ನು ಕಳ್ಳಬ್ಬ ಮಾಡುವದುಂಟೇ ? ಅವನನ್ನು ಕಳ್ಳನೆಂದು ತಿಳಿಯುವದಾದರೂ ಮೂರ್ಖ ತನವಲ್ಲವೇ ? ಇನ್ನೆಕ್ಕೆರ ಸಾಹೇಬ, ನೀವೇ ಆ ಬಹಾದ್ದುರನೇಕಾಗಿರ ಬಾರದು ? ಎಂದು ಒಕ್ಕೇ ನಿಷ್ಟುರದಿಂದ ನುಡಿದನು.

ಆಗ ಇನ್ನೆಕ್ಕೆರನು— ಏನೂ ಅಡ್ಡಿಯಲ್ಲ, ನಮ್ಮ ಅಂಗತಪಾಸಣೆಯೂ ಆಗಿಹೋಗಲಿ ! ಎಂದು ನುಡಿಯಲು, ಮಣಿಲಾಲ, ಬಾಬೂ ರಾವ, ಇನ್ನೆಕ್ಕೆರ ಮೇದಲಾದವರೆಲ್ಲರ ಅಂಗಶೋಧನೆಯೂ ಆಯಿತು; ಆದರೂ ಏನೂ ಹೊರಡಲಿಲ್ಲ !

ಈ ಅಂಗಶೋಧನೆಯಿಂದ ಏನೂ ಪ್ರಯೋಜನವಿಲ್ಲೆಂದು ನನಗೆ ಮೋದಲೇ ತಿಳಿದಿತ್ತು; ಆದರೆ ಕರ್ತವ್ಯವೇಂದು ಮಾಡಲೇಬೇಕಾಯಿತು. ಇನ್ನು ಇದರಿಂದ ಸಿದ್ಧವಾದದ್ದೇನೆಂದರೆ— ಬಹಾದ್ದುರನು ಆಭರಣಗಳನ್ನು ಅವಹರಿಸಿಕೊಂಡು ಇಲ್ಲಿಂದ ವಾರಾಗಿ ಹೋಗಿರುವನು. ಇದರಲ್ಲೇನೂ ಸಂಶಯವಿಲ್ಲ. ಇನ್ನು ಅವನನ್ನು ಹಿಡಿಯುವದಕ್ಕಾಗಿ ಯಾವ ಆಲೋ

ಚನೆ-ಹಂಚಿಕೆಗಳನ್ನು ಮಾಡಬೇಕಾಯಿತು ? ಎಂದು ಬಾಬೂರಾಯನು ನುಡಿದನು.

ಇಸವೀಕ್ಷರನು ನಿರಾಶನಾಗಿ— ಎಲ್ಲಿಯ ಉಪಾಯ ? ನಮ್ಮ ಉತ್ತರ ಪೂಜೆಯೇ ಆಗಿಹೊರಿಯಿತು ! ಮಂಗಳಾರತಿಯನ್ನಷ್ಟು ಬೆಳಗಿಸಿಕೊಳ್ಳಬೇಕಾಗಿದೆ. ಇಲ್ಲಿ ನಾವು ಪ್ರತ್ಯೇಕ ಹಾಜರಿದ್ದು ಏನು ಮಾಡಿದಂತಾಯಿತು ? ಇನ್ನು ಉಪಾಯಾಂತರಗಳಿಂದ ಹಿಡಿಯುವದಂತೂ ದೂರತೀರೋ ಪಾಸ್ತ್ವನೇ ಸರಿ ! ಇದೇನೋ ಅದ್ವೃತ ಪ್ರಸಂಗವಿವೆಯೆಂದು ನಾನು ನೊಡಲೇ ತಿಳಿದಿದ್ದೇನು. ಹಿನೊಲಯದೊಳಗಿರುವ ಒಬ್ಬ ಪೂರ್ವಿಕನ ಯಾವ ವಸ್ತುವನ್ನು ಸೈರ ಮಾಡುವನೋ, ಅದು ಕೂಡಲೇ ಇಲ್ಲದಂತಾಗುತ್ತಿತ್ತೀಂದು ನಾನು ಒಂದು ಪ್ರಸ್ತುಕದಲ್ಲಿ ಓದಿದ್ದೇನು. ಇದು ಆದಕ್ಕೂ ಹೆಚ್ಚಿನ ಆಶ್ಚರ್ಯಕರ ಸಂಗತಿಯಾಗಿದೆ. ಎಂದು ನುಡಿಯಲು, ಬಾಬೂರಾಯನು ನಗುತ್ತ— ಏನು ಭವಾನರಾವ, ಹೀಗೇಕೆ ಹುಚ್ಚರ ಹಾಗೆ ನೂತನವಿರಿ ? ಕಳವೆಂದರೆ ಜಾಮು ಏನು ? ಅದರ ನಿಜವಾದ ಪ್ರಕಾರವು ನಮ್ಮ ಬುದ್ಧಿಗೆ ನಿಲುಕದಾಗಿದೆ. ಇದು ನಮ್ಮ ಬುದ್ಧಿ ದೋಷವೇ ಹೊರತು, ಬೇರೊಂದಿಲ್ಲ. ಅದೇ ಬುದ್ಧಿಗೆ ಇನ್ನಿಷ್ಟು ಚಾಲನೆ ಕೊಟ್ಟಲ್ಲಿ ಅದು ಸಹಜವಾಗಿ ಹೊಳೆಯಬಹುದು. ಸುಮ್ಮನೇ ಇಲ್ಲದೊಂದು ಕಲ್ಪಿಸುವದರಲ್ಲಿ ಅಭ್ಯರ್ಥನೇನು ?

ಮಣಿಲಾಲ— ಬಾಬೂರಾವ, ನಿಮ್ಮ ಮಾತಿನಿಂದ ನನಗೆ ಸ್ವಷ್ಟಿ ದೃಂಬ ಬಂದಂತಾಗಿ, ನಿರಾಶಯಲ್ಲಿ ಆಶೆಯುಂಟಾಗಿದೆ. ನೀವು ಹೆಚ್ಚು ಉತ್ಸುಕತೆಯಿಂದ ಈ ಕೆಲಸವನ್ನು ಕೈಕೊಂಡಿರುವದರಿಂದ, ಪುನಃ ಆ ಅಲಂಕಾರಗಳನ್ನು ನೋಡೇನೇಂಬ ಆಶೆಯುಂಟಾಗಿದೆ; ಮತ್ತು ಅದರಿಂದ ನನ್ನ ಪತ್ತು ಮೊದಲಿನಂತೆಯೇ ಉಳಿದಿತೆಂದು ನಂಬಿರುವೆನು.

ಬಾಬೂರಾವ— ಹಾಗೆ ಆಶೆಯನ್ನು ಹಿಡಿಯಬೇಡಿರೆಂದು ನಾನು ಹೇಗೆ ಹೇಳಲಿ ? ಆಶೆಯಿಂದಲೇ ಮನುಷ್ಯನು ಜೀವಿಸುವನು; ಅದೇ ಮಾನವನ ಅಸ್ತಿತ್ವದ ಮೂಲ ಮಂತ್ರ ! ಆ ಅಲೂಕಿಕ ತುಂಡಗನನ್ನು ಹಿಡಿಯುವದು ಮನುಷ್ಯಶಕ್ತಿಗೆ ಮಾರಿದ್ದೇ ಆದರೆ, ಕಡೆಗೆ ನಿಮ್ಮ ಆಭರಣ

ಗಳಿನನ್ನಾದರೂ ಸಂಪಾದಿಸಿ ಕೊಡುವೆನೆನು; ಆದರೆ ಈಗ ಮಾತ್ರ ಅವುಗಳನ್ನು ಯಾರು ಕಳ್ಳುವು ಮಾಡಿಕೊಂಡು ಹೋದರು? ಎಲ್ಲಿಗೆ ಹೋದರು? ಮುಂತಾದ ಯಾವ ಸಂಗತಿಗಳೂ ತಿಳಿದಿರುವದಿಲ್ಲ; ಆದರೂ ನೀವು ನಿರಾಶ ರಾಗಬೇಡಿರೆಂದು ಸೂಚಿಸುವೆನು.

ಮಣಿಲಾಲನು, ಪೋರಟಿಲಾಲನು ಬರೆಮುಕೊಟ್ಟಿ ಚಕ್ಕನ್ನು ಅವನಿಗೆ ತಿರುಗಿ ಕೊಡುವಾಗ ಅವನನ್ನು ಕುರಿತು— ನಿಮ್ಮ ಚಕ್ಕನ್ನು ಈಗ ನೀವು ತಿರುಗಿ ತಕ್ಕೊಳ್ಳಿರಿ. ನೀವು ಕೊಂಡ ಆಭರಣಗಳು ಸಿಗಲಿಲ್ಲ. ಅದಕ್ಕಾಗಿ ನನಗೆ ಬಹು ದುಃಖವಾಗಿದೆ; ಆದರೆ ಮಾಡುವದೇನು? ನನ್ನದು ನನಗೇ ತಿಳಿಯದಾಗಿದೆ. ಒಂದು ವೇಳೆ ನಿಮ್ಮ ಕೃಗೆ ಪೆಟ್ಟಿಗೆಯನ್ನು ಕೊಟ್ಟಿ ಬಳಿಕ ಆಭರಣವು ಇಲ್ಲದಂತಾಗಿದ್ದರೆ, ಆದಕ್ಕೆ ನೀವೇ ಜವಾಬುದಾರರಾಗುತ್ತಿದ್ದಿರಿ. ಅದಕ್ಕೂ ಮೊದಲೇ ಇಲ್ಲದಂತಾದ್ದರಿಂದ, ಎಷ್ಟು ದೊಡ್ಡ ಹಾನಿ ಯನ್ನಾದರೂ ನಾನೇ ಅನುಭೂತಿಸಬೇಕಾಗಿದೆ.

ಪೋರಟಿಲಾಲ— ಆ ಆಭರಣವು ಇಲ್ಲದಂತಾದ್ದರಿಂದ ನನಗಾದರೂ ವಿಷಾದವೇನಿಸಿದೆ. ಬೇಕಾದಷ್ಟು ಬೆಲೆ ಬಿಡ್ಡರೂ ಕೊಟ್ಟು, ಅದನ್ನು ಕೊಳ್ಳುತ್ತೇ ನಾನು ಸಿಧ್ಧಿಸಿರುವೆನು; ಆದರೆ ಆಭರಣವೆಲ್ಲಿದೆ? ಇನ್ನು ಬಾಬೂ ರಾಯರು ಪ್ರಯತ್ನದಿಂದ ಶುನಿಸಿ ಕಂಡರೆ ಕಾಣಬಹುದು; ಯಾಕಂದರೆ ಅವರು ಇಡಿದಂತೆ ಮಾಡಿ ಶೋರಿಸಿದೆ ಬಿಡುವವರಲ್ಲ.

ಮಣಿಲಾಲ— ಹರಮೇಶ್ವರನ ಕೃಪೆಯಿಂದ ಬಾಬೂರಾಯರ ಪ್ರಯತ್ನಕ್ಕೆ ಯಶ ದೊರೆಯಲಿ! ನಾನು ಈಗ ಎನ್ನೋ ವರ್ಷಗಳಿಂದ ಮುತ್ತರೆತ್ತುಗಳ ವ್ಯಾಪಾರ ಮಾಡುತ್ತ ಬಂದಿರುವೆನು. ಎನ್ನೋ ಶ್ರೀಮಂತರು ಮಾರಾಟಕ್ಕೆಂದು ತಮ್ಮ ಅಮುಳ್ಯ ಹರಳು—ಕಲ್ಲುಗಳನ್ನು ನನ್ನ ಕಡೆಗೆ ಕಳಿಸುತ್ತ ಬಂದಿರುವರು. ಅವುಗಳನ್ನು ನಾನು ನನ್ನ ಶಕ್ತಿಮಾರಿ ಕಾಪಾಡುತ್ತುಲೂ ಬಂದಿರುವೆನು; ಆದನ್ನೇ ಇಂದಿನಂಥ ಪ್ರಸಂಗ ಮಾತ್ರ ನನಗೆ ಹಿಂದೆಂದೂ ಬಂದಿದ್ದಿಲ್ಲ. ಇದರಲ್ಲಿ ನನ್ನದೇನೂ ದೊಷವಿರುವದಿಲ್ಲವೇಂಬು ಎಲ್ಲಾರಿಗೂ ತಿಳಿದ ಮಾತೇ ಆಗಿರುವದು, ಎನ್ನಲು, ಆದಕ್ಕೆ ಬಾಬೂ ರಾಯನು— ನಿಮಗೆ ಯಾರೂ ದೊಷ ಕೊಡುವಂತಿಲ.. ಯಾಕಂದರೆ.

ಯಾವ ಕಳ್ಳನು ನಿಮ್ಮ ಅಲಂಕಾರಗಳನ್ನು ಕೆದೊಯಿದ್ದರುವನೋ, ಅವನೆಂಥ ಧೂರ್ತನೂ, ಕಳವಿನ ವಿದ್ಯೇಯಲ್ಲಿ ನಿಪುಣನೂ ಆದ ತಾಂತ್ರಿಕರಣ ವಾದ ಷ್ಟಕ್ತಿಯನ್ನು ಈ ಭರತವಂಡದಲ್ಲಿ ಬೇರೊಬ್ಬರನ್ನು ಕಾಣುವದು ಅಪರೂಪವೇ ಸರಿ. ಅಂದಬಳಿಕ ನಿಮ್ಮ ಸಾವಧಿರಿಯು ಎಲ್ಲಿಗೆ ಮುಕ್ತಿಗೇತು? ಅವನು ನಿಮ್ಮಂತೆ ಎಷ್ಟೇ ಜನರ ಫಾತ ಮಾಡಿರುವನು. ಇದಕ್ಕೆ ಈ ಸರದಾರಸಿಂಗರೇ ಸಾಕ್ಷಿ.

ಸರದಾರಸಿಂಗ— ಆ ಅಪಮಾನಕಾರಕ ಮಾತನ್ನು ಪುನಃ ತೆಗೆಯುವದರಲ್ಲೇನು ಲಾಭವಿದೆ? ನಮ್ಮ ಸಂಸ್ಥಾನದಲ್ಲಿ ಇಂಥ ಅತ್ಯಾದ್ವಾತ ಕಳವುಗಳನ್ನು ಬಹು ಚಮತ್ವಾರ ರಿತಿಯಿಂದ ಮಾಡಿರುವನು. ಅದನ್ನು ವರ್ಣಿಸಲಾಗ್ಯಾತ್. ಈಗ ಈನಃ ಅವನು ನಮ್ಮೀಲ್ಲರ ಬೆನ್ನು ಚಪ್ಪರಿಸಿ ದಾಟಿಕೊಂಡಿರುವನು! ಹೇಗಾದರೂ ಮಾಡಿ, ಒಮ್ಮೆ ಅವನನ್ನು ಹಿಡಿದು ಚನ್ನಾಗಿ ಶಿಕ್ಷಿಸಬೇಕಾಗಿದೆ; ಆದರೆ ಅವನು ಸಿಗುವ ಬಗೆ ಹೇಗೆ?

ಆಗ ಬಾಬೂರಾಯನು ನಗುತ್ತ— ನಿಮ್ಮಂದ ಅವನನ್ನು ಹಿಡಿಯುವದಾಗುವದಿಲ್ಲವೆಂಬದು ಸಹಜವು; ಆದರೆ ಅವನು ಮಾತ್ರ ನಿಮ್ಮನ್ನು ಬೇಕಾದತ್ತ ಕುಟಿಸುತ್ತಿರುವನು. ಇದೇ ಪರಮ ಲಾಂಭನ.

ಆಗಲಿ! ಈಗ ನಮ್ಮನ್ನು ಬಿಟ್ಟು, ತಮ್ಮಂಥವರನ್ನು ಕುಟಿಸಹಕ್ತಿ ರುವನ್ನಲ್ಲ? ಇನ್ನು ತಮ್ಮ ಚಾತುರ್ಯವನ್ನುಷ್ಟು ನೋಡೋಣ!

ಈ ಎಲ್ಲ ಮಾತುಗಳನ್ನು ಕೇಳಿ ಪ್ರೇರಣೆಲಾಲನು ನಗೆನೋಗ ದಿಂದ:—ಏನು? ಆ ಬಹಾದ್ದುರನು ಇಂಥ ಶಕ್ತಿಸಂಪನ್ಮೂಲಿಸಿರುವನೇ? ಅಂತೆಯೇ ಅವನನ್ನು ಹಿಡಿಯಲು ನೀವು ಇನ್ನು ಉತ್ತಮಕರಾಗಿರುವಿರಾ?

ಇನ್ನು ಹೀಗೆಯೇ ಷ್ಟಕ್ತ ಕಾಲಹರಣ ಮಾಡುವದರಲ್ಲಿ ಪ್ರಯೋಜನವಿಲ್ಲ, ಎಂದು ನುಡಿದವನೇ, ಇನ್ನೆಷ್ಟೇರನು ಆ ಕೋಣೆಯ ಬಾಗಿಲುಗಳನ್ನು ತೆರೆದನು. ಕೂಡಲೇ ಅರೆನಿಮಿಷದಲ್ಲಿ ಎಲ್ಲರೂ ಅಲ್ಲಿಂದ ಹೊರಟು ಹೋದರು. ಬಳಿಕ ಆ ತೆರವಾದ ಸ್ಥಳವನ್ನು ವರ್ತಮಾನ ಪತ್ರಕಾರರೂ ಸರಕಾರೀ ರಿಪೋರ್ಟರೂ ವಾಸಿಸಿದರು. ಅವರಿಗೆ ಇಂಥ ಚಮತ್ವಾರಿಕೆ

ವಿಷಯ ಸಿಗುವದೇ ಅವರೂವ ! ಅಂದ ಬಳಿಕ ಅವರು ಇಂಥ ಸುಯೋಗ ವನ್ನು ಕಳೆದುಕೊಳ್ಳುವರೇ ?

ಇನ್ನು ಆ ಕೊಡೆಯಲ್ಲಿ ಜನರ ಗದ್ದ ಲವಾಗಹತ್ತಿದ್ದನ್ನು ಕಂಡು ಬಾಬೂ ರಾಯನು ಮನಿಗೆ ಹೊರಡುವಂತೆ ಭೋಟೊನಿಗೆ ಸನ್ನು ಮಾಡಿದನು; ಮತ್ತು ಮಣಿಲಾಲನನ್ನು ಕುರಿತು—ಇನ್ನು ಮೇಲೆ ಈ ಕಳವಿನ ಸಂಬಂಧವಾಗಿ ಏನಾದರೂ ಮಾಹಿತಿ ದೊಡೆತಲ್ಲಿ ಕೂಡಲೇ ನಮಗೆ ತಿಳಿಸಿರಿ. ಎಲ್ಲಿಯ ವರೆಗೆ ಆಭರಣಗಳ ಶೈಳಿಧರಾಗುವದಿಲ್ಲವೇ, ಅಲ್ಲಿಯವರೆಗೂ ನಾನೂ ಸುಖ ಒಂದ ನಿತ್ಯಸುವದಿಲ್ಲ ವಿಶ್ವಪ್ರಯತ್ನದಿಂದ ತುಡುಗನನ್ನು ಹಿಡಿಯುವ ವರಿಗೆ ನನಗೆ ಸಮಾಧಾನವಿಲ್ಲಂದು ತಿಳಿಯಿರಿ ಎಂದು ನುಡಿದನು.

ಆಗ ಮಣಿಲಾಲನು—ಈ ಭಯಂಕರ ಸಂಕಟದೊಳಗಿಂದ ಪಾರಾಗುವದಕ್ಕಾಗಿ ನಾನು ನಿಮ್ಮನ್ನೇ ನಂಬಿರುವೆನು. ನಾನು ಕೊಡುತ್ತೇನೆಂದು ಒಪ್ಪಿಕೊಂಡ ಇನಾಮು ತಮಗೆ ಅಯೋಗ್ಯವಾಗಿ ಕಂಡಲ್ಲಿ, ಮೆಹೆರಬಾನಿಗೆ ಯೆಂದಾದರೂ ತನ್ನ ಉತ್ಸೇವ ಈ ಕಾರ್ಯದಲ್ಲಿರಲಿ ! ಮತ್ತೆ ಬೇಕಾದವರು ಇದನ್ನು ಶೋಧಮಾಡಿ ಕೊಟ್ಟರೂ, ನಾನು ಅವರಿಗೆ ಗೂತ್ತಾದ ಇನಾಮನ್ನು ಕೊಡಲಿಕ್ಕೆ ತಪ್ಪಲಿಕ್ಕಿಲ್ಲ !

ಇಷ್ಟರಲ್ಲಿ ಪೋರಟಲಾಲನ ಸುಂದರವಾದ ಕಾರ್ಯ ಹೊರಡುವ ಸೂಚನೆಯ ದ್ವಾರಿಗೈಯಹತ್ತಿತು. ಆಗ ಆ ಕೊಡೆಯೊಳಗಿಂದ ಪೋರಟಲಾಲ, ಬಾಬೂರಾವ, ಭೋಟೊ, ಇನ್ನೆಕ್ಕರದ್ವಯರು ಹೊರಬಿದ್ದು ಬಂದರು. ಡ್ರಾಯಾವ್ಯರನು ಮೋಟಾರಿನಲ್ಲಿ ಸಚ್ಚಾಗಿ ಕುಳಿತ್ತಿದ್ದನು. ಪೋರಟಲಾಲನು ಮೋಟಾರಿನ ಬಾಗಿಲು ತೆರಿಧು, ಬಾಬೂರಾಯನನ್ನು ಕುರಿತು—ನಡೆಯಿರಿ ನನ್ನ ಸಂಗಡ ! ಸ್ವಲ್ಪ ಉಪಾಹಾರ ತೀರಿಸಿಕೊಂಡು, ನಿಮ್ಮ ಮನಿಗೆ ಹೋಗೋಣ ! ಅಲ್ಲಿ ನಿಂವ ಬಹಾದ್ದುರನ ಸಂಬಂಧವಾದ ಕೆಲವು ಚೆಮತ್ತಾರದ ಸಂಗತಿಗಳನ್ನು ಹೇಳಬೇಕು. ಅವುಗಳನ್ನು ಕೇಳುವ ಇಚ್ಛೆಯು ನನಗೆ ವಿಶೇಷವಾಗಿದೆ.

ಈ ಪ್ರಕಾರ ಪೋರಟಲಾಲನು ನುಡಿಯುತ್ತಿರಲು, ಇತ್ತೆ ಭೋಟೊನು ಕಂಕಾನಿಕ್ಕಿಯಾಗಿ ಸುತ್ತುಮುತ್ತು ನೋಡಹತ್ತಿದನು. ಅವನ ಆ ಸ್ಥಿತಿ

ಯನ್ನು ಕಂಡು ಎಲ್ಲರೂ ಅಕ್ಷಯದಿಂದ—ವನಾಯಿತೀಂದು ಆತುರದಿಂದ ವಿಚಾರಿಸತ್ತೊಡಗಿದರು. ಆಗ ಅವನು ಅದಕ್ಕೆ ಏನೂ ಉತ್ತರ ಕೊಡದೆ, ಬಾಬೂರಾಯರ ಕೋಟಿನ ಹೀಂದೆ ಕೈಚಾಚಿ ಒಂದು ಸಣ್ಣ ಕಾಡನ್ನು ತೆಗೆದು, ಮಾಲಕನ ಕೈಯಲ್ಲಿ ಕೊಟ್ಟಿ—ರಾವಸಾಹೇಬ, ಯಾರೋ ಹುಡು ಗಾಟಿಕೆಗಾಗಿ ಟೊಚಣೆಯಿಂದ ಇವನ್ನು ಚುಚ್ಚಿದ್ದಾರೆ; ಮತ್ತು ಇದರಲ್ಲಿ ಏನೋ ಬರೆದಿದೆ; ನೋಡಬೇಕು, ಎನ್ನಲು, ಬಾಬೂರಾಯನು ಅದನ್ನು ಓದಿಕೊಂಡು ತೀರ ಹತಾಶನಾಗಿ, ಭೋಟೊನ ಮುಖದ ಕಡೆಗೆ ನೋಡ ತೊಡಗಿದನು. ಆಗ ಆತನ ಕೈಯೊಳಗಿನ ಕಾಡು ಕೆಳಗೆ ಬಿತ್ತು. ಭೋಟೊನು ಅದನ್ನು ತಕ್ಕೊಂಡು ನೋಡಲು ಅದರಲ್ಲಿ ಆಭರಣವು ನನ್ನ ಕ್ಷೇಸೇರಿದಾಗ ಎಷ್ಟು ಗಂಟಿಯಾಗತೀಂಬದನ್ನು ಇನ್ನೆಷ್ಟೇರ ಸಾಹೇಬರನ್ನು ವಿಚಾರಿಸಿದಲ್ಲಿ ತಿಳಿಯುವದು, ಎಂಬದಾಗಿತ್ತು.

ಬಾಬೂರಾಯನು ಪರಮ ವಿಸ್ತೃತನಾಗಿ —ಈಗಂತೂ ಇಲ್ಲಿ ನಾವು ನಾಲ್ಕೆ ಜನರಿರುವೆವು. ಇವರಲ್ಲಿ ಇಂಥ ಕೆಲಸ ಮಾಡಿದವರಾರು? ಇದು ಇದಕ್ಕೂ ಮೊದಲೇ ಚುಚ್ಚಲ್ಪಟ್ಟಿದ್ದರೆ, ಇಲ್ಲಿಯವರಿಗೆ ನಮ್ಮೆಲ್ಲರಿಗೆ ಹೇಗೆ ಗೊತ್ತಾಗಲಿಲ್ಲ! ಏನು ಅಧ್ಯಂತ ಕೆಲಸವಿದು? ಇದರ ರಹಸ್ಯವೇ ಶಿಳೆಯಲೊಲ್ಲಾದು! ಒಕ್ಕೇದು. ಇನ್ನೆಷ್ಟೇರ ಸಾಹೇಬ, ನಿಮ್ಮ ಗಡಿಯಾರ ನೋಡಿ ವೇಳಿ ತಿಳಿಸಿ ನೋಡೋಣ? ಎಂದು ಬಾಬೂರಾಯನು ಮೆಲ್ಲನೆ ನುಡಿಯಲು ಅದಕ್ಕೆ ಇನ್ನೆಷ್ಟೇರ ಸರದಾರಸಿಂಗನು—ನನ್ನ ಗಡಿಯಾರ ನೋಡಿಯೇ ವೇಳಿ ತಿಳಿಸಬೇಕೇನು? ನಿಮ್ಮಲ್ಲಿ ಗಡಿಯಾರವೇ ಇಲ್ಲವೇ? ಎನ್ನುತ್ತ ತನ್ನ ಗಡಿಯಾರದ ಸರಪಳಿಯನ್ನು ಹಿಡಿದು ಮೇಲಕ್ಕೆತ್ತಿದನು. ಆಗ ಸರಪಳಿಯ ತುದಿಗೆ ಅವನ ಸುವರ್ಚಾದ ಗಡಿಯಾರವಿರೆದೆ ಒಂದು ಸಣ್ಣ ಕಾಡು ಮಾತ್ರ ನೇತಾಡುತ್ತಿತ್ತು. ಆಗ ಅದನ್ನು ತಕ್ಕೊಂಡು ನೋಡಿದೊಡನೆಯೇ ಆವನ ಕಣ್ಣ ಕತ್ತಲು ಕವಿದಂತಾಗಿ, ಏನೂ ನೂತಾ ದಲಿಕ್ಕೆ ತೋಚದೆ ಬೆಷ್ಟನಂತೆ ನಿಂತುಕೊಳ್ಳಲು, ಭವಾನರಾಯನು ಆ ಕಾಡು ತಕ್ಕೊಂಡು ನೋಡುತ್ತಾನೆ; ಅದರಲ್ಲಿ ಪದ್ಧತಿಯಂತೆ ರಬ್ಬರ ಟಾಯಿಸಿನಿಂದ ಕೆಳಗೆ ಬರೆದ ವಿಷಯವು ಮುದ್ರಿತವಾಗಿತ್ತು! ನಿಮ್ಮ ಉತ್ತರವು ಕೆಲಸದ ಸಲು

ವಾಗಿ ನಿಮಗೆ ಯೋಗ್ಯವಾದ ಬಡತಿ ಸಿಗುವ ವೇಕೆ ಇದೇ ಅಲ್ಲವೇ ?
ಬಹಾದ್ದರ

ನುಡಿದಂತೆ ನಡಿಯುವ ಕಳ್ಳು.

ಸರದಾರಸಿಂಗನ ಸ್ಥಿತಿಯು ಬಹಳ ಶೋಚನೀಯವಾಯಿತು. ಅವನು ಶ್ವಾಸೋಚಾಪನವೆಂದು ಸರಿಯಾಗಿ ಆದದೆ, ಮೂರ್ಭೀ ಬಂದು ಬಿಟ್ಟಿಂತೆ ಅವನು ನೇಲಕ್ಕೆ ಬಿಡ್ಡಬಿಟ್ಟಿನು. ಅದನ್ನು ಕಂಡು ಭವಾನರಾಯನು ದಂಗಾಗಿ ಹೊಡನು. ಆತನ ವಿಷಣ್ಣುವದನವನ್ನು ಕಂಡು ಅಂಥ ಸ್ಥಿತಿಯಲ್ಲಾ ಬಾಬೂರಾಯನಿಗೆ ನಗೆ ಬಂದಿತು. ಅವನು ಅದನ್ನು ಬಹು ಪ್ರಯಾಸದಿಂದ ಆವರಿಸಿಕೊಂಡನು. ಪ್ರೋವಟ್ಲಾಲನೂ ಕೆಮ್ಮುವ ನೇವ ಮಾಡಿ ತನ್ನ ನಗೆ ಯನ್ನು ಮುಚ್ಚಿಕೊಳ್ಳಬಹುದ್ದಿದ್ದನು. ಭೂರೋಟ್ನಿಗಂತೂ ನಗೆ ತಡೆಯಲಿ ಕ್ಷಾಗದೆ, ತನ್ನ ಕರವಸ್ತುದಿಂದ ಮುಖವನ್ನು ಮುಚ್ಚಿಕೊಂಡನು.

ಮುಂದೆ ತುಸು ಹೊತ್ತಿನ ಮೇಲೆ ಸರದಾರಸಿಂಗನಿಗೆ ಜೀತನೆಯಂ ಟಾಗಿ ಅವನ ಬಾಯಿಂದ ಶಬ್ದಗಳು ಹೊರಡಬಹುದ್ದಿದವು. ಅವನು ತೀರ ದೀನ ಸ್ವರದಿಂದ— ಅಯ್ಯೋ ! ನನ್ನ ಗಡಿಯಾದವು ಎಲ್ಲಿ ಹೋಯಿತು ? ಎರಡು ನೂರು ರೂಪಾಯಿ ಬೆಲೆಯ ನನ್ನ ಬಂಗಾರದ ಗಡಿಯಾರವನ್ನು ಕಡ್ಡವರಾರು ? ಎಂಥ ವಿಚಿತ್ರವಿದು ? ಸರಪಳಿಯನ್ನು ಬಿಟ್ಟು ಗಡಿಯಾರ ವನ್ನುಷ್ಟೇ ಕಡ್ಡಿಯ್ಯಾವಡಿಂದರೆ, ಸ್ವಾರನು ಕುಳಿತಿರುವ ಕುದುರೆಯೇ ಕಳವಾಗಿ ಹೊಡಿತಲ್ಲವೇ ? ಇದು ಬೇರೆ ಯಾರ ಕೆಲಸವೂ ಅಲ್ಲ ! ಆ ಬಹಾದ್ದರನದೇ ಇರಬೇಕು. ಇದಕ್ಕೆ ಸಂಶಯವೇಕೆ ? ಕಾಡು ನೋಡಿ ದಾಗಲೇ ಪ್ರಷ್ಪರಾಗುವದು. ಬಾಬೂರಾವ, ಆ ಕುಹಕನು ನನ್ನನ್ನು ಹಲವು ರೀತಿಯಿಂದ ಅಪಮಾನಿಸಿಕೊಳಿಸಿ, ಕಡೆಗೆ ಕೊಲ್ಲಬೇಕೆಂದಿರುವನೋರೇ ? ಅಧವಾ ಇನ್ನು ಸ್ವಲ್ಪವಧಿಯಲ್ಲಿಯೇ ನನ್ನನ್ನು ಹುಚ್ಚಿರ ಆಷ್ಟಿಗಟ್ಟಿ ಬೇಕೆಂದು ಮಾಡಿರುವನೋ ತಿಳಿಯದು.

ಬಾಬೂರಾವ— ನಿಜವು; ಇದು ಬಹಾದ್ದರನ ಕೆಲಸವೇ ಹೌದು !

ಆದರೆ ಹೋದ ನಮ್ಮುವಿನ ಬಗ್ಗೆ ದುಃಖಿಸಿದರೆ ಆಗುವದೇನು? ಅವನೆ ಈ ದುಡುಗಾಟಿಕೆಯ ಬಗ್ಗೆ ಸಿಟ್ಟುಗಿ ಫಲವೇನು? ಅವನು ಅಂದಂತೆ ನಿಷ್ಠೆ ನಿಮ್ಮು ಕೆಲಸವನ್ನು ಲಕ್ಷ್ಯಪೂರ್ವಕವಾಗಿ ಮಾಡಿರುವದಿಲ್ಲ! ಆದ ಕಾಳಿಯೇ ನಿಮಗೆ ಈ ತರದ ಬಡತಿ (!) ಯಾದದ್ದುರಲ್ಲಿ ಆಶ್ಚರ್ಯವೇನು? ಇನ್ನು ನಿಮ್ಮು ಮೂಗಿನ ಮೇಲಿನ ಉಪನೇತ್ರವನ್ನು ಏಜ್ಞರದಿಂದ ಕಾವಾಡಿಕೊಳ್ಳಿರಿ. ಈಗಾದ ಹಾನಿಯ ಬಗ್ಗೆ ಮಾತ್ರ ನನಗಾದರೂ ಅತ್ಯಂತ ಖೀದವೇನಿಸುತ್ತದೆ.

ಚೆಂಕೇ ಹಚ್ಚುಲಿ ನನ್ನ ದುಃಖವು! ಎನ್ನುತ್ತಾ ಸರದಾರಸಿಂಗನು ಅವೇಶದಿಂದ ಎದ್ದುಸಿಂತು, ಹಲ್ಲು ದವಡಿಯನ್ನು ಕಚ್ಚಿ ದೊಡ್ಡ ಧ್ವನಿ ಯಿಂದ— ಆ ಮಂಗನು ನನ್ನ ಗಡಿಯಾರಕ್ಕೆ ಕೈಹಾಕಿದಾಗ, ನನ್ನ ಲಕ್ಷ್ಯವು ಅತ್ಯ ಹೋಗಿದ್ದರೆ, ಅವನನ್ನು ಒಂದೇ ಪೆಟ್ಟಿನಿಂದ ಗುಡ್ಡಿ ನೇಲಕ್ಕೆ ಕೆಡ, ವದೇ ಬಿಡುತ್ತಿದ್ದಿಲ್ಲ; ಆದರೆ ಅವನು ತಪ್ಪಿಸಿಕೊಂಡು ಹೋಗಿರುವನು; ಹೊಗಲಿ. ಏನು ಮಾಡತಕ್ಕದ್ದು! ಎಂದು ಒಳ್ಳೆ ರಭಸದಿಂದ ತನ್ನ ಮುಷ್ಟಿಯನ್ನು ಮೇಲಕ್ಕೆತ್ತಿ ನುಡಿದವನೇ, ಅಲ್ಲಿಂದ ಹೊರಟೇ ಹೋದನು.

ಅವನು ಹೀಗೆ ಸಿಟ್ಟಿನಿಂದ ಹೊರಟು ಹೋಗುವದನ್ನು ಕಂಡು ಶೋವಟಲಾಲನು— ಬಾಬೂರಾವ, ಇವರಿಗೂ ಆಮುಂತ್ರಣ ಕೊಟ್ಟು ಇವ ರನ್ನು ನನ್ನ ಸಂಗಡ ಕರಿದೊಯ್ದಬೇಕೆಂದು ಮಾಡಿದ್ದೆ; ಆದರೆ ಇವರ ಪ್ರತಿಯ ಆಮೂಲ್ಯ ಗಡಿಯಾರವೇ ಕಳವಾಗಿ ಹೋದದ್ದರಿಂದ, ಇವರು ಬಹಳ ಚಿಂತಿಗೊಳಗಾಗಿರುವರು. ಇಂಥ ಸಂಧಿಯಲ್ಲಿ ಆಮುಂತ್ರಣ ಕೊಟ್ಟರೂ ಬರಲಿಕ್ಕುಲ್ಲವೆಂದು ತಿಳಿದು, ಸುಮ್ಮನಾದೆನು. ಸಭ್ಯಗೃಹಸ್ಥರ ಎದಿಯ ಮೇಲಿನ ಗಡಿಯಾರವನ್ನು ಅವರಿಗೆ ಗೊತ್ತಾಗದಂತೆ ಕಳವು ಮಾಡುವದೆಂದರೆ, ಸಾಮಾನ್ಯ ಕೆಲಸವೇ? ಇಂಥ ಅದ್ವೃತ ಕೆಲಸ ಮಾಡುವ ವನು ನಿಜವಾಗಿಯೂ ಬಹಾದ್ದುರನೇ ಸರಿ! ಬಾಬೂರಾವ, ನಿಮ್ಮ ಭೆಟ್ಟಿ ಯಾದದ್ದು ಸಂತೋಷವೇ; ಆದರೆ ಬಹಾದ್ದುರನ ಭೆಟ್ಟಿಯಾಗುವದರಿಂದ ಇದಕ್ಕೂ ಹೆಚ್ಚಿನ ಆನಂದವಾಗುತ್ತಿತ್ತೀಂದು ನನಗನಿಸಿದೆ, ಎಂದು ನುಡಿದನು.

ಬಾಬೂರಾಯನು— ನನಗಾದರೂ ಬಹಾದ್ದುರನ ಭೀಟ್ಟಿಯಾಗುವ ಅವೇತ್ತೆ ಹೆಚ್ಚಾಗಿದೆ. ನಾನು ಇಂದಿಲ್ಲ, ನಾಳೆಯಾದರೂ ಅವನನ್ನು ಕಂಡೇ ಕಾಣುವೆನೀಂಬದರಲ್ಲೇನೂ ಸಂಶಯವಿಲ್ಲ.

ಸಂತರ ಪ್ರೋವರ್ಟಲಾಲನು ಬಾಬೂರಾವ ಮತ್ತು ಭೋಟೋಸಿಂಗ್ ಇವರೊಡನೆ ತನ್ನ ಕಾರಿನಲ್ಲಿ ಕುಲಿತುಕೊಂಡು ಮುಂಬ್ಯೆಯೊಳಗಿನ ಒಂದು ಪ್ರಸಿದ್ಧ ರೆಸ್ಟ್ರೋರೆಂಟಿಗೆ ಹೋದನು. ಅಲ್ಲಿ ಫಲಾಹಾರ ಸದೆದಾಗ ಬಾಬೂರಾಯನು ವಿಶೇಷ ಮಾತಾಡಲಿಲ್ಲ; ಯಾಕಂದರೆ ಅವನು ಬಹಾದ್ದುರನ ಆಸಾಧ್ಯ ಕೃತಿಯನ್ನು ಕುರಿತು ಆಲೋಚನೆ ಮಾಡುತ್ತಿದ್ದನು. ಮೊದಲಿನ ಹೊಡತಕ್ಕೇ ಅವನು ನನ್ನನ್ನು ಈ ಪರಿ ಅಪಮಾನಗೊಳಿಸಿರಲು, ನಾನು ಆತನ ಸುಖವನ್ನು ತಿಳಿಯುವ ಬಗೆ ಹೇಗೆ? ಹೀಗೆ ಎಷ್ಟು ಆಲೋಚಿಸಿದರೂ ಅವನಿಗೆ ಬಹಾದ್ದುರನನ್ನು ಹಿಡಿಯುವ ಯುಕ್ತಿಯು ತೋಚಲಿಲ್ಲ.

ಫಲಾಹಾರ ಮುಗಿದ ಮೇಲೆ ಬಾಬೂರಾಯನು ಆದರದಿಂದ ಪ್ರೋವರ್ಟ ಲಾಲನನ್ನು ತನ್ನ ಮನಿಗೆ ಕರೆದುಕೊಂಡು ನಡೆದನು. ಮನಿಗೆ ತಲುಪಿದ ಬಳಿಕ ಬಾಬೂರಾಯನು ಪ್ರೋವರ್ಟಲಾಲನನ್ನು ತನ್ನ ಸ್ವೀಕೃತಿಪ್ರಾಪ್ತವಾದ ಜುರೂಟುಗಳನ್ನು ಮುಂದಿಟ್ಟುನು. ಸ್ವತಃ ತಾನೇ ತನ್ನ ಕೈಯಿಂದ ಆತ್ಮತ್ವಮಾದ ಕಾಫಿಯನ್ನು ತಯಾರಿಸಿ ಕೊಟ್ಟುನು. ಆಗ ಪ್ರೋವರ್ಟ ಲಾಲನು ಆತ್ಮನಂದದಿಂದ— ಬಾಬೂರಾವ, ಇನ್ನು ಬಹಾದ್ದುರನ ವಿಷಯವಾಗಿ ನಿಮಗೆ ಗೊತ್ತಿದ್ದ ಮಾಹಿತಿಯನ್ನು ಷಟ್ಟು ಹೇಳಿರಿ. ಅದನ್ನು ಕೇಳುವ ಆತುರತೆಯು ನನಗೆ ಹೆಚ್ಚಾಗಿನ, ಎನ್ನಲು, ಅದಕ್ಕೆ ಬಾಬೂರಾಯನು— ಇರಬಹುದು! ಆದರೆ ಅವನ ವಿಷಯದ ವಿಶೇಷ ಮಾಹಿತಿ ಇನ್ನೂ ನನಗೆ ಜನ್ಮಾಗಿ ಗೊತ್ತಾಗಿರುವದಿಲ್ಲ. ಆದರೂ ಅವನು ಒಟ್ಟೇ ಜೊರಕಮ್ಮ ಕುಶಲನಿದ್ವಾನೀಂಬದು ಮಾತ್ರ ಯಾರಾದರೂ ಒಪ್ಪಿಕೊಳ್ಳುವಂತಾಗಿದೆ. ಅವನಂಥವನು ಈ ಮುಂಬಯಿ ನಗರದಲ್ಲಷ್ಟೇ ಏಕೆ, ಯುರೋಪ ಖಂಡದಲ್ಲಿ ಸಹ ಇರುವನೋ ಇಲ್ಲವೋ ಎಂಬ ಸಂಶಯವುಂಟಾಗಿದೆ. ಅವನ ವಿಷಯದ ಮಾಹಿತಿ ಗೊತ್ತಾಗಿ, ಅವನನ್ನು ಹಿಡಿ

ಯುವ ವರಿಗೆ ಇನ್ನೆಸ್ಟೆಕ್ಕರ ಸರದಾರಸಿಂಗಮು ಶುಭ್ರಿಯ ಮೇಲೆ ಉಳಿಯು ವದು ಕಲಿಣವಾಗಿದೆ. ನನ್ನಂಥವನು ಸಹ ಗೊಂಡಲದಲ್ಲಿ ಬಿಡ್ಡಿರುವೆನು. ಈ ವೊದಲು ಇಂಥ ಪ್ರಸಂಗವೇ ನನಗೆ ಬಂದಿರಲಿಲ್ಲ! ಈಗ ಮಾತ್ರ ವಿಶ್ವ ಪ್ರಯತ್ನ ಮಾಡಿಯಾದರೂ ಅವನನ್ನು ಹಿಡಿಯಲೇ ಬೇಕಾಗಿದೆ. ಅಲ್ಲಿಯ ವರಿಗೆ ಸುಖಿನಿದ್ರೆಯಾಗುವಂತಿಲ್ಲ ಎನ್ನಲು, ಅದಕ್ಕೆ ಫೋಟೊ—ರಾವಸಾಯೇಬ, ಅದಕ್ಕೆ ಟೊಂಕ ಕಟ್ಟಿದ ಬಳಕ ಇನ್ನು ಅವನನ್ನು ಹಿಡಿಯುವುದು ತಡವಾಗಲಿಕ್ಕಿಲ್ಲ. ಸ್ವಲ್ಪ ದಿನಗಳಲ್ಲೇ ಅವನು ತುರಂಗ ಕಂಡ ನೇಂತಲೇ ತಿಳಿಯಬೇಕು, ಎಂದು ನುಡಿದನು.

ಆಗ ಪ್ರೋಪಟಲಾಲನು— ನಿಮ್ಮ ಈ ಭಾವಣವು ಅವನಿಗೆ ತಿಳಿದರೆ ಅವನು ಒಂದು ವೇಳೆ ಸಾವಧನಾದರೂ ಆಗಬಹುದು.

ಬಳಿಕ ಬಾಬೂರಾಯನು ಬಹಾದ್ದುರನ ಸಂಬಂಧವಾದ ಸಂಕ್ಷಿಪ್ತ ಮಾಹಿತಿಯನ್ನು ಪ್ರೋಪಟಲಾಲನಿಗೆ ತಿಳಿಸಿದನು. ಅವನು ಸರದಾರಸಿಂಗ ನನ್ನು ಮೋಸಗೊಳಿಸಿದ್ದು, ಬ್ಯಾಂಕೆನಲ್ಲಿ ಕಳವು ಮಾಡಿದ್ದು, ಟೆಲಿಪ್ರೋಎನ ದಿಂದ ಭಾವಣ ಮಾಡಿದ್ದು ಇತ್ಯಾದಿ ಸಂಗತಿಗಳನ್ನು ಕೇಳಿ ಪ್ರೋಪಟಲಾಲನು ಹೊಟ್ಟಿತುಂಬಾ ನಕ್ಕೆನು.

ಇಂಥ ಕಳ್ಳರ ಆಟವು ಮೂರೇ ದಿನದ್ದೆಂಬದು ಸಹಜವು. ಅವನು ಒಂದಿಲ್ಲೊಂದು ದಿನ ಹಿಡಿಯಲ್ಪಡತಕ್ಕವನೇ ಸರಿ! ನಾನು ಆ ಶುಭ ದಿನವನ್ನೇ ಎಡುರು ನೋಡುತ್ತಿರುವೆನು. ಇಷ್ಟೇ ಅಲ್ಲ; ಅವನನ್ನು ನಾನು ಖಂಡಿತವಾಗಿಯೂ ಬೇಗನೇ ಹಿಡಿಯುವೆನು, ಎಂದು ಬಾಬೂರಾಯನು ನುಡಿದನು.

ಆಗ ಪ್ರೋಪಟಲಾಲನು— ದೇವರು ನಿಮ್ಮ ಪ್ರಯತ್ನಕ್ಕೆ ಯತ್ತ ಕೊಡಲಿ! ನಾನಂತರ ನನ್ನ ಆಭರಣಗಳು ಸಿಗುವಪ್ರೋ ಇಲ್ಲವ್ರೋ ಎಂಬ ಸಂಶಯದಲ್ಲಿವೀನೇ. ಆ ಬಹಾದ್ದುರನನ್ನು ಹಿಡಿಯುವ ಕೆಲಸದಲ್ಲಿ ನಿಮಗೆ ನನ್ನ ಸಹಾಯ ಬೇಕಾದಲ್ಲಿ, ನಾನು ಅವಶ್ಯವಾಗಿ ಸಿದ್ಧನಿರುವೆನು. ಅವನ ವಿಷಯವು ನನಗೆ ಒಕ್ಕೇ ಮೋಜಿನದಾಗಿದೆ. ನನಗೆ ಈಗ ತುಂಬಾ ಅನುಕೂಲವಿರುತ್ತದೆ. ಅವನ ವಿಷಯದಲ್ಲಿ ಏನಾದರೂ ಹೊಸ ಸಂಗತಿ ತಿಳಿ

ದಲ್ಲಿ ಅಥವಾ ಚೀಟಿ ಚೆಪ್ಪಾಟಿಗಳು ಕಳುಹಲ್ಪಟ್ಟಲ್ಲಿ, ನನಗೆ ಟಿಲಿಫೋನೆಡಿಂದ ತಿಳಿಸಿರಿ, ಅಂದರೆ ಆ ಕೊಡಲೇ ನಾನು ಹೊರಟು ಬರುವೆನು.

ಅವಶ್ಯವಾಗಿ ತಿಳಿಸುವೆನು ! ಆದರೆ ಬಹಳ ವೇಳೆಯವರಿಗೆ ನನಗೆ ತಿರುಗಾಟವೇ ಇರುವದರಿಂದ, ತಮಗೆ ತಷ್ಟುದೆ ತಿಳಿಸಲಾಗುವ ಬಗೆ ಹೇಗೆ ! ತಮ „ಆಭರಣವು ಇಂತಿಷ್ಟು ದಿವಸಗಳಲ್ಲಿ ಸಿಗುವದೆಂಬದನ್ನು ಸಹ ಈಗ ಹೇಳುತ್ತಾಗುವದಿಲ್ಲ, ಎಂದು ಬಾಬೂರಾಯನೇಂದರೆನು.

ಪೋಪಟಿಲಾಲನು ಬಾಬೂರಾಯನ ಅಪ್ಪಣಿ ತಕ್ಕೊಂಡು ಹೊರಟು ಹೊದನು. ಇತ್ತು ಬಾಬೂರಾಯನೊಬ್ಬನೇ ಬಹಾದ್ದರನ ವಿವಯವಾಗಿ ಅಲೋಚಿಸತ್ತಿದ್ದಿದನು. ಅವನ ಕಡೆಗೆ ಎಷ್ಟೇ ಅವಶ್ಯದ ಕೆಲಸಗಳು ಒಮ್ಮಿಸಲ್ಪಟ್ಟಿದ್ದವು. ಅವನ್ನೇಲ್ಲ ಬೇರೆಯವರಿಗೊಷ್ಟಿಸಿ, ಬಹಾದ್ದರನನ್ನು ಹಿಡಿಯುವ ಪ್ರಯತ್ನವನ್ನೇ ಮೊದಲು ಮಾಡಬೇಕೆಂದು ಆತನು ನಿಶ್ಚಯಿಸಿಕೊಂಡನು.

ಮರುದಿನ ಬೇಳಗಾಗುತ್ತು ಲೆ ಅವನ ಕಡೆಗೆ ಅನೇಕ ಜನರು ಅನೇಕ ಕೆಲಸಗಳಿಗಾಗಿ ಬರತ್ತೊಡಗಿದರು; ಆದರೆ ಈ ದಿನ ಯಾರ ಭೀಟ್ಯಿಯನ್ನೂ ತೆಗೆದುಕೊಳ್ಳಲಿಕ್ಕಾಗುವದಿಲ್ಲೆಂದು ಖಂಡಿತವಾಗಿ ತಿಳಿಸುವಂತೆ ಆತನು ಭೋಟೊನಿಗೆ ಅಪ್ಪಣಿ ಮಾಡಿದ್ದನು; ಆದರೂ ಮುಂಬೈ ಮಂತ್ರಿ ಸಭಾಸದರಲ್ಲಿಬ್ಬನು ಒಂದು ಮಹತ್ವದ ಅಲೋಚನೆಯನ್ನು ಕೇಳುವದಕ್ಕಾಗಿ ಅವನೆಡಿಗೆ ಬಂದಿದ್ದನು. ಅನನ್ನಿಗೂ ಕೂಡ ಮೇಲಿನ ಉತ್ತರವೇ ಕೊಡಲ್ಪಟ್ಟಿತು. ಬಾಬೂರಾಯನು ಈ ದಿನ ಎಲ್ಲಿಯೂ ಹೊರಗೆ ಸಹ ಹೋಗಲಿಲ್ಲ. ಸಮಗ್ರ ವೇಳೆಯನ್ನು ಅದೇ ಅಲೋಚನೆಯಲ್ಲೇ ಸೀಗರೇಟ್ ಸೇದುತ್ತಕಳೆದುಬಿಟ್ಟಿನು.

ಹೀಗೆ ಇಡೆ ದಿನವಸ್ತೇ ಅಲ್ಲದೆ ಮಧ್ಯ ರಾತ್ರಿಯವರಿಗೆ ವಿಚಾರ ಮಾಡಿದರೂ ಸಹ ಆತನ ಮನಸ್ಸಿನ ನಿಶ್ಚಯವಾಗಲಿಲ್ಲ ! ಕಡೆಗೆ ಸ್ಥಿತಿ ಬರಲಾರಂಭಿಸಿತು. ಆಗ ಬಾಬೂರಾಯನು ನಿವಾರಣೆಯಲ್ಲದೆ ಮಲಗಿಕೊಂಡನು; ಆದರೂ ನಾಳೆ ಯಾವ ಕೆಲಸಕ್ಕೆ ಹತ್ತು ಬೇಕೆಂಬ ಅಲೋಚನೆಯು ಅವನಲ್ಲಿ ನಡೆದೇ ಇತ್ತು.

ಬಾಬೂರಾಯನು ಎಪ್ಪು ವೇಕೆ ನಿದಿಸಿದನೋ ತಿಳಿಯದು ! ಅವನಿಗೆ ಯಾವದೋ ಧ್ವನಿಯು ಕೇಳಿದಂತಾಗಿ ಪಕ್ಕನೆ ಕಣ್ಣ ತೆರೆದು ನೋಡುತ್ತಾನೆ; ಅಂಥಕಾರವನುಯ ! ಅದರೂ ತನ್ನ ಕೊಣೆಯಲ್ಲಿ ಯಾರೋ ಪ್ರವೇಶಿಸಿರುವದು ಮಾತ್ರ ನಿಶ್ಚಯವೆಂದು ತಿಳಿದನು; ಅದರಿಂದ ಅವನು ತನ್ನ ಸಿಸ್ತೂ ಲಿನ ಕಡೆಗೆ ಕೈಯಾಡಿಸಹಕ್ತಿದನು. ಇಷ್ಟರಲ್ಲಿ ಅವನಿಗೆ ಯಾರೋ ಉಣಿ ಶ್ವಾಸವು ತಗಲಿದಂತಿಯೂ, ಮುಖದ ಮೇಲೆ ಮೆಲ್ಲನೆ ಕೈಯಾಡಿಸಿದಂತಿಯೂ ಭಾಸವಾಯಿತು. ಇದರ ಬಗ್ಗೆ ಆತನು ತನ್ನಲ್ಲಿಯೇ ವಿಚಾರಿಸುತ್ತಿರುವ ಸ್ವರಲ್ಲಿ ಅವನ ಪ್ರಕ್ಷೇತಿಯೇ ಹೋಗಿ, ಅವನು ಮೈಮರೆತನು. ಅವನ ತಲೆಗೆ ಬಡಿಗೆಯು ತಾರ್ಕಿದರೂ ಸ್ತೃತಿಯಾಗುವಂತಿಲ್ಲ; ಅಪ್ಪು ಅವನು ಸಿಕ್ಕೇಷ್ಟಿತನಾದನು !

ಮುಂದೆ ಸ್ವಲ್ಪ ಹೊತ್ತಿನ ಮೇಲೆ ಬಾಬೂರಾಯನು ಮೆಲ್ಲನೆ ಸ್ತೃತಿ ಹೊಂದತ್ತೊಡಗಿದನು. ಅವನು ಕಣ್ಣ ತೆರೆದು ನೋಡುತ್ತಾನೆ, ಕೊಣೆ ತುಂಬ ಅದ್ಭುತವಾದ ಪ್ರಕಾಶ ಬಿಡ್ಡಿದೆ; ಅದರ ಪ್ರಖರತೆಗೆ ಆತನ ಕಣ್ಣಗಳು ಒಮ್ಮೆಲೆ ಮುಚ್ಚಿದವು. ಅವನು ಕಣ್ಣ ಮುಚ್ಚಿಕೊಂಡೇ ಆಲೋಚಿಸತ್ತೂಡಗಿದನು. ನಾನಂತರ ಮಲಗುವ ಮುಂಚಿ ದೀಪವನ್ನು ಶಾಂತ ಮಾಡಿ ಮಲಗಿದ್ದಿನು. ಈ ಮೊದಲು ಎಚ್ಚುತ್ತಾಗ ಕೂಡ ದೀಪವಿರಲಿಲ್ಲ, ಈಗ ಇಂಥ ಪ್ರಖರತವಾದ ಉಜ್ಜಲ ಬೆಳಕು ಎಲ್ಲಿಂದ ಬಂತು ? ಎಂದು ಆಲೋಚಿಸುತ್ತು ಮೆಲ್ಲನೆ ಏಳಹೋದನು; ಆದರೆ ಏಳುವ ಬಗೆ ಹೇಗೆ ? ಕೈಕಾಲುಗಳು ಉತ್ತಮ ನೂಲಿನ ಹಗ್ಗಿದಿಂದ ಬಿಗಿಯಲ್ಪಟ್ಟಿವೆ. ಅದರಿಂದ ಬಾಬೂರಾಯನು ಪರಮಾಶ್ಚಯರ್ಗೊಂಡು, ಮತ್ತೆ ಕೆಣ್ಣ ತೆರೆದನು. ಎದುರಿಗೆ ನೋಡುತ್ತಾನೆ, ಖಿಚೆಯ ಮೇಲೆ ಒಬ್ಬ ಗೃಹಸ್ಥನು ಬಂದು ಕುಳಿತ್ತಿದ್ದಾನೆ !

ಆ ಗೃಹಸ್ಥನು ಸಾಧಾರಣ ನಿಲುವಿಕೆಯವನಿದ್ದು, ಹೊಗೆಬಣ್ಣದ ವಸ್ತುಗಳನ್ನು ಧರಿಸಿದ್ದನು; ಮತ್ತು ಮುಖವ ಮೇಲೆ ಒಂದು ತಿಳುವಾದ ಜಾಳಿಗೆಯಂಥ ವಸ್ತುವನ್ನು ಹಾಥಿಕೊಂಡಿದ್ದನು. ಅದರಲ್ಲಿ ಕಣ್ಣಗಳಿಗಾಗಿ ಸಣ್ಣ ವೆರಡು ಭಿಂಬಗಳಿದ್ದವು. ಆ ಭಿಂಬಮೊಳಗಿಂದ ಅವನ ನೀಲವಣಿದ ಕಣ್ಣಗಳು ಹೊಳೆಯುತ್ತಿದ್ದವು. ಇದರ ಹೊತ್ತಾಗಿ ಅವನನ್ನು ಗುತ್ತಿಸುವ ಸಾಧನ

ಗಳೇನೂ ಇದ್ದಿಲ್ಲ. ಅವನು ಒಮ್ಮೇ ಹೊಲಿಸಿಂದ ಕಾಲ ಮೇಲೆ ಕಾಲು ಡಾಕಿಕೆಂಡು ಬಲಗೈಯಲ್ಲಿದ್ದ ತುಂಬಿದ ಪಿಸ್ತಾಲನ್ನು ಬಾಬೂರಾಯನ ಎಡಿಗೆ ಗುರಿಯಿಟ್ಟು ಕುಳಿತುಕೊಂಡಿದ್ದನು.

ಬಾಬೂರಾಯನು ಪರಮಾಶ್ಚಯರ್ಗೊಂಡು ಆ ಹೊಸಬನನ್ನು ಒಂದೇ ಸವನೆ ನೋಡತ್ತೊಡಗಿದನು. ವಳಬೇಕೆಂದರೆ, ಬರುವಂತಿಲ್ಲ. ತಲೆ ಅಲ್ಲಾ ಇಸುವದು, ಮಾತಾಡುವದು ಹೇತಾರ್ಗಿ ಉಳಿದ ಸ್ವಾತಂತ್ರ್ಯವೇನೂ ಅವ ಸಲ್ಲಿರಲಿಲ್ಲ. ಅವನು ಸಂಶಯ ದೃಷ್ಟಿಯಿಂದ ಆ ಪಿಸ್ತಾಲಿನ ಕಡೆಗೆ ನೋಡುತ್ತ ಹೀಣ ಸ್ವರ್ದದಿಂದ— ನಮಸ್ಕಾರ ! ಬೆಳಗು ಬಂದಂತೆ ಕಾಣುತ್ತದಲ್ಲವೇ ?

ಹೊಸಬನು ಮೆಲ್ಲನೆ ಸುಡಿದನು— ಇನ್ನೊ ಎರಡು ಬಡಿಯಲಿತ್ತೇ ಮೂರು ಮಿನಿಟ್‌ಮು ಕಡಿಮೆಯಿವೆ. ಈ ವೇಳೆಯು ಸಭ್ಯ ಜನರಿಗೆ ಭೇಟ್ಟಿ ಯಾಗಲು ತಕ್ಕೆದ್ದಲ್ಲ ! ಅವನ ಸ್ವರವು ಮಧುರವಾಗಿದ್ದ, ಭಾಷೆಯು ಗಂಭೀರವಾಗಿತ್ತು. ಅವನು ಸಭ್ಯನೂ ಸುಶಿಶ್ಮಿತನೂ ಇದ್ದ ಹೊತುರ್ ಈ ಪ್ರಕಾರದ ಭಾಷಣವು ಹೊರಡುತ್ತಿರಲಿಲ್ಲ !

ಬಾಬೂರಾಯನು ಮತ್ತಿನ್ನು ಆಶ್ಚರ್ಯಗೊಂಡು— ಸುಮ್ಮನೆ ಮಾತಾ ಕುವದರಲ್ಲಿ ಅಥವೇನು ? ತಾವು ಯಾವ ಉದ್ದೇಶದಿಂದ ನನಗೆ ದರ್ಶನ ಕೊಟ್ಟು, ನನ್ನನ್ನು ಧನ್ಯನಾಗಿ ಮಾಡಿದಿರಿ ? ದಯಮಾಡಿ ಹೇಳುವ ಧಾರ್ಗಬೇಕು.

ನಾನು ಇಂದಿನ ವರಿಗೆ ಯಾರೆ ಮುಂದೆಯೂ ಸುಳಾಡಿರುವದಿಲ್ಲ ! ಯಾರಿಗಾದರೂ ಭೇಟ್ಟಿಯಾಗುವನೆಂದು ಹೇಳಿದ್ದರೆ ಮಾತ್ರ ಅವರಿಗೆ ಭೇಟ್ಟಿ ಯಾಗುವನು.

ಬಾಬೂರಾಯನು ಒಂದು ಕ್ಷೇತ್ರ ನಿಚಾರ ಮಾಡಿ, ಮತ್ತೆ ಕೊಮಲ ಸ್ವರದಿಂದ— ನನ್ನ ಸ್ವರಣ ಶಕ್ತಿಯು ತೀಕ್ಷ್ಣವಾದದ್ದೆಂದು ಇಂದಿನ ವರಿಗೆ ತಿಳಕೆಗಳಿದ್ದೆನು. ಅದು ಈಗ ಸಿಧಿಲವಾದಂತಾಯಿತಲ್ಲಾ ಫಾನು ಯಾರಾಬರೂ ಅಪರಿಚಯದ ಸಭ್ಯ ಜನರಿಗೆ ಭೇಟ್ಟಿಯಾಗುವಂತೆ ತಿಳಿಸಿದ್ದರೆ, ಅದರಂತೆ ನನ್ನ ನೋಟಬ್ಬಕ್ಕಿನಲ್ಲಿ ಅವರ ಹೆಸರು, ವೇಳೆ ಬರೆ

ದಿದುವದು ನನ್ನ ಸ್ವಭಾವ. ಅಲ್ಲಿಯೇ ಮೇஜಿನ ಮೇಲೆ ನನ್ನ ನೋಟ
ಬುಕ್ಕು ಬಿಡಿದೆ. ಬೇಕಾದರೆ ತೆಗೆದು.....

ಬಾಬೂರಾಯನ ಮಾತು ಪೂರಾ ಮುಗಿಯುಷ್ಟಗಲ್ಲಿ ಆ ಗ್ರಹಸ್ಥನು
ಮೊರೋಕೆಳ್ಳಿ ಲೀನರಿನ ಕೆಂಪು ಕಷ್ಟ ರಿನ ಸುಂದರವಾದ ನೋಟಿಬುಕ್ಕನ್ನು
ತೆಗೆದು ಅಂದಿನ ತಾರೀಖಿಗೆ ಎನು ಬರೆವಿವೆ? ಎಂಬ ನನ್ನ ಶೋಧ ಮಾಡಿ
ದನು. ಅದರಲ್ಲಿ ಬಾಬೂರಾಯನು ಹೇಳಿದಂತೆ ಅಂದಿನ ದಿನ ಭೀಟ್ಟಿಯಾಗ
ತಕ್ಕೆ ಕೆಲ ಜನರ ಹೆಸರುಗಳಿಷ್ಟವು. ಅವುಗಳನ್ನು ನೋಡಿಕೊಂಡು ಆ
ಮೊಸಬನು— ಭೀಟ್ಟಿಯಾಗತಕ್ಕ ಕೆಲ ಜನರ ಹೆಸರುಗಳು ಇದರಲ್ಲಿವೇ
ಆದರೆ ನನ್ನ ಹೆಸರು ಮಾತ್ರ ಇರುವದಿಲ್ಲವಲ್ಲ!

ಹಾಗಾದರೆ ನಿನ್ನ ಹೆಸರೇನು? ಎಂದು ಬಾಬೂರಾಯನು ಕೇಳಲು
ಆ ಹೊಸ ವ್ಯಕ್ತಿಯು ಗಂಭೀರ ಸ್ವರದಿಂದ—

ನನ್ನ ಹೆಸರು ಬಹಾದ್ದೂರ.

ಬಾಬೂರಾಯನ ಗವರ್ಝಂಗ.

ತನ್ನ ಎದುರಿನ ಖಚಿತಯ ಮೇಲೆ ಕುಳಿತಂಥ ಅತಿ ಸಾಹಸಿಯಾದ
ರಾಕ್ಷಸ ಸದೃಶ ಬಹಾದ್ದೂರನು ಇವನೇ ಏನು? ಸ್ವತಃ ಅವನೇ ಬಂದು
ತನ್ನ ಪರಿಚಯ ಮಾಡಿ ಕೊಟ್ಟಿದ್ದಕ್ಕಾಗಿ ಬಾಬೂರಾಯನಿಗೆ ಹೇಗೆ ಹೇಗೊ
ಎನಿಸಿತು. ಅವನ ದೈಯರ್-ಸೈಫ್ಯರ್ಗಳು ಲೋಹವಾದವು. ಹೈದರಯಪ್ಪೆ
ಧರ್ಡಧರನೆ ಹಾರಲಾರಂಭಿಸಿತು; ಅವನು ಚೆವೆತದ್ದರಿಂದ ಮುಖದ ಮೇಲೆ
ನೀರಿಳಿಯ ಹತ್ತಿತು; ಆದರೆ ಮಾಡುತ್ತಾನೇನು? ಕೈಕಾಲುಗಳು ಮಿಸಿಕಾಡು
ವಂತಿಲ್ಲ. ಅವನು ಮನದಲ್ಲಿ —ಯಾವ ಧೂತರ್ಪನು ಇಷ್ಟಸ್ವಿಕ್ಕರ ಸರದಾ
ರಸಿಂಗನನ್ನು ಗಾಬರಿಗೊಳಿಸಿ ಪದೇ ಪದೆ ಅವಮಾನ ಮಾಡಿದನ್ನೇ, ಯಾವ
ನನ್ನ ಹಿಡಿಯುವದಕ್ಕಾಗಿ ಇನ್ನೆಸ್ವಿಕ್ಕರನು ಆಹಾರ-ನಿದ್ರೆಗಳಲ್ಲದೆ ಪ್ರಯೋಜಿಸು
ತ್ತಿರುವನ್ನೋ, ಅಂಥ ನೀಜ, ಕರ್ನಾಟಕ, ಬದಾಮಾಷ ತಸ್ತರನು ನನ್ನನ್ನು

ಹೀಗೆ ಅಪಮಾನಗೊಳಿಸುವದಕ್ಕಾಗಿ ನನ್ನ ಖಚಿತಯ ಮೇಲೆ,-ನನ್ನ ಎಡು ರಿಗೇ ಬಂದು ಕುಳಿತಿರುವನಲ್ಲವೇ ? ನಾನು ಸಂಪೂರ್ಣ ಜಾಗ್ರತ್ತನಾಗಿರುವೇನೋ, ಸ್ವಷ್ಟಿವನ್ನೇ ಯಶ್ಲಿರುವೇನೋ ? ನನ್ನ ಕಣ್ಣಾ-ಕೆವಿಗಳ ಮೇಲೆ ನನ್ನ ವಿಶ್ವಾಸವಿಲ್ಲವೋ ? ಇದೇನಾಶ್ವಯ ! ಎಂದು ತುಸು ಹೊತ್ತು ವಿಸ್ತೃತನಾಗಿ ಆಲೋಚಿಸಿದ ಬಳಿಕ, ಮೇಲ್ಲನೇ ಅವನಲ್ಲಿ ವಿಚಾರಪೂರ್ಣಾಯಿತು. ಆಗ ಅವನು ಸೌಮ್ಯ ಸ್ವರದಿಂದ ಬಹಾದ್ದರನನ್ನು ಕುರಿತು—ಮುರಾರಾಜ, ನಿಮ್ಮನನ್ನು ಕಂಡು ನನಗೆ ಪರಮ ಸಂಕೋಷವಾಯಿತು; ಆದರೆ ಸಭ್ಯಗ್ರಹ ಸ್ಥಾದ ತಾವು ಇಲ್ಲಿಯ ತನಕ ಬಂದಿಷ್ಟು, ತಮಗೆ ಯೋಗ್ಯ ಆದರ-ಸತಾರಗಳನ್ನು ನಾಡಲಿಕ್ಕೆ ಬರುವಂತಿಲ್ಲಾದ್ದರಿಂದ ನನಗೆ ಪರಮ ದುಃಖವನ್ನಿಂದಿದೆ. ನಿಮ್ಮ ಶ್ರಮವರಿಹಾರಕ್ಕಾಗಿ ಧೂಮ್ರಪಾನವನ್ನಾದರೂ ಮಾಡಿರಿ. ಅಲ್ಲಿಯೇ ಮೇಜಿನ ಮೇಲೆ ಚುರುಟಿಗಳಿವೆ. ಮೇರೆಬಾಂಗಿಯಿಂದ ನನಗೂ ಒಂದು ಕೊಟ್ಟಿರೆ ಬಹಳ ಉಪಕಾರವಾಗುವದು.

ಬಹಾದ್ದರನು ಕುಳಿತಲ್ಲಿಂದಲೇ ಕೈ ಚಾಚಿ, ಸಿಗರೀಟೆ ಪೆಟ್ಟಿಗೆಯನ್ನು ಕೈಯಲ್ಲಿ ತಕ್ಕಿಣಿಂಡು, ಅದರಲ್ಲಿಯ ಒಂದು ಸಿಗರೀಟೆ ಹೊರಗೆ ತೆಗೆದು:— ಬಾಬೂರಾವ, ನಿಮ್ಮ ಕೈ ಕಾಲುಗಳು ಬಂಧಿಸಲ್ಪಟ್ಟಿರುವದರಿಂದ ನೀವು ಧೂಮ್ರಪಾನ ಮಾಡುವದು ಹೇಗೆ ? ನಿಮಗೆ ಹೀಗೆ ತ್ವರಿಸಕೊಟ್ಟದರಿಂದ ನನ್ನ ಮನಸ್ಸಿಗೆ ಬಹಳ ವ್ಯಧಿಯಾಗಿದೆ; ಆದರೆ ಮಾಡಲೇನು ? ಆತ್ಮರಕ್ಷಣಾರ್ಥವಾಗಿ ಇಂಥ ಕರ್ತೀರ ಉಪಾಯವನ್ನು ಕೈಕೊಳ್ಳಲೇಬೇಕಾಗಿದೆ. ಅನುಭವಿಕರೂ ಚಾಳಾಕ್ಕರೂ ಎನಿಸಿಕೊಂಡ ಸ್ರಸಿಧ್ರಾದ ನಿಮ್ಮಂಥ ದಿಟ್ಟೆ ಕೆಷ್ಟವ್ಯಾಧನೆ ಹೋರಾಡುವದೆಂದರೆ, ಸಾಮಾನ್ಯ ಕೆಲಸವೇ ? ನಿಮ್ಮಂಥವರ ಎದುರಿಗೆ ಬರಬೇಕಾದರೆ ಆತ್ಮರಕ್ಷಣೆಯ ಉಪಾಯವನ್ನೇನೂ ಕೈಕೊಳ್ಳದೆ, ಸ್ವಯಂಭುವಿನಂತೆ ಬಂದು ನಿಲ್ಲುವಷ್ಟು ಮುಖನು ನಾನಿರುವದಿಲ್ಲ. ಒಕ್ಕೀದು ಬಾಬೂರಾವ, ಈಗ ನಿಮಗೆ ಸಿಗರೀಟೆ ಬೇಕಲ್ಲವೇ ? ಹಾಗಾದರೆ ಬಂಧಿಸಲ್ಪಟ್ಟ ನಿಮ್ಮ ಎರಡೂ ಕೈಗಳಲ್ಲಿ ಬಲಗೇಯೋಂದನ್ನು ಬಿಟ್ಟಿಬಿಡುವೆನು; ಅದರಿಂದ ನೀವು ನನ್ನನ್ನು ಆತ್ಮಮಣ ಮಾಡಲಾರಿರೆಂದು ನಂಬಿರುವೆನು. ಉಪಕಾರ ಕರ್ತೃವಿನ ಮೇಲೆ ಕೈ ಮಾಡುವಷ್ಟು ಮೂರ್ಖರು ಸೀವಿರಲಿಕ್ಕಿಲ್ಲ; ಒಂದು ವೇళೆ ನೀವು ಅಂಥ ಕೆಲಸಕೈ ಸ್ವಷ್ಟರಾದರೆ ನನ್ನ

ಕೈಯಲ್ಲಿಯೂ ಸಜ್ಜಾದ ಪಿಸ್ತೋಲಿದೆ. ಅದು ಏನೂ ಸಷ್ಟು ಮಾಡದೆ, ವೈರಿಯ ಪ್ರಾಣ ಹರಣ ಮಾಡುವದು, ಹಾಗು ಗುರಿ ಹೊಡಿಯುವದರಲ್ಲಿ ನಾನೇನೂ ಕಡಿಮೆಯವನಿಲ್ಲ. ಆದಕಾರಣ ನಿಂತು ಸುನ್ನನೆ ಜೀವಕೈರ ವಾಗುವಪ್ಪು ಅಜ್ಞಾನಿಗಳಿಲ್ಲ. ಆದರೆ ನಿನ್ನನ್ನು ಹೀಗೆ ಬಂಧಿಸುವದು ಶಿಷ್ಯಾಚಾರಕ್ಕೆ ಒಷ್ಟಕ್ಕೆ ಮಾತ್ಲಾ; ಆದರೂ ಕಾರ್ಯ ಸಾಧಕನು ಯಾವಾಗಲೂ ಸರಳತನೆದಿಂದ ನಡೆಯುತ್ತಿರುವದಿಲ್ಲ. ನಡುನಡುವೆ ವಕ್ರಮಾಗ್ರಹನ್ನು ಅನುಸರಿಸಲೇ ಬೇಕಾಗುತ್ತದೆ, ಎಂದು ನುಡಿಯುತ್ತೆ ಬಾಬೂರಾಯನ ಹತ್ತರ ಬಂದು. ಅವನ ಬಲಕ್ಕೆಯನ್ನು ಬಿಟ್ಟಿ, ಸಿಗರೀಟೆ ಕೊಟ್ಟಿ ತನ್ನ ಸ್ಥಳದ ಮೇಲೆ ಬಂದು ಕುಳಿತುಕೊಂಡ ಬಳಿಕ, ಇಬ್ಬರೂ ಧೂಮ್‌ಪಾನ ಮಾಡಬೇಡಿದರು.

ಸಿಗರೀಟೆ ಸೇದುವದೇನೂ ಶಿಷ್ಯಸಮ್ಮತವಾದದ್ದಲ್ಲವೆಂಬದು ನಿಜವು; ಆದರೆ ಒಮ್ಮೆಚಟ್ಟಿ ಬಿದ್ದ ಬಳಿಕ ಅದನ್ನು ತಪ್ಪಿಸುವದು ಜಡವನಿಸುವದು ಎಂದು ಬಾಬೂರಾಯನು ಮನದಲ್ಲಿ ಆಲೋಚಿಸುತ್ತ, ಚಕಿತ ಮುದ್ರೆಯಿಂದ ಆ ಆಗಂತುಕನನ್ನು ನೋಡತ್ತಾಡಿದನು. ಬಾಬೂರಾಯನ ಈ ಇಂಗಿತ ವನ್ನು ತಿಳಿದ ಆ ಚಾಣಾಕ್ರ ವೈಕ್ರಿಯು ಬಾಬೂರಾಯನಿಗೆ—ನಾನು ಹೀಗೆ ಅಕಸ್ಮಾತ್ ಪ್ರಾವೃತ್ತನಾದ್ದರಿಂದ ತಮಗೆ ಅಶ್ವಯರ್ವನೇಸಿಸುವದು ಸಹಜವು; ಆದರೆ ತಮಗೆ ಈ ಮೋದಲೇ ನಾನು ಟೆಲಿಫೋನಿನಿಂದ ತಿಳಿಸಿರಲಿಲ್ಲವೇ, ತನ್ನ ಮನೆಯಲ್ಲಿಯೇ ತಮಗೆ ಭೇಟ್ಟಿಯಾಗುವೇನೆಂಬದನ್ನು !

ನಿಂತು ಇಲ್ಲಿ ಹೇಗೆ ಬಂದಿರಿ ? ಎಂದು ಬಾಬೂರಾಯನು ಕೇಳಿದ.

ಆದರಲ್ಲೇನು ? ನಿಬಾರಧವಾಗಿ ಪ್ರವೇಶಿಸಿದೆನು. ಹೊರಬಾಗಿಲ ತೀರಿದು ಒಳಗೆ ಬರುವಾಗ ಹತ್ತಿದ ಕೀಲಿಗಳನ್ನೆಲ್ಲ ತೆಗೆದು, ಇಲ್ಲಿಗೆ ಬಂದಿನು. ಒಟ್ಟಿಗೆ ನಿಮ್ಮ ಮನೆಯ ಎಲ್ಲ ಕೀಲಿಗಳ ಸವತಿ ಕೈಗಳು ನನ್ನ ಬಳಿಯಲ್ಲಿವೆ, ಎಂದು ಬಹಾದ್ದರನು ನುಡಿದನು.

ಈ ಮಾತಿಗೆ ಬಾಬೂರಾಯನು ಹುಬ್ಬಿಗಂಟಿಕ್ಕೆ, ಬಹಾದ್ದರನ ಕಡಿಗೆ ನೋಡತ್ತಾಡಿದನು; ಆದರೆ ಅವನು ಸ್ವಸ್ಥಚಿತ್ತದಿಂದ ಧೂಮ್‌ಪಾನ ಮಾಡುವದರಲ್ಲಿಯೇ ತೊಡಿದ್ದನು. ಆಗ ಬಾಬೂರಾಯನು ಅಧ್ಯ ಸುಟ್ಟಿ ತನ್ನ

ಸಿಗರೀಟನ್ನು ಬಾಯಲ್ಲಿ ಹಿಡಕೊಂಡು ತನ್ನ ತೀರವಾದ ಕೈಯಿಂದ ಸಮಿಶ್ರ ಪದಲ್ಲಿರುವ ಗಂಟೆಯನ್ನು ಒತ್ತುದನು. ಆ ಗಂಟೆಯ ಶಂತಿಯ ಮೇಲಾಗು ಇಗೆಯ ಮೇಲಿನ ಫೋಟೋನ ಕೋಣೆಯಲ್ಲಿ ಒಬ್ಬುಪ್ಪಿದ್ದು ಇಲ್ಲಿ ಒತ್ತಿದರೆ ಅಲ್ಲಿ ಧ್ವನಿಗೊಡುತ್ತಿತ್ತು; ಆದರೆ ಈ ದಿನ ಅದು ಕೆವಡು ಬಿದ್ದುಹೊಗಿತ್ತು!

ಇವನೆ ಮನೋಗತ ವಿಚಾರಗಳನ್ನೇಲ್ಲ ಆ ಧೂತನು ಸಹಜವಾಗಿ ತಿಳಿಕೊಂಡನು. ಅದರಿಂದ ಅವನು ಬಾಬೂರಾಯನ್ನಿಗೆ— ಲಿಲಾವಿನ ಅಂಗ ದಿಯಲ್ಲಿ ಅ-ಇ ಶಾಸು ಸಿನ್ಯು ಬಳಿಯಲ್ಲಿಯೇ ಇದ್ದೆನು. ಅಲ್ಲಿ ಸದೇಸೆ ಕಾರಣಾಂಗಳಂತೂ ಸಿನ್ಯಾಗೆ ತಿಳಿದೇ ಇವೆ! ಅಲ್ಲಿ ಇನ್ನೊಂದು ಕಾರ್ಯ ಸಾಧಿಸಿಕೊಳ್ಳಲು ಸಾಧ್ಯವಾಗಲಿಲ್ಲ! ಅದಕ್ಕಾಗಿ ವ್ಯವಸ್ಥೆ ಪಡಬೇಕಾಗಿದೆ. ವಾವೆ! ಆ ಇನ್ನೆಷ್ಟರನು ಗಡಿಯಾರ ನೋಡುವದಕ್ಕಾಗಿ ಸರಪಳಿಯನ್ನು ಹಿಡಿದೆತ್ತಿದಾಗ ಗಡಿಯಾರನು ಕಾಣದೆ ಇರಲು, ಆಗ ಆದ ಅವರ ಮೂರು ಚೆಯೆಯು ವಿಲಕ್ಷಣವಾಗಿತ್ತು. ಅದನ್ನು ಪ್ರಾಚೋಟೋ ತೆಗೆದುಹೊಂಡಿದ್ದರೆ ಒಳ್ಳೀ ವಿನೋದವಾಗುತ್ತಿತ್ತು. ಗಡಿಯಾರ ಕಳೆದದ್ದರಿಂದ ಅವರಿಗೆ ಬಹಳ ಕೆಡಕೆನಿಸಿತ್ತು. ನಾನು ವಿನೋದಕ್ಕಾಗಿ ತೆಗೆದ್ದನೇ ಹೊತ್ತು, ಅವಹರಿಸಬೇಕೆಂದಲ್ಲ! ಅಂತೆಯೇ ನಾನು ಅದನ್ನು ಅವರಿಗೆ ತಿರುಗಿ ಮುಟ್ಟಿಸಬೇನು. ಆದರೆ ಬಾಬೂರಾವ, ಆ ಮುಖ್ಯ ಕೆಣಿಭೂಪಣಗಳಾಗುವಾತ್ಮಕ ಸರ್ವಥಾ ಕೊಡಲಾರೆನು! ಎಂದು ಒಂದು ಮಲಿಮಲ್ಲಿನ ವಸ್ತು ದೊಳಗಿಂದ ಆ ಅಲಂಕಾರಗಳನ್ನು ಹೊರಗೆ ತೆಗೆಯಲು, ಆವುಗಳ ನೀಲೀ ಜೆಣ್ಣಿತಿಯು ಆ ಕೋಣಿತುಂಬ ವ್ಯಾಪಿಸಿತು. ಬಾಬೂರಾಯನು ಮಣಿ ಲಾಲಜಿಯ ಅಂಗಡಿಯಲ್ಲಿ ಆವುಗಳನ್ನು ನೋಡಿದ್ದನಾದ್ದರಿಂದ, ಈಗ ಅವನು ಅವುಗಳನ್ನು ಸಹಜವಾಗಿಯೇ ಗುರ್ತಿಸಿದನು; ಆದರೆ ಮಾಡುತ್ತಾನೆನೇನು? ಎಲ್ಲವೂ ಭಗ್ಗೆ ಮನೋರಥವೇ! ಇವುಗಳ ಶೋಧ ಹಣ್ಣಿದರೆ ದೊಡ್ಡ ದೊಡ್ಡ ಇನಾಮುಗಳು ಕೊಡಲ್ಪಡುವವು. ಕಾರಣ ಬಾಬೂರಾವ, ಈಗಲೇ ಇನ್ನೊಮ್ಮೆ ಇವುಗಳನ್ನು ಕೆಣ್ಣುತುಂಬ ನೋಡಿರಿ! ಮುಂದೆ ಇವು ಯಾರ ದೃಷ್ಟಿಗೂ ಬೀಳಲಾರವು, ಎಂದು ಬಹಾದ್ದರನು ನುಡಿದನು.

ಮುಂದೆ ಕೆಲವು ವೇಳೆ ಬಾಬೂರಾಯನು ಸ್ತುಭ್ರಾದನು. ಬಹಾ

ದ್ವರನು ತನ್ನ ಕರ್ಣಭಾಷಣಗಳನ್ನು ವ್ಯವಸ್ಥಿಗೊಳಿಸುವದರಲ್ಲಿ ಮಗ್ನಾ ಗಿಡ್ಡನು. ಅದು ತೀರಿದ ಬಳಿಕ ತನ್ನ ರಿಷ್ಟ್ವಾಚದ ಕಡೆಗೆ ನೋಡುತ್ತು— ಬಾಬೂರಾವ, ಇನ್ನು ನಾನು ನಿಮ್ಮ ಅಪ್ಪಣಿ ತಕ್ಕೊಳ್ಳುವೆನು; ಯಾಕಂದರೆ ಇನ್ನು ರಾತ್ರಿಯು ಬಜೆ ಉಳಿಬಿಲ್ಲ. ಇದುವರಿಗೆ ನಿಮ್ಮನ್ನು ನಿದ್ದಿಗೆಡಿಸಿ ತೀಂದರೆ ಕೊಟ್ಟಿದ್ದಕ್ಕಾಗಿ ನೀವು ನಿಮ್ಮ ಮನಸ್ಸಿನಲ್ಲಿ ಏನೂ ತಿಳಿದುಕೊಳ್ಳು ಬಾರದು! ಸನ್ನನ್ನು ಹಿಡಿಯುವ ಆಲೋಚನೆಯಲ್ಲಿ ಇಂಥ ನಿಮ್ಮ ಎಸ್ಟ್ರೀ ರಾತ್ರಿಗಳು ಕಳೆದಿವೆ; ಹಾಗು ಇನ್ನು ಮುಂದೆಯೂ ಕಳೆಯತ್ಕೇ ವಿವೆ!

ನಿಮ್ಮಂಥವರನ್ನು ಹಿಡಿಯುವದಕ್ಕಾಗಿ ಎಷ್ಟು ರಾತ್ರಿಗಳಲ್ಲಾದರೂ ಜಾಗರಣ ಮಾಡಲಿಕ್ಕೇ ನಾನು ಸಿಗ್ಡಿಸಿರುವೆನು. ನಿಮ್ಮಂಥ ಹೆಸರಾದ ಕಳ್ಳರಿಗೆ ತುರಂಗವಾಸವೇ ಭೂಪಣ; ಹಾಗು ನಿಮ್ಮ ಜನ್ಮವಿರುವ ತನಕ ಅಲ್ಲಿಯೇ ಕಾಲ ಕಳೆಯುವದು ಯೋಗ್ಯ. ಈ ಪ್ರಸಂಗವು ನಿಮಗೆ ಒಂದಿ ಲೇಷಂದು ದಿನ ನಿಶ್ಚಯವಾಗಿ ಪ್ರಾಪ್ತವಾಗತಕ್ಕದ್ದೇ ಸರಿ! ಎಂದು ಬಾಬೂ ರಾಯನು ನುಡಿದನು.

ಅದಕ್ಕೆ ಹೀಂಚಿತ್ತ ಹಾಸ್ಯಯುತ್ತೇ ಸ್ವರದಿಂದ ಬಹಾದ್ದರನು— ನಿಮ್ಮ ಮಹತ್ವಕಾಂಕ್ಷೆಯು ಬಹು ದೂಡ್ಡಿದಿ; ಆದರೆ ಅದು ಕ್ಕೆಗೂಡುವಂತಿಲ್ಲೇಂ ಬುದಕ್ಕೆ ಮಾತ್ರ ಬೇದವಾಗುತ್ತದೆ. ನಿಮ್ಮಂಥವರ ಹಿಡಿತಕ್ಕೆ ಸಿಕ್ಕು, ತುರಂಗವಾಸದಂಥ ಕಷ್ಟ ಭೋಗಿಸಲು ನಾನು ಅಸಮರ್ಥ ನಲ್ಲ! ಹಾಗಿ ದ್ವರೆ ಮುಂಚ್ಯೆಯೋಳಿಗಿನ ಪ್ರಸಿದ್ಧ ಡಿಟೆಕ್ಟಿವ್ ರಾದ ನಿಮ್ಮದುರಿಗೆ ಬಂದು ನಿಲ್ಲಾತ್ಮಿದ್ದಿಲ್ಲ. ನಿಮ್ಮ ಕೆಲಸದಲ್ಲಿ ನೀವು ವಿಶೇಷ ಬುದ್ಧಿಶಾಲಿಗಳಿರುವಿರಿ! ಆದರೆ ನನ್ನನ್ನು ಹಿಡಿಯುವದು ಮಾತ್ರ ನಿಮಗೆ ಎಂದೂ ಸಾಧ್ಯವಿಲ್ಲ! ಸಾಕು. ಇನ್ನು ಇಲ್ಲಿ ಹೆಚ್ಚು ವೇಳಿ ನಿಲ್ಲಿಸಿದ್ದಿಲ್ಲ! ಇನ್ನು ಹೊರಡುವೆನು ಎಂದು ಎದ್ದು ನಿಂತು— ಬಾಬೂರಾವ, ನಿಮ್ಮ ಚೆರುಟುಗಳು ಬಹು ಜನ್ಮಾಗಿವೆ. ಕಾರಣ ಇನ್ನೊಂದನ್ನು ತಕ್ಕೊಳ್ಳಲಿಕ್ಕೆ ಅಪ್ಪಣಿಯಿರಬೇಕು, ಎನಲು, ಬಾಬೂರಾಯನು ಸಮೃತಿ ಕೊಟ್ಟಿನು. ಬಳಿಕ ಆವನು ಹೋಗು ವಾಗ ಬಾಬೂರಾಯರನ್ನು ಕುರಿತು,— ಬಾಬೂರಾವ, ನಿಮ್ಮನ್ನು ಬಂಧ ಮುಕ್ತ ವಾಡಿ ಜೋಗುವದು ಸಣ್ಣಯವು. ಆದರಂತೆ ಮಾಡಿದ ಬಳಿಕ

ನೀವು ಇದು ನಿಮಿಷಗಳ ವರೆಗೆ ನನಗೆ ಅವಕಾಶ ಕೊಟ್ಟಿರೆ ಸಾಕು. ಮುಂದೆ ನಿಮ್ಮ ಇಚ್ಛೆಯಂತೆ ಮಾಡಬಹುದು. ಇದಕ್ಕೆ ನಿಮ್ಮ ಒಪ್ಪಿಗೆ ಯಿದ್ದರೆ ತಿಳಿಸಬೇಕು. ನೀವು ವಚನ ಕೊಟ್ಟು ಮೇಲೆ ವಿಶ್ವಾಸಫಾತ ಮಾಡುವವರಲ್ಲೇಂಬ ನಂಬಿಗೆ ನನಗಿದೆ. ಒಂದುವೇಕೆ ಅದಕ್ಕೆ ನೀವು ಒಷ್ಟಿದ್ದರೆ ಮತ್ತೆ ಮೊದಲಿನಂತೆ ಅಸಾವಧಗೊಳಿಸಿ, ಬಂಧಮುಕ್ತ ಮಾಡಬೇಕಾಗುತ್ತದೆ. ಹೀಗೆ ಮಾಡುವದು ನನ್ನ ಇಚ್ಛೆಯಿಲ್ಲವಾದ್ದರಿಂದ ಏನೆಂಬದಕ್ಕಾಗು ನೀವು ಸ್ವಷ್ಟಿವಾಗಿ ಮಾತಾಡಬೇಕು.

ಬಾಬೂರಾಯನು ಮನಸ್ಸಿನಲ್ಲಿ ಆಲೋಚಿಸತ್ತೊಡಗಿದನು. ಬಹಾದ್ದುರನೆ ಮಾತು ನಿಜವಾದದ್ದು. ನಾನು ಪುನಃ ಅಸಾವಧನಾದರೆ, ಸಾವಧನಾಗುವದು ಎಷ್ಟು ವೇಳಿಗೆಂಬದು ತಿಳಿಯುವಂತಿಲ್ಲವಾದ್ದರಿಂದ ಇ ನಿಮಿಷಗಳ ಅವಕಾಶ ಕೊಡಲು ಒಪ್ಪಿಕೊಳ್ಳುವದೇ ಯೋಗ್ಯ, ಯಾಕಂದರಂಜಿ ನಿಮಿಷಗಳ ನಂತರ ಇವನನ್ನು ಹಿಡಿಯಲಿಕ್ಕಾಗಿದ್ದರೂ, ಪ್ರಯತ್ನವನ್ನಾದರೂ ಮಾಡಲಿಕ್ಕೆ ಬಂದಿತು. ಹೀಗೆ ವಿಚಾರ ಮಾಡಿ, ಅವನು ಬಹಾದ್ದುರನನ್ನು ಕುರಿತು:—ನಿಮ್ಮ ಮಾತಿಗೆ ಒಪ್ಪಿಗೆಯಿದೆ. ನೀವು ಹೊಡ ಬಳಿಕ ಇ ನಿಮಿಷಗಳ ವರೆಗೆ ನಾನು ಯಾವ ಪ್ರಯತ್ನಕ್ಕಾಗಿ ಹೊಗುವದಿಲ್ಲ; ಆದರೆ ಮುಂದೆ ಮಾತು ನಿಶ್ಚಯವಾಗಿ ನಿಮ್ಮನ್ನು ಹಿಡಿಯಲಿಕ್ಕೆ ಪ್ರಯತ್ನ ಮಾಡುವೆನು.

ನಿಮ್ಮ ಮನಸ್ಸಿಗೆ ಬಂದಂತೆ ಮಾಡಬಹುದು! ನನ್ನದೇನೂ ಅಡ್ಡಿಯಿಲ್ಲ; ಆದರೆ ನನ್ನನ್ನು ಕೇಳಿದರೆ, ನಿಮ್ಮ ಪ್ರಭುತ್ವವು ವ್ಯಧರವಾದದ್ದಿದ್ದು, ವೇಳಿ ಮಾತ್ರ ಸುಮ್ಮನೆ ಕಳಿದು ಹೊಗುತ್ತದೆ, ಮೊದಲೇ ರಾತ್ರಿಯಲ್ಲಿ ನಿದ್ರೆಗೆಟ್ಟಿರುವರಿ! ಇನ್ನು ಬೆಳಗುಮುಂಜಾವಿನಲ್ಲಾದರೂ ಸುಖನಿದ್ರೆಗೆಯ್ಯಾವದನನ್ನು ಬಿಟ್ಟು, ಜಳಿಯಲ್ಲಿ ತಿರುಗಾಡಿದಿರಿಂದರೆ, ಅದರಿಂದ ಏನೂ ಪ್ರಯೋಜನವಾಗದೆ, ಶೀತಭಾಧಿ ಮಾತ್ರ ನಿಮಗಾಗುತ್ತದೆ. ನಾನು ನಿಮಗೆ ಸಿಗುವದಂತೂ ದೂರತೊಪ್ಪಾಸ್ತವೆಂದು ನನ್ನ ಅಭಿಪ್ರಾಯ, ಎಂಬದಾಗಿ ಬಹಾದ್ದುರನು ಸುಡಿದನು.

ಕೂಡಲೇ ಅವನು ಬಾಬೂರಾಯನ ಮಂಚದ ಹತ್ತುರ ಹೊಗಿ, ಅವನ ಕಾಲಿನ ಹಾಗು ಎಡಗೈಯ ಕಟ್ಟಿಗಳನ್ನು ಕಣ್ಣ ಮುಚ್ಚಿ-ಕಣ್ಣ ಶೆರೆಯುವಷ್ಟರಲ್ಲಿ ಬಿಚ್ಚಿ ಬಿಟ್ಟುನು.

ಬಾಬೂರಾಯನು ಸಾವಕಾಶವಾಗಿ ಕೈಕಾಲುಗಳನ್ನು ಜಾಪಿ ನರಗಳ ಬಿಗುವನನ್ನು ಕಡಿಮೆನೂಡಿಕೊಳ್ಳತ್ತಿದನು. ಆಗ ಬಹಾದ್ದುರನು ಅವನ ಶಮಿಂಬದಲ್ಲಿ ನಿಂತಿದ್ದು, ಇನ್ನು ಹೋಗತಕ್ಕವನು. ಈ ಅವಧಿಯಲ್ಲಿ ಬಾಬೂರಾಯನ ಮನಸ್ಸಿನಲ್ಲಿ:—ಈಗ ಒಮ್ಮೆಲೇ ಇವನ ವೈಪು ಮೇಲೆ ಬಿದ್ದ ಹಿಡಿಯಬಹುದಲ್ಲವೇ? ಹಾಗೆ ಹಿಡಿಯಲ್ಕಾಗದಿದ್ದರೂ ಒಂದುನೇಳಿ ಇವನ ಮುಸುಕನನ್ನು ದರೂ ತೆಗೆದು ಮುಖವನ್ನು ನೋಡಬಹುದು; ಇಲ್ಲವೇ ಈತನ ಬಕ್ಕಣದೊಳಗಿನ ಅಭರಣಗಳನ್ನಾದರೂ ಸಂಪಾದಿಸಬಹುದು. ನಾನು ಹೇಗೂ ಅಲಂಕಾರಗಳನ್ನು ಶೋಧಿಸಿಕೊಡುವ ಬಗ್ಗೆ ಪ್ರತಿಜ್ಞೆ ಮಾಡಿರುವೇನು. ಅನಾಯಾಸವಾಗಿ ಈಗ ಅದು ಸಾಧಿಸುವ ಸುಯೋಗವನ್ನು ಕಳೆಕೊಳ್ಳಬಹುದೆ? ಇನ್ನು ವಚನಭರಷ್ಟತೆಯಾಗುವದೇ ಬಂತು. ಕೆಳ್ಳನಿಗೆ ಕೊಟ್ಟೆ ವಚನವು ಸತ್ಯವಚನವಲ್ಲ! ಯಾವನನ್ನು ಹಿಡಿಯುವದಕ್ಕಾಗಿ ಇನ್ನೆಂದ್ರಿಯನು ನಿದ್ರಾಹಾರಗಳ ಪರಿವೇಯಿಲ್ಲದೆ ಶ್ರಮತ್ತಿಸುವನೋ, ಅಂಥ ಸಾಹಸಿಯಾದ ಕಳ್ಳನು ಪ್ರಸಿದ್ಧ ಡಿಟೆಕ್ಟಿವ್ ನೆವಿಫಿಕೆಂಡ ನನ್ನ ಮುಂದೆ ನಿಂತಿರಲು, ಇವನನ್ನು ಹಾಗೆಯೇ ಹೋಗಿಸಬಹುದು ಮೂರ್ದುತ್ತವಾಗಲಿಕ್ಕಿಲ್ಲವೇ? ಇವನು ಇಲ್ಲಿಂದ ಜಾರಿ ಹೋದನೆಂದರೆ ಮತ್ತೆ ಸಿಗುವನೇ? ಎಂದು ಮುಂತಾಗಿ ಯೋಚಿಸುತ್ತಿರಲು, ಆ ಧೂರ್ತನು ಬಾಬೂರಾಯನನ್ನು ಕುರಿತು—ನನ್ನನ್ನು ಹಿಡಿಯನ ಆಶೀಯ ನಿಮಗೆ ಆತಿಶಯವಾಗಿರುವದು. ಅದಕ್ಕಾಗಿ ವಚನ ಭಂಗವಾದರೂ ಅಡ್ಡಿಯಿಲ್ಲವೆಂಬದಾಗಿ ನಿಮಗನಿಸಬೇಕ್ಕಿದೆ; ಆದರೆ ನಿಮ್ಮಂಥ ಸಭ್ಯರ್ಗಾಡಸ್ಥಿರಿಗೆ ಇದು ಸರಿಯಾದದ್ದಲ್ಲ. ಬಂದು ವೇಳಿ ನೀವು ವಚನ ವಾತಿ ಸದೆ ನನ್ನ ಮೇಲೆ ಏರಿ ಬಂದರೆ, ನನ್ನದೇನೂ ಹಾನಿಯಿಲ್ಲ. ಕ್ವಾಂಟಾದರ್ಡದಲ್ಲಿ ನಿಮ್ಮನ್ನು ಈ ಪಿಸ್ಕ್ವಾಲಿನಿಂದ ಯಮಲೋಕಕ್ಕಿಟ್ಟಿಬಿಡುವೇನು. ಈ ನನ್ನ ಪಿಸ್ಕ್ವಾಲಿನ ಸಷ್ಟುವು ಎಪ್ಪು ಮಾತ್ರವೂ ಆಗುವದಿಲ್ಲ. ಇನ್ನು ನನಗೆ ಅಪ್ಪಣಿ ಕೊಡಿರಿ. ನಿಮ್ಮ ಗಡಿಯಾರ ನೋಡಿರಿ, ಸರಿಯಾಗಿ ಬಹು ನಿಮಿಷಗಳ ವರೆಗೆ ಯಾವ ಪ್ರಯತ್ನಕ್ಕೂ ಹೋಗಬೇಡಿ, ಬಳಿಕ ಬೇಕಾದದ್ದನ್ನು ಮಾಡಬಹುದು. ಇನ್ನೊಮ್ಮೆ ನಿಮ್ಮ ಭಿಟ್ಟಿಯಾಗುವ ಆಶೀಯಿದೆ. ನಾನು ಏನೇನು ಮಾಡತಕ್ಕವನಿರುವೇನೋ, ಅವಾಗಳನ್ನೆಲ್ಲ ನಿಮಗೆ ತಿಳಿಸುತ್ತಿರುವೇನು, ಎಂದು ನುಡಿದವನೇ, ಸ್ವಲ್ಪಾದರೂ ಕಾಲಸಪ್ಪಳ ಮಾಡದೆ ಅಲ್ಲಿಂದ

ಹೊರಟು ಹೋದನು.

ಕಳ್ಳನೇ ಡ್ರಾಯರ್ನ್‌ನ್ನು ರನು !

ಕೆಲವು ವೇళೆಯ ಪರೆಗೆ ಭಾರ್ತಂತನಂತೆ ಕುಳಿತುಕೊಂಡ ಬಳಿಕ ಬಾಬೂರಾಯನು ಗಡಿಯಾರವನ್ನು ಕೈಯಲ್ಲಿ ತಕ್ಕೊಂಡನು. ಮೂರು ಬಡೆಯ ಲಿಕ್ಕೆ ಖದು ನಿಮಿಷ ಕಡಿಮೆಯಿತ್ತು. ಮೂರು ಬಡಿದ ಮೇಲೆ ಬಹಾದ್ದರನ ಶೋಧಕ್ಕೆ ಅಡ್ಡಿಯಿಲ್ಲವಣ್ಣಿ? ಎಂದು ಆಲೋಚಿಸುವಷ್ಟು ಖದು ನಿಮಿಷಗಳಾದವು. ಬಳಿಕ ಬಾಬೂರಾಯನು ಕಾಲಲ್ಲಿ ಬೂಟು ಹಾರಿಕೊಂಡು ಮೈಯಲ್ಲಿ ಕೊಟು ತೊಟ್ಟುಕೊಂಡನು. ತಲೆಗೆ ಟೊಪ್ಪಿಗೆ ಹೊರಬಿಷ್ಟು ನಡೆದನು. ಎಲ್ಲ ಕಡೆಗೂ ನಿದ್ರಾದೇವಿಯ ಸಾಮಾಜಿಕವೇ ನೆಲೆಗೊಂಡಿತ್ತು. ಭೋಟೂನಂತೂ ಗೊರಕ ಹೊಡೆಯು ತೀರಬಹುದೆಂದು ಅವನನ್ನು ಎಬ್ಬಿಸುವ ಗೊಡವೆಗೆ ಹೋಗದೆ, ಒಬ್ಬನೇ ಹೊರಟನು. ತನ್ನ ನುನೆಯ ಕಾಂಪೊಂಡಿನ ಬಾಗಿಲ ಬಳಿ ನಿಂತುಕೊಂಡು ಸುತ್ತುಕಡೆಯಲ್ಲೂ ನೋಡತೋಡಿದನು. ಬೀದಿಯಲ್ಲಿ ಗಡ್ಡಲವೇ ಇಲ್ಲ. ಬೆಳಕಾದರೂ ಅವು ಸ್ವಷ್ಟವಾಗಿರಲಿಲ್ಲ. ಇಂಥ ಸ್ಥಿತಿಯಲ್ಲಿ ಬಹಾದ್ದರನು ಎತ್ತು ಕಡೆಗೆ ಹೋಗಿರಬಹುದು? ಎಂದು ಸುಮ್ಮನೆ ಆಲೋಚಿಸುತ್ತೇ ನಿಂತುಕೊಂಡನು. ತಂಪುಗಾಳಿ ಸಿಳ್ಳನೇ ಬೀಸಹತ್ತಿದ್ದರಿಂದ, ಬಾಬೂರಾಯನು ನಡುಗಹತ್ತಿದನು.

ಇನ್ನು ಹೇಗೆ ಮಾಡಬೇಕೆಂದು ಆಲೋಚಿಸುವಷ್ಟು ರಲ್ಲಿ, ದೂರದಲ್ಲಿ ನೋಟಿರಿನ ಸಪ್ಪಳವಾಗಹತ್ತಿತು. ಅವನು ಲಕ್ಷ್ಯವಿಟ್ಟು ಅದನ್ನೇ ನೋಡುತ್ತಿ ನಿಂತುಕೊಂಡನು. ಅವು ರಲೆಳ್ಳಿಂದು ಮೋಟಾರ ಸಮಾಪಕ್ಕೆ ಬಂತು. ಆಗ ಬಾಬೂರಾಯನು ಅದರ ಹತ್ತಿರಕ್ಕೆ ಹೋಗಿ, ಕೈಸನ್ನೆಯಿಂದ ಅದನ್ನು ನಿಲ್ಲಿಸಲಿಕ್ಕೆ ತಿಳಿಸಿದನು. ಮೋಟಿರನಲ್ಲಿ ಡ್ರಾಯರ್ನ್ ವ್ಯಾರನ ಹೊರತು ಬೇರೆ ಯಾರೂ ಇದ್ದಿಲ್ಲ. ಬಾಬೂರಾಯನು ಡ್ರಾಯರ್

ಪ್ರೇರನನ್ನು ಕುರಿತು— ದಾರಿಯಲ್ಲಿ ತುಸು ಎತ್ತರವುಳ್ಳ ಬಿಳೀ ತೈಸಿನ ಮನುಷ್ಯನೊಬ್ಬನು ಕೂಡಿದನೋ? ಎಂದು ಕೇಳಲು, ಅಲ್ಲಿ ಬಳಗಡಗೆ ದಾರಿ ಒಡೆದಲ್ಲಿ ಒಬ್ಬನು ಒಳ್ಳೀ ವೇಗದಿಂದ ಹೋಗುತ್ತಿದ್ದನು. ಆವನೆ ವೈಮೇಲೆ ಎಚ್ಚರವಿದ್ದಂತೆ ಕಾಣಲಿಲ್ಲ; ಯಾಕಂದರೆ ನಾನು ಎಷ್ಟು ಸಾವಧನಾಗಿದ್ದರೂ, ಅವನು ತೀರ ಮೋಟಿರ ಬಳಿಯಲ್ಲೀ ಹಾಯ್ದು ಹೋದನು. ನಿಂದಂದಂತೆ ಆವನೆ ತೈಸ್ಸಿ ಇದ್ದರೂ ಇರಬಹುದು ಎಂದು ಡ್ರಾಯ್‌ರನು ನುಡಿಯಲು, ಬಾಬೂರಾಯನು ಅವನೇ ಬಹಾದ್ದರನಿರ ಬಹಂದೆಂದು ಸಂಶಯಗೊಂಡನು; ಮತ್ತು ಡ್ರಾಯ್‌ನ್ನರನನ್ನು ಕುರಿತು— ನಾನು ಆವನನ್ನು ಹಿಡಿಯುವದು ಅವಷ್ಟಾವಿದೆ. ಕಾರಣ ಈಗಿಂದಿಗಲೇ ಮೋಟಿರನ್ನು ತಿರುಗಿಸುವದಲ್ಲಿದೆ, ಮುಂದೆ ಸನ್ನಿಖ್ಯೆಯಂತೆ ಬೇಕಾದತ್ತ ತಿರುಗಾಡಿ ಬಂದರೆ, ನಿಸಗೆ ಇನಾಮು ಕೊಡುವೆನು. ನನ್ನ ಹೆಸರು ಬಾಬೂರಾವ, ಎಂದು ನುಡಿಯಲು, ಆವನು ಸುಮ್ಮನೆ ಮೋಟಿರು ತಿರುಗಿ ಸಿದನು. ಕೂಡಲೇ ಬಾಬೂರಾಯನು ಅವರ ಮೇಲೆ ಕುಳಿತನು. ಮೋಟಿರು ಭರದಿಂದ ಸಾಗಿತು. ಎರಡೂ ಬದಿಯಲ್ಲಿ ಸೂಕ್ಷ್ಮವೃಷಿಯಿಂದ ನೋಡುತ್ತೆ ಬಾಬೂರಾಯನು ಕುಳಿತುಕೊಂಡನು.

ತುಸು ವೇಳಿಯಲ್ಲಿ ಎರಡು ದಾರಿಗಳು ಬಂದವು. ಅಲ್ಲಿ ಶೋಧಿಸ ಲಾಗಿ ಯಾರ ಸುಳುವು ಇದ್ದಿಲ್ಲ. ಅಲ್ಲಿಂದ ಮುಂದೆ ಡ್ರಾಯ್‌ನ್ನರನು ಬಾಬೂರಾಯನು ಇಳ್ಳಿಯಂತೆ ಮೋಟಿರ ಸಾಗಿಸಹಕ್ತಿದನು. ದಾರಿಯಲ್ಲಿ ಯಾರನ್ನಾದರೂ ಕಂಡರೆ ತೀರಿತು; ಕೂಡಲೇ ಬಾಬೂರಾಯನು ಆತನ ಹತ್ತರ ಹೋಗಿ ನೋಡುತ್ತಿದ್ದನು. ಎಲ್ಲ ಕಡೆಗೂ ನಿರಾತೀಯಾಯಿತು. ಚೆಳಿಯು ಮಾತ್ರ ವಿಶೇಷವಾಗಿ ಬಾಧಿಸತ್ತಿದೆಗಿತು. ಆಗ ಬಾಬೂರಾಯನು ಒಂದು ಜುರಾಪು ತೆಗೆದು ಸೇಡುತ್ತ ಮನದಲ್ಲಿ ಆಲೋಚಿಸತ್ತೊಡಗಿದನು. ಬಹಾದ್ದರನು ನನ್ನ ಕಣ್ಣಲ್ಲಿ ಮಣ್ಣಹಾಕಿ ಎತ್ತ ಜಾರಿದನೋ ಜಾರಿದನು! ಇನ್ನು ಆವನು ಸಿಗುವ ಸಂಭವವಿಲ್ಲ. ಈ ಭಯಂಕರ ಚೆಳಿಯಲ್ಲಿ ವೈರ್ತಿ ವಾಗಿ ಶ್ರಮವಟ್ಟಿಂತಾಯಿತು, ಎಂದು ವಿಚಾರಿಸುತ್ತಿದ್ದನು. ಇನಾಮಿನ ಆಶೀಯಿಂದ ಡ್ರಾಯ್‌ನ್ನರನು ಮಾತ್ರ ಅವಕಾಶವಿಲ್ಲದೆ ಮೋಟಿರು ಸಾಗಿಸುತ್ತಿದ್ದನು. ಅಷ್ಟರಲ್ಲಿ ಬೆಳಗಾಗ ಬಂತು. ಇದು ವರೆಗೆ ಸ್ವಭಾಗಿದ್ದ

ಮುಂಬಾಪುರಿಯು ಈಗ ಜಾಗ್ನತಾವಸ್ಥೆಯನ್ನು ಹೊಂದಿತು ಉದ್ದೇಶಿಸಿ ಇಂದ ಜನರು ಎದ್ದು ಲಗುಬಗೆಯಿಂದ ಕೆಲಸಕ್ಕೆ ಸಾಗಿದರು. ಎತ್ತನೋಡಿದತ್ತ ಕೆಲವರು ಕಾಲುನಡಿಗೆಯಿಂದ ಕೆಲವರು ಸಾಯಕಲ್ಲಾ ಮೇಲೆ, ಕೆಲವರು ಹೊಟ್ಟಿರೆ-ಟ್ರಾನ್‌ಗಳಲ್ಲಿ ಕುಳಿತು ಸಂಚರಿಸುತ್ತಿದ್ದರು. ಇಷ್ಟೆಲ್ಲಿ ಕುಲಾಬಾ-ರೋಡೆ ಎಂಬ ಓಟೆ ಬಂತು. ಡ್ರಾಮಾವ್ಯಾರಸು ಹೊಟ್ಟಿರೆನ್ನು ಸಾರಕಾಶವಾಗಿ ಸಾಗಿಸಹತ್ತಿರಲು, ಬಾಬೂರಾಯನು ಅವನನ್ನು ಕುರಿತು— ಅವನ ರೋಥವು ಇಷ್ಟಕ್ಕೆ ಸಾಕು, ನವ್ಯ ಮನೆಯ ಕಡೆಗೆ ಹೊಟ್ಟಿರೆ ತಿರುಗಿಸು, ಎಂದೊಡನೆಯೇ ಹೊಟ್ಟಿರೆ ತಿರುಗಿಸಿ, ಕ್ವಾಂಥರ್ಡಲ್ಲಿ ಅದನ್ನು ಬಾಬೂರಾಯರ ಮನೆಯ ಮುಂದೆ ತಂದು ನಿಲ್ಲಿಸಿದನು.

ಆಗ ಬಾಬೂರಾಯನು ಅರ್ಥಸುಟ್ಟಿ ಸಿಗರೀಟನ್ನು ಕೆಳಗೆ ಚೆಲ್ಲಿ, ಹೊಟ್ಟಾರದಿಂದ ಇಳಿದನು. ಆಗ ಡ್ರಾಮಾವ್ಯಾರಸು ಬಾಬೂರಾಯನಿಗೆ— ಸುಹಾರಾಜ, ನನ್ನ ಕೆಲಸದಲ್ಲಿ ನಾನು ಎಳ್ಳಬ್ಬಿ ಮನಸರಿ ಮಾಡಿರುವದಿಲ್ಲ; ಅದರೂ ಶೋಥವಾಗಲಿಲ್ಲ. ಇದಕ್ಕಾಗಿ ನಿಮಗೆ ಪರಮವಿಷಾದವನಿಸಿದ್ದನ್ನು ಕಂಡು ನನಗೂ ದೇಖಬೇಕಿದೆ; ಅದರೆ ಇದರಲ್ಲಿ ನನ್ನದೇನೂ ತಪ್ಪಿಲ್ಲ. ನನಗೆ ಅಪ್ಪಣಿ ಕೊಡಿಸಬೇಕು, ಎಂದನು.

ನನಗಾದ ದುಃಖವನ್ನು ಕಂಡು ನಿನಗೆ ವ್ಯಾಸನವಾಗಿರಬಹುದು: ಆದರೆ ನನ್ನ ದುಃಖದ ಕಲ್ಪನೆಯು ನಿನಗೆ ಹೇಗಾದೀತು? ನೀನು ನನ್ನ ಕೆಲಸವನ್ನು ಚನ್ನಾಗಿ ಮಾಡಿದು ನಿಜವು, ಎಂದು ಅನ್ನತ್ತ ಬಾಬೂರಾಯನು ಹತ್ತುರೂಪಾಯಿಯ ಒಂದು ಹೊಟ್ಟನ್ನು ತೆಗೆದು ಹೊಟ್ಟಿರಿಸವನ ಕೈಗಿತ್ತಿನು. ಆಗ ಅವನು ಸಂತೋಷದಿಂದ ಬಾಬೂರಾಯನಿಗೆ ಸಲಾಂ ಮಾಡಿ:—ರಾನ ಸಾಹೇಬ, ಇದು ನನ್ನ ಸ್ವಂತದ ಗಾಡಿಯಿದೆ. ನಿಮಗೆ ಕೆಲಸ ಬಿಡ್ಡಾಗ ತಿಳಿಸಿದರೆ, ನನ್ನ ಸಾವಿರ ಕೆಲಸಗಳನ್ನಾದರೂ ಬದಿಗಿಟ್ಟು ಕೂಡಲೇ ನಿಮ್ಮ ಕಡೆಗೆ ಬರುವೆನು. ಇದೊಂದು ನನ್ನ ಪತ್ತಿಯ ಕಾಡು ನಿಮ್ಮ ಬಳಿಯಲ್ಲಿ ರಲಿ, ಎಂದಂದು ಒಂದು ಸಣ್ಣ ಕಾರ್ಡನ್ನು ತೆಗೆದು ಬಾಬೂರಾಯನ ಕೈಗಿತ್ತು, ಮತ್ತೊಮ್ಮೆ ಸಲಾಂ ಹೊಡಿದು, ಹಾನ್ ಮಾಡುತ್ತೆ ತನ್ನ ಹೊಟ್ಟ ರಘ್ನು ವೇಗವಾಗಿ ಬಿಟ್ಟನು.

ಇತ್ತೆ ಬಾಬೂರಾಯನು ಆ ಕಾಡು— ಕೈಯಲ್ಲಿ ತಕ್ಕೊಂಡು, ಒಳಗೆ ಬಂದು ತನ್ನ ಆಫೀಸ್ ರೂಮಿನಲ್ಲಿಯ ಆರಾಮಿಂ ಖುಚೀರು ಮೇಲೆ ಅಡ್ಡಿದನು. ಅವನ ತಲೆಯಲ್ಲಿ ಬಜಾಪ್ಪರನ ವಿಷಯದ ವಿಚಾರಗಳು ಒಂದೇ ಸವನೆ ತಾರೆಲಾಡುತ್ತಿದ್ದವು. ಇಷ್ಟೊತ್ತಿನವರಿಗೆ ತಿರುಗಾಡಿ ದೊರಕಿಸಿದ್ದೇ ನಂದರೆ, ಯಥೋತ್ಸ್ವವಾದ ಚಳಿ! ಹೀಗೆಯೇ ಅವನು ನಮ್ಮನ್ನು ತಕ್ಕಿಸುತ್ತ ಅವನೂನಗೋಂಡುತ್ತೇನೆ ಹೋದರೆ, ಇದಕ್ಕೆ ಮುಂದೆ ಉಪಾಯವೇನು? ಈ ಸನ್ನ ದುರವಸ್ಥಿಯು ಇನ್‌ಪ್ರೈಸ್‌ರ ಸರದಾರಸಿಂಗ್ ವೊದಲಾಡವರಿಗೆ ಗೊತ್ತಾದರೆ, ಅವರು ಬಿದ್ದು ಬಿದ್ದು ನಗಲಿಕ್ಕಿಲ್ಲವೇ? ಇಲ್ಲಿಯವರಿಗೆ ಅವರಿಗಾದ ದುರವಸ್ಥಿಯನ್ನು ಕಂಡು ನಾನು ನಗುತ್ತಿದ್ದೇನು. ಈಗ ಅದಕ್ಕೆ ವಿವರಿತ ವಾದ ಕಾಲವುಂಟಾಗಿ, ಇಂಥ ಹೀನಾವಸ್ಥೆಯು ನನ್ನ ಪಾಲಿಗೆ ಬಂದಿರಲು, ನಗಬೇಡಿಂದರೆ ಕೇಳುವವರಾರು? ಹೀಗೆಯೇ ಅವನು ಎಷ್ಟು ಸಾರೆ ವಂಚಿಸುವನೋ ತಿಳಿಯದಾಗಿದೆ. ಅವನು ಸ್ವಷ್ಟವಾಗಿ ಹೇಳಿರುವನಿಲ್ಲವೇ ನನ್ನನ್ನು ಹಿಡಿಯುವದು ನಿಮ್ಮಿಂದ ಸಾಧ್ಯವಿಲ್ಲಂದು! ಅವನು ಇನ್ನು ನಾಲ್ಕೊಂಟು ದಿನಗಳಲ್ಲಿ ಹಿಡಿಯಲ್ಪಡಿದ್ದರೆ, ಮುಂದೆ ಅವನು ನಮಗೆ ಸಿಗುವದಿಲ್ಲವೆಂದೇ ನನಗನಿಸುತ್ತದೆ. ಆ ಆಭರಣಗಳಂತೂ ಎಲ್ಲಿ ಮಾಯವಾಗುವವೋ ಏನೋ? ಇಂಥ ಅದ್ವಿತೀಯ ಕಳ್ಳನು ನಮಗೆ ಕೂಡಿದ್ದು ಇದೇ ವೊದಲು! ಅವನು ಒಂದೊಂದೇ ಕೃತಿಗಳು ನೀನವಾದಂತೆ ಆರ್ಥರ್ ವಾಗುತ್ತ ಹೋಗುವದು. ಅವನ ಮಧುರ ಭಾವಣ, ಕೋಮಲ ಸ್ವರ ಇವುಗಳನ್ನು ಕೇಳಿದರೆ ಇಂಥ ಸಳ್ಳಿಗ್ರಹಣಣ ನಿರುವನೋ ಎನಿಸುವದು! ಆದರೆ ಆತನ ಕೃತಿಯು ನೀನವಾದರೆ ವಾತ್ರ ಅವನು ನಿಜವಾಗಿಯೂ ಸ್ವೀತಾನನ್ನೇ ಇರುವನೆಂದು ತಕ್ಕಿಸಬಹುದಾಗಿದೆ; ಎಂದು ಒಂದಲ್ಲಿ-ಎರಡಲ್ಲಿ ಹಲವು ವಿಚಾರಗಳು ತಾರೆಲಾಡುತ್ತಿರಲು, ಅವನಿಗೆ ಗಳಿಸಿಬಂದಂತಾಯಿತು. ಆದರಿಂದ ಅವನು ಇನ್ನು ಸ್ವಲ್ಪ ವೇಳೆ ಮಲಗುವದೇ ಉತ್ತಮವೆಂದು ಎದ್ದು ತನ್ನ ಹಾಸಿಗೆಯ ಹತ್ತರ ಹೋದನು. ಅಲ್ಲಿ ಬಜಾಪ್ಪರನಿಂದ ತನ್ನನ್ನು ಬಂಧಿಸ್ತುಪ್ಪಿ ಹಗ್ಗವು ಹಾಗೇ ಬಿಡ್ಡಿತ್ತು. ಅದನ್ನು ಕಂಡು ಮನದಲ್ಲಿ ಅವನ ವಿಷಯವಾಗಿ ಮತ್ತಿಷ್ಟು ಆಲೋಚಿಸುತ್ತ ತನ್ನ ಹಾಸಿಗೆಯ ಮೇಲೆ ಬಿದ್ದುಕೊಳ್ಳಬೇಕೆನ್ನುವಷ್ಟರಲ್ಲಿ, ಇಲ್ಲಿಯ ವರಿಗೆ ಹಾಗೆಯೇ ಕೈಯಲ್ಲಿ ಹಿಡಿದಿದ್ದ ಆ ಕಾಡಿನ ಕಡೆಗೆ ದ್ವಷ್ಟಮೋಗಲು ಅವನು

ಒಮ್ಮೊಂದೊಮ್ಮೆಲೆ ಮೇಟ್ಟಿದ್ದನು! ಗ್ಯಾಸಿಯೆಲ್ಲ ಹೋಗಿ, ಅವನು ನಿಜ್ಞಾ ವಾದನು. ಹೀಗೆ ಅವನನ್ನು ಗಾಬರಿಗೊಳಿಸುವಂಥ ಸಂಗತಿಯು ಆ ಪುಟ್ಟಿ ಕಾಡಿನಲ್ಲೇ ನಿರಬಹುದೆಂದು ನಮ್ಮು ವಾಚಕರಾದರೂ ವಿಸ್ತಿತರಾಗಿರಬಹುದು; ಆದರೆ ಅದರಲ್ಲಿ ವಿಶೇಷವೇನೂ ಇರದೆ, ಇಷ್ಟೇ ಬರೆದಿತ್ತು—

ನಿಮ್ಮ ಬಹಾದ್ದುರೆ

ಆ ಕಾಡಿನಲ್ಲಿ ಬಹಾದ್ದುರನೆ ಹೇಸರನ್ನು ನೋಡಿದಾಗ್ನು ಅವನ ಕಣ್ಣ ಮೇಲೆ ಅವನ ವಿಶ್ವಾಸವು ಕೂರಲೆಲ್ಲಿದು. ಒಮ್ಮೆಯಲ್ಲ, ನಾಲ್ಕೆಂಬು ಸಾರೆ ನೋಡಿದೂ ಮನಸ್ಸಿನ ಶೈಲಿಯಾಗಲೀಲ್ಲ! ಕಾಡ್‌ನ್ನು ನೋಡಿದಾಗ ಗಲೇ ಆ ಡ್ರಾಯ್‌ಪ್ರೆರನೇ ಬಹಾದ್ದುರನೆಂಬದು ಬಾಬೂರಾಯಾಗಿ ಗೊತ್ತು ಯಿತು. ಬಹಾದ್ದುರನು ನನ್ನ ಸಮಾಚಾರಕ್ಕೆ ಬರುವ ಹೊದಲೇ ಮೇಟ್ಟಿರಿನಲ್ಲಿ ಬಂದಿದ್ದು, ಅದನ್ನು ಹೋರಿ ನಿಲ್ಲಿಸಿ ಒಳಗೆ ಬಂದಿರಬಹುದು. ತಿರ್ಗಿ ಹೋಗುವಾಗ ಅದೇ ಹೊಟ್ಟಿರಿನಲ್ಲಿ ಹೋಗಿ, ಓ ನಿಮಿಷದಲ್ಲಿ ಈ ಪ್ರಕಾರ ವೇಷಾಂತರಿಸಿಕೊಂಡು ಬಂದು ನ್ನನ್ನು ಚನ್ನಾಗಿ ಲಕ್ಷ್ಯಿಸಿದನು. ಬಹಾದ್ದುರನೆ ಹೊಟ್ಟಿರಿನಲ್ಲೀಯೇ ಕುಳಿತು, ಅವನನ್ನೇ ಹುಡುಕುವದಕ್ಕಾಗಿ ಉರಿತುಂಬ ಅಡ್ಡಾಡಿ ಬಂಧೆನಲ್ಲ!! ಇವನೇ ಬಹಾದ್ದುರನೆಂಬದು ನನಗೆ ಸ್ವಲ್ಪ ದರೂ ಹೊಳೆಯಬಾರದೇ? ಅವನು ನನ್ನ ಸಂಗಡ ಎಂಥ ಚಾತುರ್ಯ ದಿಂದ ವರ್ತಿಸಿದನಲ್ಲ! ಹೀಗಾದರೆ ಅವನನ್ನು ಹಿಡಿಯುವದು ಆಶ್ಚರ್ಯವೇ ಸರಿ! ಅವನು ನನಗಿಂತ ನೂರಾರು ಪಟ್ಟಿ ಜಾಣಿರುವನು; ಆದರೆ ಕ್ಷಮಾದ್ದರಿಂದ ಅವನನ್ನು ಹಿಡಿಯುವದು ನಷ್ಟ ಕರ್ತೃಪ್ರಾ. ಆತನ ಹೊಟ್ಟಿರಿನ ಸಂಬರನ್ನು ಕೂಡ ನಾನು ನೋಡಿಕೊಳ್ಳಬಾರದೇ? ಎಂಥ ಮೂರ್ಚಿತನ ವಾಯಿತಲ್ಲ! ಗಾಡಿಯ ಬಣ್ಣದ ಮೇಲಿಂದ ಆಂಶ್ವಿ ಗುತ್ತಿಸಲಿಸಾದ್ದುವು. ಯಾಕಂದರೆ ಈ ಪಟ್ಟಿಂಡಲ್ಲಿ ಅಂಥ ಬಣ್ಣದ ಹೊಟ್ಟಿರಗಳು ಸಾವಿರಾರಿದು ಹುದು. ಅಂದಬಳಿಕ ಅದನ್ನು ಗುತ್ತಿಸುವದು ಹೇಗೆ? ಬುದ್ಧಿ ಕಳೆದುಕೊಂಡು ಹುಡುಕಾಡಿದರೆ ಸಿಗುವದೇನು? ಅವನು ನನ್ನೊಡನೆ ಹೊಟ್ಟಿರಿನಲ್ಲಿ ಈತು ಯಥೇಚ್ಚೆ ತಿರುಗಾಡಿ, ಮೇಲೆ ನನ್ನೊಂದಂಗ ಗಂ ರೂಪಾಯಿ ಇನಾಮನ್ನು ಕೂಡ ಪಡೆದು, ತನ್ನ ಬಹಾದ್ದುರಿಕೆಯ ಪರಮಾಂದಿಯನ್ನು ತೋರಿಸಿದನು.

ಸೈ ! ಸೈ ! ಅವನು ನಿಜವಾಗಿಯೂ ಬಹಾದ್ದರನೇ ಅಹುದು ! ಅವನು ಇದರಂತೆ ಇನ್ನು ಎಪ್ಪುಸಾರೆ ನನ್ನನ್ನು ವಂಚಿಸುವನ್ನೋ ವಂಚಿಸಲಿ ! ಏನೇನು ಹೊಸ ಹೊಸ ಯುಕ್ತಿಗಳನ್ನು ಒಡ್ಡುವನ್ನೋ-ಒಡ್ಡುತ್ತಿ ! ನಾನು ಅವೇಲ್ಲವುಗ ಇನ್ನು ಸಮಾಧಾನದಿಂದ ಸಹಿಸಿಕೊಂಡು, ಉವನನ್ನು ಹಿಡಿಯಲಿಕ್ಕೆ ಪ್ರಯ ತ್ವಿಸುವೆನು. ಇಷ್ಟೇ ಅಲ್ಲ, ಎಪ್ಪು ಶ್ರಮವಹಿಸಿಯಾದರೂ ಅವನನ್ನು ಹಿಡಿದೇ ಶಿರುವೆನು. ಇಂಥನನನ್ನು ಹಿಡಿಯಲಿಕ್ಕಾಗಿದ್ದರೆ, ನನ್ನ ಪೌರುಷವಾ ದರೂ ಏನು ? ಸರದಾರಸಿಂಗ್ ಮೊದಲಾದವರಂತೆ ನಾನೂ ಒಬ್ಬನಾಗುವೆನು; ಆದರೆ ನಾನು ಹಾಗಿಂದಿಗೂ ಕ್ಯೇಶಾರಲಿಕ್ಕೆಲ್ಲ. ಇದರಲ್ಲಿ ನನ್ನ ಪರೀಕ್ಷೆಯೇ ಆಗಿ ಹೋಗಲಿ ! ಅವನನ್ನು ಹಿಡಿಯದ್ದರೆ ನಾನು ನನ್ನ ಈ ಉದ್ದೇಶ್ಯೇಗ ನನ್ನೇ ಬಿಟ್ಟುಬಿಡುವೆನು ! ಬಿಡುವದಾದರೂ ಏನು ? ಸಹಜವಾಗಿಯೇ ನಾನು ಆಪಾತ್ರನೇಂದು ನಿಣಾಯಿಸಲ್ಪಡುವೆನು, ಎಂಬೆವೇ ಮೊದಲಾದ ಆತ್ಮಪೂರ್ವ ಷದ ಭಾವೀ ಸುಖಮಯ ವಿಚಾರಗಳಲ್ಲಿ ಆತನು ಮಗ್ನಾಗಿರಲು, ಅವ ನಿಗೆ ತೂಕಡಿಕೆ ಬಂತು ! ಆಗ ಅವನು ತನ್ನ ಹಾಸಿಗೆಯ ಮೇಲೆ ಸ್ವಸ್ಥ ವಾಗಿ ಅಡ್ಡಾಗಿಬಿಟ್ಟನು. ಹೋರಗೆ ನಿಷ್ಕಾಳವಾದ ಪ್ರಕಾಶ ಬಿದ್ದದ್ದು ಕೂಡ ಆತನ ಲಕ್ಷ್ಯಕ್ಕೆ ಬರಲಿಲ್ಲ.

ಇವರು ಇಲ್ಲಿಗೆ ಹೇಗೆ ಬಂದರು !

ಮರುದಿನ ಆರು ತಾಸಿಗೆ ಬಾಬೂರಾಯನು ಎಕ್ಕುತ್ತೇ ನಂತರ ಉವ ಹಾರವನ್ನು ಮಾಡಿದನು. ಭೋಟ್ಟಾಸಿಂಗನು ಬಹು ವಿನಮ್ಯಾದಿಂದ— ಈ ದಿನ ಏಳಿಲಿಕ್ಕೆ ಇಪ್ಪು ತಡವೇಕಾಯಿತೆಂದು ಕೇಳಲು, ಬಾಬೂರಾಯನು, ರಾತ್ರಿಯಲ್ಲಿ ನಡೆದ ಸಂಗತಿಯನ್ನು ಬಂದೂ ಉಳಿಯದಂತೆ ಆತನಿಗೆ ತಿಳಿಸಿದನು. ಅದನ್ನು ಕೇಳಿ ಭೋಟ್ಟಾವು ಗಾಬರಿಯಾಗಿ ದಿಕ್ಕುಗಾಣದೆ ನಿಂತ್ತು ಕೊಂಡನು. ಬಳಿಕ ಬಾಬೂರಾಯನು ನೋಟ ಬುಕ್ಕನ್ನು ನೋಡಿ, ಆ ದಿನ ಮಾಡಬೇಕಾದ ಅವಸರದ ಕೆಲಸಕ್ಕಾಗಿ ಬೇರೆ ಕಡೆಗೆ ಹೋರಟು ಹೋದನು. ಮತ್ತು ಹೋಗುವಾಗ ಭೋಟ್ಟಾವಿಗೆ ಬೇರೊಂದು ಕೆಲಸ ಹೇಳಿ ಹೋಗಿ

ಸೋಡನೆ ಅದೇ ಗಲ್ಲಿಯಲ್ಲಿ ತುಸ ಮುಂದಕ್ಕೆ ಹೋಗುವಪ್ಪರಲ್ಲಿ, ಒಂದು ಭವ್ಯವಾದ ಮಹಾದ್ವಾರನ್ನಿಃ ಮಂದಿರವು ಅವರವರಿನಲ್ಲಿ ಕಾಣಿಸಹತ್ತಿತು. ಆಗ ಬಾಬೂರಾಯನು ಬೊಟ್ಟು ಮಾಡಿ ಅದನ್ನು ಭೋಟೊನಿಗೆ ತೋರಿ ಸುತ್ತ—ಇದೇ ಸೋನಾವುರಗಲ್ಲಿಯಲ್ಲಿರುವ ಆ ರಾಮಜಿಯ ಮನೆಯು, ಎಂದು ನುಡಿಯುತ್ತ ಬಾಗಿಲ ಬಳಿಯಲ್ಲಿ ಹೋಗಿ ನಿಂತುಕೊಂಡನು. ಬಳಿಕ ಬಾಬೂರಾಯನು ಮತ್ತೆ—ರಾಮಜಿ ತಾಕೂರನೆಂದರೆ ಪಕ್ಕಾ ವಾರವಾಡಿ; ಅವನದೇ ಆ ಅಂಗಡಿ. ಈ ದ್ವಾರವು ಆ ಅಂಗಡಿಯ ಹಿಂಭಾಗದಲ್ಲಿರುವದು. ಇಲ್ಲಿ ನೀನು ನಿಂತುಕೋ; ನಾನು ಸಿಳ್ಳುಹಾಕುವನರಿಗೆ ನೀನು ಈ ಬಾಗಿಲ ಬಿಟ್ಟು ಎಲ್ಲಿಯೂ ಕಡಲಬಾರದು. ನಾನು ಆಚೇ ಕಡೆಯಲ್ಲಿರುವ ಮುಂದುಗಡೆಯ ಬಾಗಿಲ ಬಳಿಯಲ್ಲಿರುವೆನು. ಇಲ್ಲಿ ಯಾರಾದರೂ ಬಾಗಿಲ ಶೀರದು ಬಂದರೆ ಅವರನ್ನು ಗಟ್ಟಿಯಾಗಿ ಹಿಡಿದು ಸಿಳ್ಳುಹಾಕು; ಅಂದಕ್ಕಾನು ಓಡಿ ಬರುವೆನು; ಎಂದು ಕಟ್ಟಷ್ಟಣೆ ಮಾಡಿ, ತಾನು ಹೊರಟುಹೊಡನು.

ಇತ್ತೆ ಭೋಟೊನಿಗನು ಸುಮ್ಮನೆ ನಿಂತುಕೊಂಡು ಹಹರೆ ಮಾಡ ಶೈಡಿಗಿದನು. ಅವನು ಒಮ್ಮೆ ಆ ಮಂದಿರದ ಬಾಗಿಲ ಕಡೆಗೆ ನೋಡಿದರೆ, ಸುತ್ತೊಮ್ಮೆ ಮಿಣಿಮಿಣಿ ಉರಿಯುವ ಆ ದೀಪದ ಕಡೆಗೆ ನೋಡುವನು. ಹೀಗೆಯೇ ಒಂದು ಗಳಿಗೆ ನಿಂತನು! ಎರಡು ಗಳಿಗೆ ನಿಂತನು!! ಆದರೂ ಯಾವ ತರದ ಸಪ್ಪಳವೂ ಕೇಳಿದಾಯಿತು. ದೂರದಲ್ಲಿ ಹೋಗಿ ಬರುವ ನೋಟಿರಗಳ ಸಪ್ಪಳ ಮಾತ್ರ ಒಮ್ಮೊಮ್ಮೆ ಕೇಳಿಸುತ್ತಿತ್ತು. ಚೆಳಿಯಂತೂ ತನ್ನ ಅವಲನ್ನು ಒಂದೇಸವನೆ ನಡೆಸಿತ್ತು. ಅವನು ಥರಥರನೆ ನಡುಗುತ್ತು ಎರಡೂ ಕ್ರೀಗಳನ್ನು ಶೆಸೆಯಲ್ಲಿಟ್ಟುಕೊಂಡು ನಿಂತಿದ್ದನು. ಏನಾದರೂ ಸ್ವಲ್ಪ ಸಪ್ಪಳವಾದರೆ ಸಾಕು; ಸರಕ್ಕಿನೆ ಬಾಗಿಲವರಿಗೆ ಹೋಗಿ ನೋಡುವನು. ಒಮ್ಮೆ ಯಂತೂ ಒಂದು ಕರಿಯ ಟೊಂಪ ಬಾಪುಗವು (ಬಿಕ್ಕು) ಮೇಲಿನಿಂದ ಜಿಗಿದು ಭೋಟೊನನ್ನು ಅಂಜಿಸಿಬಿಟ್ಟಿತು! ಮುಂದೆ ತುಸು ಹೊತ್ತಿನ ಮೇಲೆ ಆ ಮಂದಿರದ ಒಳಭಾಗದಲ್ಲಿ ಯಾರೋ ಮಾತಾಡಿದ ದಸಿ ಕೇಳಿಕೊಡಿತು. ಬಳಿಕ ಪ್ರೋಲೀಸರ ಸಿಳ್ಳುಗಳು ಆಗಾಗ್ಗೆ ಆಗತೊಡಗಿದವು; ಆದರೂ ಭೋಟೊನನು ಮಾತ್ರ ಆ ಸ್ಥಳವನ್ನು ಬಿಟ್ಟು ಕಡಲುವಂತಿರಲಿಲ್ಲ. ಅವನು

ಒಂದೇಸೆನನೇ ಬಾಬೂರಾಯರು ಸಿಳ್ಳಿಹಾಕುವ ಅಥವಾ ಅವರೇ ಬರುವ ದಾರಿಯನ್ನು ನೋಡುತ್ತಿದ್ದನು. ಎಪ್ಪು ಹೊತ್ತುದರೂ ಅವರಿಂದ ಯಾವ ಸುದ್ದಿಯೂ ತಿಳಿಯದ್ದರಿಂದ, ಆತ ಬೇಸತ್ತನು.

ಹಿಗಿರಲು, ಒಳಗಿನಿಂದ ಯಾರೋ ಧಡಕ್ಕನೇ ಬಾಗಿಲ ತೆರೆದು ಹೊರಗೆ ಬಂದರು. ಭೋಟೊನಂತೂ ಜಾಗರೂಕನಾಗಿಯೇ ನಿಂತಿದ್ದನಲ್ಲವೇ? ಹೋದವನೇ ಆ ಹೊಸ ವೃಕ್ಷಗೆ ತೆಕ್ಕಿ ಬಿದ್ದನು ಅವನೇನೂ ಕಡಿಮೆಯವ ನಿದ್ದಿಲ್ಲ. ಗುದ್ದಾಯಡುತ್ತ ಇವನನ್ನೇ ನೇಲಕ್ಕೆ ಕೆಡಹಿ, ಎದೆಯ ಮೇಲೆ ಕುಳಿತನು. ಹಿಗೆ ಎದೆಯ ಮೇಲೆ ಕುಳಿತಿದ್ದರೂ ಭೋಟೊನು ಅವನನ್ನು ಬಿಟ್ಟಿದ್ದಿಲ್ಲ. ಬಾಬೂರಾಯರು ಬರುವವರಿಗೆ ಹೇಗಾದರೂ ಮಾಡಿ ಇವ ನೋಡನೇ ವೇಚಾಡಬೇಕೆಂದು ಮಾಡಿದನು. ಸಿಂಬಿಯನ್ನು ದಬೀಕೆಂದರೆ, ಕೈಗಳಿಲ್ಲಿ ತೆರವಿರುವವು? ಹಿಗಿರುವಾಗ ಆ ಮಂದಪ್ರಕಾಶದಲ್ಲಿ ಎದೆಯ ಮೇಲೆ ಕುಳಿತ ವನುವ್ಯಾನ ಮುಖಪೂ ಆಶನ ಶರೀರದ ಬೇರೆ ಭಾಗಗಳೂ ಭೋಟೊ ನೀಗಿ ಅಪ್ಪೆಷ್ಟವಾಗಿ ಕಾಣುತ್ತಿದ್ದವು. ಅಷ್ಟರಿಂದಲೇ ಅವನು ಪ್ರೋಲೀಸ ಶಾತೀಯ ಜವಾನಸ್ವರುವನೆಂದು ಸಹಜವಾಗಿ ತಿಳಿಯುವಂತಿತ್ತು; ಹಾಗು ಅವನು ಕಳ್ಳನೇ ಆಗಿದ್ದರೆ, ತನ್ನನ್ನು ಕೆಡಹಿ ಎದೆಯ ಮೇಲೆ ಕುಳಿತ ಆ ಬೊಳವನು ಆಗಲೆ ಓಡಿ ಹೋಗಬಹುದಾಗಿತ್ತು. ಅಂದ ಬಳಿಕ ಇವನೂ ನನ್ನುಂತೆ ಶುದ್ಧ ಗಾರ್ಡಬನೇ ಇರುವನು! ಎಂದು ಯೋಚಿಸುತ್ತ ಬಿದ್ದಿರಲು, ಆ ಜವಾನನು—ಕಳ್ಳನು ಸಿಕ್ಕಿರುವನು! ಕಳ್ಳನು ಸಿಕ್ಕಿರುವನು! ಬೇಗ ಬಸ್ಸಿರಿ, ಎಂದು ಒಂದೇಸೆನನೇ ಚೀರಾಡಲು, ಅದನ್ನು ಕೇಳಿ, ಜಮಾದಾರ ಸಾಹೇ ಬರು ತಮ್ಮ ದೊಡ್ಡ ಹೊಟ್ಟಿಯೋಡನೆ ಅಲ್ಲಿಗೆ ಬಂದು ನೋಡುತ್ತಾರೆ, ಭೋಟೊಸಿಂಗನು ಕೆಳಗೆ ಬಿದ್ದಿದ್ದಾನೆ!

ಜಮಾದಾರನು ಬಂದು ನೋಡುವವ್ಯರಲ್ಲಿಯೇ ಕೆಳಗೆ ಬಿದ್ದುಕೊಂಡಿದ್ದ ಭೋಟೊವು— ನಾನು ಗುಪ್ತಪ್ರೋಲೀಸ ಜವಾನನಿದ್ದ ನನ್ನನ್ನು ಸುಮ್ಮನೆ ನೇಲಕ್ಕೆ ಕೆಡಹಿ ಗುದ್ದ ತೊಡಗಿದ್ದಾನೆ. ಮೇಲೆ ಕುಳಿತ ಈ ರಕ್ಷಣನ್ನು ಬೇಗನೆ ಎಬ್ಬಿಸಿರಿ! ನಾನು ಉಸಿರುಕಟ್ಟಿ ಸಾಯುತ್ತೇನೆ. ಎಂದು ಕೆಟ್ಟಿ ದಸಿಯಿಂದ ಒದರಿದನು. ಆಗ ಜಮಾದಾರನು ಹತ್ತಿರ ಬಂದು ನೋಡಲು ಆತನಿಗೆ ಅಲ್ಪಸ್ವಲ್ಪ ಗುರುತು ಹತ್ತಿದ ಹಾಗಾಯಿತು. ಅವನು

ರಾಯರ ಅಸೀನ ರೂಮಿನಲ್ಲಿ ದೀಪವು ಧಾಳಾಗಿ ಉರಿಯುತ್ತಿತ್ತು. ಅದನ್ನು ಕಂಡು— ಚಾಕರೆಬಾಯಿಗೆ ಚಿಂತೆಯೇತರದು ? ರಾವಸಾದೇ ಬರು ರೂಮಿನಲ್ಲಿಲ್ಲದಾಗ ಇಷ್ಟು ಪ್ರಕಾಶಮಾನವಾಗಿ ದೀಪವನ್ನು ಉರಿಸ ಬಹುದೇ ? ಎಂದು ಯೋಚಿಸುತ್ತೇ ಮೇಲಕ್ಕೇರಿ ಹೊಗಿ ನೋಡುತ್ತಾನೆ, ಕೊಣೆಯಲ್ಲಿ ಬಾಬೂರಾಯರು ಸಿಗರೀಟ್‌ನ ಸೇದುತ್ತ ಕುಳಿತುಕೊಂಡಿದ್ದಾರೆ ! ಅವರ ಎದುರಿನಲ್ಲಿ ಪೂರ್ವಪಟಲಾಲನು ಕುಳಿತುಕೊಂಡು ಚಕ್ಕಂದ ದಿಂದ ಹರಬಿ ಕೊಜ್ಜುತ್ತಿದ್ದಾನೆ ! ಅವರು ಹೀಗೆ ಕುಳಿತು ಬಹಳ ಹೊತ್ತಾಗಿರಬಹುದೆಂಬದನ್ನು ಸಹ ತಿಳುಕೊಂಡಿನು. ಆಗ ಅವನಿಗೆ ಏನೂ ತಿಳಿಯದ ಹಾಗಾಯಿತು. ಇವರು ಇಲ್ಲಿಗೆ ಹೀಗೆ ಬಂದರು ? ಎಂದು ಯೋಚಿಸಿ ಫೋರ್ಮೊನು ಒಳಗೆ ಹೊಗಿ ಬತ್ತಟ್ಟಿಗೆ ಉಂಬ ಎಂದು ಕುಳಿತನು.

ಬಾಬೂರಾಯನು ಹತಾಶನಾದನು.

ಬಹಳ ಹೊತ್ತಾದರೂ ಫೋರ್ಮೊನನ್ನು ಯಾರೂ ಮಾತಾಡಿಸಲಿಲ್ಲ, ಅದರಿಂದ ಅವನಿಗೆ ಬಹಳ ಕೆಡಕೆನಿಸಿತು. ಯಾಕಂದರೆ, ಬಾಬೂರಾಯರು ತನ್ನನ್ನು ಬಿಟ್ಟು ಬಂದಿರುವದೊಂದು ಫೋರ್ಮೊನಿಗೆ ವೊದಲೇ ಆಸಮಾಧಾನವೆನಿಸಿತ್ತು; ಅದರ ಮೇಲೆ ಮನಿಗೆ ಬಂದ ಬಳಿಕ ತನ್ನನ್ನು ಬೇಗ ಮಾತಾಡಿಸಲಿಲ್ಲ ಸಹ ! ಹೀಗಾಗಿ ಅವನು ಸಿಟ್ಟಿವಿಂದ ಕೂಡಿದ ಉದಾ ಸೀನತೆಯುಳ್ಳವನಾಗಿ ಕುಳಿತುಕೊಂಡಿದ್ದಿನು. ಮುಂದೆ ಕೆಲ ಹೊತ್ತಾದ ಬಳಿಕ ಬಾಬೂರಾಯನು ಫೋರ್ಮೊನನ್ನು ಕುರಿತು— ಫೋರ್ಮೊ, ನಿನಗೆ ಬರಲಿಕ್ಕೆ ಇಷ್ಟು ತಡವೇಕೆ ? ಎಂದು ಕೇಳಿದನು.

ಫೋ :— ಸಿನ್ಯು ನನೊಬ್ಬನನ್ನೇ ಅಲ್ಲಿ ಬಿಟ್ಟು ಬಂದು, ಮತ್ತೆ ಈ ಪ್ರಶ್ನೆಯೇ ? ಜೆನ್ನಾಗಿದೆ ! ನಾನು ನಿಮ್ಮ ದಾರಿ ನೋಡಿ ನೋಡಿ ಬೇಸಿತ್ತು, ಚೆಳಿಯಲ್ಲಿ ನಡುಗಲಾರದೆ, ಈಗ ಇಲ್ಲಿಗೆ ಹೊರಟ್ ಬಂದಿನು. ಅಲ್ಲಿ ನಾನು ಅನುಭವಿಸಿದ ಗೊಳಿನ್ನು ನಿರ್ವಹಿಸು ಬಲ್ಲಿರಿ ?

ಬಾಬೂ :— ನೀನು ಏನೆನ್ನುವೇ ? ನಿನ್ನ ಮಾತಿನ ಅಥವೇ ನನಗೆ ತಿಳಿಯಲೊಲ್ಲದು !

ಭೋಎ :— ಸೋನಾಪುರಗಲ್ಲಿಯಲ್ಲಿ ರಾಮುಜಿಯ ಮನೆಯ ಹಿಂದು ಗಡಿಯ ಬಾಗಿಲಲ್ಲಿ ನನ್ನನ್ನು ನಿಲ್ಲಿಸಿ, ನಾನು ಬರುವ ವರಿಗೆ ನೀನು ಈ ಸ್ಥಾನ ಬಿಟ್ಟು ಕೆದಲಬಾರದೆಂದು ಕಟ್ಟಿಸ್ತುಣಿ ಮಾಡಿ ಹೋದ ತಾವು ಹೀಗೆ ನನ್ನನ್ನು ಬಿಟ್ಟೀ ಬಂದರೆ, ಅಲ್ಲಿ ನಾನೊಬ್ಬಾನು ಸತ್ತುಹೋಗುವದೇ ಸರಿ !

ಬಾಬೂ :— ನಿನಗೆ ಹುಚ್ಚು ಹಿಡಿದಿರುವದೋ ಅಥವಾ ಸ್ವಷ್ಟದಲ್ಲಿ ರುವೆಯೋ ? ಆಗಿರುವದಾದರೂ ಏನು ? ನಾನು ನಿನ್ನನ್ನೆಲ್ಲಿ ಕರ ಕೊಂಡು ಹೋಗಿರುವೆನು ? ಎಲ್ಲಿಯ ಸೋನಾಪುರಗಲ್ಲಿ ! ಎಲ್ಲಿಯ ರಾಮುಜಿಯ ಅಂಗಡಿ ! ನೀನೆನ್ನುವದೇ ನನಗೆ ತಿಳಿಯದು ! ನಾನೊಬ್ಬಾನೀ ತಿರುಗಾಡಿ ಬಂದೆನಷ್ಟೇ; ಆದರೆ ಸೋನಾಪುರಗಲ್ಲಿಯಲ್ಲಲ್ಲ, ಬೇರೆ ಕಡೆಗೆ. ಅಂದಮೇಲೆ ನೀನನ್ನುವದು ನನಗೆ ಹೇಗೆ ತಿಳಿಯಬೇಕು ?

ಆಗ ಭೋಎಟೊನು ಬಂಡಳ ಗೊಂದಲದಲ್ಲಿ ಬಿಡ್ಡನು. ಬಾಬೂ ರಾಯರು ಚೇಷ್ಟೆ ಮಾಡುತ್ತಿರಬಹುದೆಂದು ಅವನು ಮೊದಲು ತಿಳಿದ್ದನು; ಆದರೆ ಅವರು ಸರಳ ರೀತಿಯಿಂದ ಮಾತಾಡುತ್ತಾರೆಂಬುದು ಅವರ ಧ್ವನಿಯ ಮೇಲಿಂದ ಅವನಿಗೆ ತಿಳಿದು ಬರಲು, ಇದರ ಇಂಗಿತವೇನಿರ ಬಹುದೆಂದು ಅವನು ಮನದಲ್ಲಿ ಆಲೋಚಿಸಿ, ತನ್ನನ್ನು ನಡುದಾರಿಯಲ್ಲಿ ಮೋಟರಿನಿಂದ ಕರೆದುಕೊಂಡು ಹೋದ ಸಂಗತಿ ಮೊದಲ್ಲಿಂದು, ತಿರುಗ ಮನಗೆ ಬರುವ ವರೀಗಿನ ಎಲ್ಲ ಸಂಗತಿಗಳನ್ನು ಸವಿಸ್ತರವಾಗಿ ಅವರಿಗೆ ತಿಳಿಸಿದನು. ಅದರಿಂದ ಬಾಬೂರಾಯರು— ಈ ದಿನ ನಿನ್ನನ್ನು ಯಾರೋ ವಂಚಿಸಿರುವರೆಂದು ನನಗೆ ತೋರುತ್ತದೆ. ಎಂದು ನುಡಿದು ತಮ್ಮ ಮುಲ ಗುವ ಕೊಣಗೆ ಹೋದರು. ಅಲ್ಲಿ ತಮ್ಮ ಬಂಟು, ಓವ್ವರ ಕೊಟು, ಟೊಪಿಗೆಗಳು ಅವ್ಯವಸ್ಥಿತ ರೀತಿಯಿಂದ ಇಡಲ್ಪಟ್ಟಿದ್ದು, ಕಾಲರು ಬೆವರಿ ನಿಂದ ತೊಯ್ದಿದ್ದು ಇನ್ನೂ ಆರಿದ್ದಿಲ್ಲ ! ಎಂಬದನ್ನು ಕಂಡು— ಭೋಎಟೂ, ಇಂದು ಯಾರೋ ನನ್ನ ತ್ರೇಸ್ಯ ಧರಿಸಿ, ನಿನ್ನನ್ನು ಮೋಸಗೊಳಿಸಿರುವದ ರಲ್ಲಿನೂ ಸಂಶಯವಿಲ್ಲ; ಅಂದಮೇಲೆ ನಿನ್ನನ್ನು ಈ ದಿನ ಇವ್ವು ವೇಚಿಗೆ

ಹಾಕಿದನರಾರು ?

ಬಾಬೂರಾಯರ ಮಾತಿನಿಂದ ಭೋಟೊನು ಮನದಲ್ಲಿ ನಾನೇನು ಕುರುಡನಾದೆನೋ ? ಸಹಜವಾಗಿ ತನ್ನನ್ನು ಹೀಗೆ ವಂಚಿಸಿದವನು ಬೇರೆ ಯಾರೂ ಆಗಿರದೆ ಬಹಾದ್ದುರನೇ ಎಂಬದು ಅವನಿಗೆ ಹೊಳೆಯಲು, ಅವನು—ತಮ್ಮ ಪ್ರಾಣ ಪರಿಚಯದ ಆ ಬದಮಾಷ ಬಹಾದ್ದುರನೇ ಈ ದಿನ ನನ್ನನ್ನು ತಕ್ಕಿಸಿರುವದು ನಿಜವು ! ಹೀಗಾದರೆ ಮುಂದೆ ಗತಿಯೇನು ? ಎಂದು ಬಹು ಲಿನ್ನ ತೆಯಿಂದ ನುಡಿದನು.

ಭೋಟೊನ ಸ್ಥಿತಿಯನ್ನು ಕಂಡು ಬಾಬೂರಾಯರಿಗೆ ಒಮ್ಮೆ ದಯೆಯೂ ಒಮ್ಮೆ ಸಗೆಯೂ ಉಂಟಾಗುತ್ತಿದ್ದವಲ್ಲದೆ, ಬಹಾದ್ದುರನ ಬಗ್ಗೆ ಸ್ವಲ್ಪ ಸಿಟ್ಟು ಬಂತು; ಆದರೆ ಈ ದಿನವ ಭೋಟೊನನ್ನು ನೆಲಕ್ಕೆ ಕೆದಪು ಎದೆಯ ಮೇಲೆ ಕುಳಿತು ಗುಡ್ಡ ಹಣ್ಣ ಮಾಡಿದ ಸಂಗತಿಯನ್ನು ಕೇಳಿ ಶೋಪಟಲಾಲನು ಮಾತ್ರ ಅವನಿಗೆ ಚೀಷ್ಟೆ ಮಾಡಿ ನಕ್ಕನು. ಭೋಟೊ, ನಿನಗೆ ಸುಳ್ಳೀ ಪತ್ರನನ್ನು ತೋರಿಸಿ, ಆ ನಿಜರನ ಗಲ್ಲಿಯಲ್ಲಿ ನಿಲ್ಲ ಹೇಳಿ, ಆತನು ಸಂಕೀರ್ತದಂತೆ ಕಳವು ಮಾಡಿಕೊಂಡು ಮೋಗಿರುವನು. ಇಂಥ ಅದ್ವಿತ ಧೈರ್ಯಶಾಲಿಯೂ ಯಕ್ಕಿವಂತನೂ ಆದ ಆ ಕಳ್ಳನು ಬಹಾದ್ದುರನ ಹೊರತು ಯಾರಿರುವರು ? ಅವನು ನನ್ನನ್ನೇ ಮೋಸಗೊಳಿಸುತ್ತಿರುವಾಗ, ನಿನ್ನಂಥವನ ವಾಡೇನು ? ಇದಕ್ಕಾಗಿ ನಿನೇಕೆ ಇಷ್ಟು ಲಿನ್ನ ನಾಗಿರುವೆ ? ನಾನಾದರೂ ಇದೇ ಈಗ ಅವನಿಂದ ವಂಚಿಸಲ್ಪಟ್ಟು ಹತಾಶ ನಾಗಿ ಕುಳಿತಿರುವನು. ಅವನು ಭವಾನರಾಯರ ಹೆಸರಿನಿಂದ ನನಗೆ ಬಹಾದ್ದುರನನ್ನು ಹಿಡಿದಿರುವೆನು; ನಿನ್ನ ಕೂಡಲೇ ಹೊರಟು ಬರಬೇಕು. ಎಂಬದಾಗಿ ಶೋನು ಕೊಟ್ಟಿದ್ದನು. ಅದನ್ನು ಕೇಳಿದಾಕ್ಷಣವೇ ಇದರಲ್ಲಿ ಏನೋ ಮೋಸವಿದೆಯಿಂದು ತಿಳಿದರೂ, ಭವಾನರಾಯರ ಕಡಿಗಿ ಹೊಗಡಿ ಇರಲಿಕಾಜ್ಞಗಲಿಲ್ಲ. ಶ್ರಮಬಟ್ಟು ಅಷ್ಟು ದೂರ ಹೋಗಿ ವಿಚಾರಿಸಲು, ಎಲ್ಲವೂ ಮೋಸವೇ ? ನಾನು ಬೇಸತ್ತು ಈಗ ಮನಿಗೆ ಬಂದಿನು. ಅಷ್ಟ ರಲ್ಲಿ ಈ ಶೋಪಟಲಾಲರವರು ಬರಲು, ಇವರೊಡನೆ ಮಾತಾಡುತ್ತ ಕುಳಿತಿರುವನು, ಎಂದು ಬಾಬೂರಾಯನು ನುಡಿದನು.

ಭೋಟೊನಿಗೆ ಮಾತ್ರ ಬಹಾದ್ದುರನ ವಿಷಯದ ಹಳಹಳಿಯು ತಪ್ಪ

ಶೊಲ್ಲದು! ಅವನು ಕುಳಿತಲ್ಲಿಯೇ ಯೋಚಿಸತ್ತೊಡಗಿದನು. ಎಂಥ ಬಹಾದ್ದುರನವನು! ಮನೆಮುಟ್ಟ ಬಂದು ನನ್ನನ್ನ ಕರಕೊಂಡು ಹೋಗಿ ತಾನೇ ನನ್ನನ್ನ ಕಳವು ಮಾಡತಕ್ಕ ಅಂಗಡಿಯ ಬಾಗಿಲ ಕಾಯಲಿಕ್ಕೆ ಹಣ್ಣಿ, ತಾನು ನಿಭಿರಿಯಿಂದ ಒಳಗೆ ಪ್ರವೇಶಿಸಿ, ಸಾವಕಾಶವಾಗಿ ತನ್ನ ಕೆಲಸ ತೀರಿಸಿಕೊಂಡು, ಬೇರೆ ಮಾರ್ಗದಿಂದ ನಿರ್ವಿಫ್ಳವಾಗಿ ಹೊರಟು ಹೋಗಿರುವನು. ಅವನ ಜೊತೆಯಲ್ಲಿ ಕುಳಿತು ಅಡ್ಡಾಡಿ, ಅವನನ್ನ ಗುರುತಿಸದೆ ಹೋದೆನಲ್ಲ! ಧ್ವನಿಯು ಸ್ವಲ್ಪ ಬದಲಾದಂತೆ ಕಂಡರೂ, ಚೆಲಿಯಿಂದ ಹೀಗಾಗಿರಬಹುದೆಂದು ತರ್ಕಿಸಿದನು. ಅಂತೇ ಈ ದಿನ ಅವನು ನನ್ನನ್ನ ಚನ್ನಾಗಿ ಹೋಸಗೊಳಿಸಿದನು, ಎಂಬುದೇ ಹೊದಲಾಗಿ ಯೋಚಿಸಿ ಯೋಚಿಸಿ ಬೇಸತ್ತು, ಕಡೆಗೆ ಬಾಬೂರಾಯರನ್ನ ಕುರಿತು—

. ಫೋಃ— ನಾಳೆ ನಿಮ್ಮನ್ನ ಕಳವಾದ ವಿವರದ ಬಗ್ಗೆ ಜವಾಬು ಕೇಳುವರು; ಯಾಕಂದರೆ ನಾನು ನಿಮ್ಮ ಹೆಸರನ್ನ ಜಮಾದಾರ ಸಾಹೇ ಬರಿಗೆ ತಿಳಿಸಿರುವೆನು. ಆಗ ನಿಷ್ಪತ್ತಿ ಏನೆಂದು ಹೇಳುವಿರಿ?

ಬಾಬೂ:— ನಾನು ನಿಜ ಸಂಗತಿಯನ್ನ ತಿಳಿಸಿ, ಆಗ ನಾನು ಬೇರೆ ಕಡೆಗಿದ್ದನೆಂಬದನ್ನ ಸಹಜವಾಗಿ ಸಿದ್ಧ ಮಾಡಿ ಕೊಡುವೆನು. ನಾನು ಬೇರೊಬ್ಬ ಕಳ್ಳನಿಂದ ವಂಚಿಸಲ್ಪಟ್ಟಿದ್ದು, ಭವಾನರಾವ ಇನ್ಸ್ಪೆಕ್ಟರ ಕಡೆಗೆ ಹೋಗಿದ್ದನೆಂದು ಹೇಳಬಿಡುವೆನು. ಆದರಿಂದ ನನ್ನ ಅಪಮಾನವಾಗುವದು ನಿಜವು! ಆಗಲಿ. ಅವನನ್ನ ಹಿಡಿಯುವ ವರೆಗೂ ಈ ಯೋಚನೆ ತಪ್ಪಿದ್ದೇ ಅಲ್ಲ.

ಇವರಿಬ್ಬರಲ್ಲಿ ನಡೆದ ಸಂಭಾಷಣವನ್ನು ಕೇಳುತ್ತು ಅದುವರೆಗೆ ಮನ್ಮಣಿ ಕುಳಿತಿದ್ದ ಪ್ರೋವರ್ಟಲಾಲನು ಚಟ್ಟನೆ ಎದ್ದು ನಿಂತು, ಮೈಯನ್ನ ಒಡ್ಡುಮರಿದು ಆಕಳಿಕೆಗಳು ಮೇಲಿಂದ ಮೇಲೆ ಬರುತ್ತಿರಲು, ಇದುವರೆಗೆ ನಿಮ್ಮ ಸಂಭಾಷಣವನ್ನು ಕೇಳುತ್ತಿದ್ದ ನನ್ನ ವೇಳೆಯು ವಿನೋದದಲ್ಲಿ ಹೋಯಿತು. ಬಾಬೂರಾವ, ನಿವಂತೂ ಶತ್ರೀಮಾರಿ ಸಾಹಸ ಮಾಡ್ರಿ ನಿಷ್ಪತ್ತಿ ಏನು ಭರವಸೆಯಿಂದ ನಿಶ್ಚಯಿತನಾಗಿ ಕುಳಿತಿರುವೆನು. ದೇವರು

ನಿಮ್ಮ ಪ್ರಯತ್ನಕ್ಕೆ ತೀವ್ರವಾಗಿ ಯಶ ಕೊಡಲಿ ! ಎಂದು ಸುಡಿದವನೇ ಬಾಗಿಲ ಕಡೆಗೆ ನಡೆದನು; ಆದರೆ ಮುಂದೆ ಹೋಗುವಷ್ಟರಲ್ಲಿ ಒಳಬಾಗಿಲ ಹತ್ತರ ಏನೋ ಕಾಲಿಗೆ ತಾಕಿದ್ದರಿಂದ ಅವನು ಕೆಳಗೆ ಬಾಗಿ ಏನನ್ನೊಂದು ಕೈಯಲ್ಲಿ ತಕ್ಕೊಂಡನು. ಆಗ ಭೋಟುನು ಜೆಟ್ಟಿನೇ ಎದ್ದು ಹೋಗಿ ನೋಡುತ್ತಾನೆ, ಬಾಯಿ ಬಂದು ಮಾಡಿದ ಒಂದು ಪತ್ರ ! ಆದರೆ ಮೇಲೆ ಬಾಬೂರಾಯನ ಹೆಸರು ಇರುವದರಿಂದ, ಕ್ಕಾಗಿನು ಮತ್ತಿಷ್ಟು ಸೋಚಿಗೆ ಗೊಂಡು, ದೀಪದ ಹತ್ತರ ಬಂದು, ಬಾಬೂರಾಯನ ಅಪ್ಪಣಿಯ ಪ್ರಕಾರ ಅದನ್ನು ಒಡೆದು ಓದತ್ತೊಡಗಿದನು—

ಪ್ರಿಯ ಬಾಬೂರಾವ, ಈ ದಿನ ನಿಮಗೆ ಒಹಳ ಶ್ರಮವಾಗಿರಬಹುದು. ಆದರೆ ಏನು ಮಾಡಲಿ ? ನನ್ನ ಕಾಯ್ದಾಧನೆಗಾಗಿ ಹೀಗೆ ಮತ್ತೆ ಮತ್ತೆ ನಿಮಗೆ ತೊಂದರೆ ಕೊಡಲೇಬೇಕಾಗಿರುವದು. ವಿನೋದಕ್ಕಾಗಿ ಭೋಟೂ ನನ್ನ ಪರೀಕ್ಷೆನಲ್ಲಿ, ಅವನು ಸಹಜವಾಗಿ ಕೈವಶವಾದನು. ಇನು ಸುಲಭ ರಿತಿಯಿಂದ ಆತನು ಹಾದಿಗೆ ಬರಲಿಕ್ಕಿಲ್ಲವೆಂದು ತಿಳಿದಿದ್ದೇನು. ಆಗಲಿ, ಆದದ್ದುಯಂತೆ. ಇನ್ನು ಮಿಂಚಿ ಹೋದ ಮಾತಿಗೆ ಚಿಂತಿಸಿದರೆ ಆಗುವದೇನು ? ರಾಮಜಿ ತಾಕುರಜಿಯ ಅಂಗಡಿಯೊಳಗಿನ ಶಿರೋ ಭೂಷಣವು ನಿನ್ನ ರಾತ್ರಿ ನಿರ್ವಿಫ್ಫಾವಾಗಿ ನನ್ನ ಕೈಸೇರಿತು; ಆದರೆ ಆ ಭಫರಣವೇನೂ ಅಂಥ ಬೆಲೆ ಬಾಳುವದಲ್ಲ ! ಸುಮ್ಮನೆ ಶ್ರಮಬಟ್ಟಹಾಗಾ ಯಿತು. ಆಗಲಿ, ನಿಮಗೆ ಇನ್ನು ಮುಂದೆ ನನ್ನನ್ನು ಹಿಡಿಯುವ ಹುರುಪು ಉಳಿದಿರಲಿಕ್ಕಿಲ್ಲ. ನಿಷ್ಪತ್ತಿ ನಿಜವಾಗಿಯೂ ನನ್ನ ಸಲ್ಲಾವಾಗಿ ಹತಾಶರಾಗಿ ದ್ವರೆ ಎಲ್ಲ ಡಿಟ್ಟಿಕ್ಕಿಪ್ಪೆರೂ ಕೂಡಿ ಕಳ್ಳನಿಗೆ ಶರಣಾ, ಎಂದು ಪ್ರಸಿದ್ಧ ಪದಿ ಸಿರಿ. ಅಂದರೆ ನಾನು ಮುಂದೆ ಮಾಡತಕ್ಕದ್ದನ್ನು ಮಾಡುತ್ತೇನೆ. ನಿಮ್ಮ ಬುದ್ಧಿ ಚಾತುರ್ಯಗಳ ಮಟ್ಟು ತಿಳಿದಂತಾಯಿತು.

ನಿಮ್ಮ
ಒಹಾದ್ದರ.

ಈ ಪತ್ರದ ಸಂಗತಿಯನ್ನು ಶ್ರವಣ ಮಾಡಿ, ಪೂರ್ವಪಟಲಾಲನು ಬಿದ್ದು ಬಿದ್ದು ನಕ್ಕಿನು. ಡಿಟ್ಟಿಕ್ಕಿಪ್ಪೆ ಇನ್ನೆಕ್ಕರ ಬಾಬೂರಾಯನಂತರ ಹತಾಶನಾಗಿ ಮೋರೆ ಒಣಗಿಸಿಕೊಂಡು ಸುಮ್ಮನೆ ಕುಳಿತ್ತನು. ಆಗ ಆತನ

ಮುಖುದಿಂದ ಈ ಬಹಾದ್ದುರ ಕೆಳ್ಳನ ಮುಂದೆ ನಾವು ನಿಜವಾಗಿಯೂ ಸೋತೆವು. ನಮ್ಮ ಗರ್ವವು ಭಂಗವಾಯಿತು! ಎಂಬ ಉದ್ದಾರಗಳು ಹೊರಟಿವು. ಪ್ರೋಪರ್ಟಲಾಲನು ನಗುತ್ತ ಅಲ್ಲಿಂದ ಹೊರಟು ಹೋದನು.

ಕಳ್ಳನಿಗೆ ಕಾಣಿಕೆ !

ಹಿಂದಿನ ಪ್ರಕರಣದಲ್ಲಿ ಹೇಳಿದಂತೆ ಇನ್ಸ್ಪೆಕ್ಟರ್ ಬಾಬೂರಾಯನು ಹತಾಶನಾಗಿ, ಬಹಾದ್ದುರನಿಂದ ವಂಚಿಸಲ್ಪಟ್ಟ ಎಲ್ಲ ಡಿಟೀಕ್ಟ್‌ವೈ ಇನ್ಸ್ಪೆಕ್ಟರನ್ನು ಕರೆಯಿಸಿದನು. ಸರ್ದಾರಸಿಂಗ್, ಭವಾನರಾವ ಮೊದಲಾದವರು ಬಂದರು. ಆಗ ಬಾಬೂರಾಯನು ಅವರಿಗೆ ಬಹಾದ್ದುರನ ಪತ್ರವನು ತೋರಿಸಿ, ಮುಂದೆ ಏನು ಮಾಡಬೇಕೆಂದು ಪ್ರಶ್ನೆ ಮಾಡಿದನು. ಜತುರ ನಾದ ಬಾಬೂರಾಯನೇ ಹತಾಶನಾಗಿರುವಾಗ ಉಳಿದವರ ಪಾಡೇನು? ಅವರೂ ಕ್ರೀ ಉರಿದರು; ಆದರೆ ನಾವು ಸೋತೆವೆಂದು ವರ್ತಮಾನಪತ್ರದಲ್ಲಿ ಪುಸಿಧ್ಯ ಮಾಡುವದು ನಮಗೆ ತುಂಬಾ ಅವಮಾನಕರವು. ಆದ್ದರಿಂದ ಇಂಥ ಕೆಲಸವನ್ನೇನೂ ಮಾಡದೆ, ಕೆಲವು ದಿನಗಳ ವರಿಗೆ ಬಹಾದ್ದುರನನ್ನು ಹಿಡಿಯುವ ಹವಾಸವನ್ನೇ ಬಿಟ್ಟಬಿಡಬೇಕು; ಎಂದು ಅವರು ನುಡಿದರು. ಅವರ ಮಾತು ಬಾಬೂರಾಯನ ಮನಸ್ಸಿಗೂ ಬಂದದ್ದರಿಂದ ಅವನೂ ಅದಕ್ಕೆ ಒಷ್ಟೆಹಂಡಿಸು.

ಮರುದಿನ ಅವರು ಹಾಸಿಗೆಯಿಂದೇಇವಷ್ಟುರಲ್ಲಿ ಬೀಡಿಯಲ್ಲಿ ವರ್ತಮಾನಪತ್ರಗಳನ್ನು ಮಾರುವವನು, — ಡಿಟೀಕ್ಟ್‌ವೈ ಇನ್ಸ್ಪೆಕ್ಟರರಾದ ಬಾಬೂರಾಯರು ಹತಾಶರಾದರು! ಎಂದು ಕೂಗುತ್ತ ನಡೆದಿದ್ದನು. ಬಾಬೂರಾಯನು ಒಂದು ಪ್ರತಿಯನ್ನು ತರಿಸಿ ಓದಿಸೋಡಿ, ಕೆಳ್ಳನು ಸೇರಿಗೆ ಸವಾಸೇರಾಗಿರುವನು, ಎಂದು ನುಡಿದು, ಉಸುಗರೆಿದನು ಮಾತ್ರ! ಚೇರಿ ಮಾತುಗಳು ಅವನ ಬಾಯಿಂದ ಹೊರಡಲೇ ಇಲ್ಲ. ಇದರಂತೆ ಭವಾನರಾವ, ಸರ್ದಾರಸಿಂಗ ಮೊದಲಾದವರೂ ಆ ಪತ್ರವನ್ನು ನೋಡಿ

ತಲೆ ತಗ್ಗಿಸಿದರು. ಈ ಸಂಗತಿಗೆ ಮೂರು ನಾಲ್ಕು ದಿನಗಳು ಕಳೆದವು. ಬಾಬೂರಾಯನು ತನ್ನ ಉಪ್ಪರಿಗೆಯ ಮೇಲೆ ಯಾವುದೋ ಒಂದು ಖೂನಿ ಪ್ರಕರಣವನ್ನು ಕೈಯಲ್ಲಿ ತಕ್ಕೊಂಡು ಕುಳಿತಿರಲು, ಬೀದಿಯಲ್ಲಿ ವರ್ತ ಮಾನವತ್ರ ಮಾರುವವನು, ಕಳ್ಳನು ತಾನಾಗಿಯೇ ಬೈಲಿಗೆ ಬರುವನು; ಎಂದು ಕೊಗುತ್ತ ನಡೆದಿದ್ದನು. ಬಾಬೂರಾಯನು ಉತ್ಸರ್ಪಕನಾಗಿ, ಆ ವತ್ತವನ್ನು ತರಿಸಿ ಓದಿದನು. ಅದರಲ್ಲಿ ಹೀಗೆ ಬರದಿತ್ತು:—

ನಾನು ಬಹಾದ್ದುರನೆಂಬ ಪ್ರಸಿದ್ಧ ಕಳ್ಳನು; ಆದರೆ ಸ್ವಾರ್ಥಕಳ್ಳಗಿ ನಾನು ಕಳ್ಳವು ಮಾಡತಕ್ಕವನೆಲ್ಲ. ಖುದಾಬಾದ ಸಂಸ್ಥಾನದಲ್ಲಿರತಕ್ಕೆ ಡಿಟ್ರಿಕ್ವೆಸ್ಟರ ಬುದ್ಧಿ-ಸಾಮಧ್ಯವನ್ನು ಪರೀಕ್ಷೆಸುವದಕ್ಕೊಂಡ್ರೆ ಬುದ್ಧಿ ಪ್ರಾರ್ಥಕವಾಗಿ ಕಳ್ಳತನದ ಹೋರೆಯನ್ನು ಕೈಕೊಂಡೆನು. ಆದರೆ ನನ್ನ ಕಳ್ಳತನದ ಜಮತ್ತುತ್ತಿಯ್ಯಾಮುಂದೆ ಸಂಸ್ಥಾನದ ಡಿಟ್ರಿಕ್ವೆಸ್ಟರು ಹತಾಶಾದರು. ಮುಂಬಯಿಯ ಪ್ರಸಿದ್ಧ ಡಿಟ್ರಿಕ್ವೆಸ್ಟರಾದ ಬಾಬೂರಾಯರೂ ಕೈಉರಿದರು. ಬಾಬೂರಾಯರ ಯೋಗ್ಯತೆಯನ್ನು ಪರೀಕ್ಷೆಸುವ ಇಚ್ಛೆಯು ನನಗಿತ್ತು. ಆ ಇಚ್ಛೆಯೂ ಸಂಪೂರ್ಣಯಾಯಿತು. ಬಾಬೂರಾಯರು ಒಳ್ಳೆ ಕುಶಲರಿದರು. ಆದರೆ ನನ್ನನ್ನು ಹಿಡಿಯುವದಕ್ಕೆ ಮಾತ್ರ ಅವರಿಂದಾಗಲಿಲ್ಲ. ಇನ್ನು ಮುಂದೆ ನಾನು ಹೀಗೆ ಡಿಟ್ರಿಕ್ವೆಸ್ಟರನ್ನು ಪರೀಕ್ಷೆಸುವದನ್ನು ಬಿಟ್ಟು ಬೆಟ್ಟಿದ್ದೇನೆ: ಮತ್ತು ಇಂದೇ ಸಂಸ್ಥಾನಿಕರಂಗೆ ಭೆಟ್ಟಿಯಾಗಿ ನನ್ನ ನಿ:ಸ್ವಾರ್ಥ ಬುದ್ಧಿಯನ್ನು, ಸದುದ್ದೀಶವನ್ನು ಅವರಿಗೆ ತಿಳಿಸಿ, ನಾನು ಇಂದಿನ ವರೆಗೆ ಕಳ್ಳವು ಮಾಡಿದ ಎಲ್ಲ ಸಾಮಾನುಗಳನ್ನು ತಾರಿಖು, ತಪಸೀಲುಗಳ ಪ್ರಷ್ಟಣೆ ಸಹಿತ ಅವರ ವಶಕ್ಕೆ ಕೊಟ್ಟಿದ್ದೇನೆ. ಅವರು ಇದೇ ತಿಂಗಳ ಅಂನೇ ತಾರೀಖಿನ ದಿವಸ ಜಾಹೀರ ಸಭೆಯನ್ನು ಕೂಡಿಸಿ ನನ್ನ ಸನ್ಯಾಸ ಮಾಡಿ ಅವರವರ ಪದಾರ್ಥಗಳನ್ನು ಅವರವರಿಗೆ ಕೊಡತಕ್ಕವರಿದ್ದಾರೆ. ಆ ಕಾಲಕ್ಕೆ ಸರ್ವರೂ ಖುದಾಬಾದಿಗೆ ದಯಮಾಡಿಸಿ, ಆ ಸಭೆಗೆ ಭೂಷಣವನ್ನು ಅಂತ್ಯ ಮಾಡಬೇಕೆಂದು ಹೋರುತ್ತೇನೆ.

ಇಮ್ಮೆ ಪ್ರಸಿದ್ಧ ಕಳ್ಳ,
ಬಹಾದ್ದುರ.

ಈ ಮೇರೆಗಿರುವ ಪತ್ರನನ್ನೊಂದಿ ಬಾಬೂರಾಯನು ಮನದಲ್ಲಿ ನಾಚಿಕೊಂಡನು. ಅಂತೆ ತಾರೀಖಿಗೆ ಖುದಾಬಾದದಲ್ಲಿ ಸಭೆಯು ಸೇರಿತು. ಸಂಸ್ಥಾನಿಕರೇ ಅದರ ಅಧ್ಯಕ್ಷರಾದರು. ಬಹಾದ್ದೂರನಿಂದ ಕರ್ಕಣ ಮಾಡ ಪ್ರಿಟ್ಟು ಪದಾರ್ಥಗಳ ಒಡೆಯರೆಲ್ಲರೂ ಬಂದಿದ್ದರು. ಸರದಾರಸಿಂಗ್, ಭವಾನರಾವ್, ಬಾಬೂರಾವ್ ವೊದಲಾದ ಡಿಟ್ರಿಕ್ಸ್‌ಪ್ಲೇಟ್ ಬಂದರು. ಪ್ರೇಕ್ಷಕರ ಸಂಖ್ಯೆಗಂತೂ ಮಿತಿಯೇ ಇಲ್ಲದಾಯಿತು. ಸಭೆಯು ಹೀಗೆ ಸಂದರ್ಭಿತವಾಗಿರಲು, ಸದುಹರೆಯದ ಒಬ್ಬ ಶ್ರೀಮಂತ ತರುಣನು ಮೇಜಿನ ಮೇಲೆ ಎದ್ದು ನಿಂತನು. ಆ ತರುಣನು ಎಲ್ಲ ಡಿಟ್ರಿಕ್ಸ್‌ಪ್ಲೇಟ್‌ರಿಗೂ ಪದಾರ್ಥಗಳನ್ನು ಕಳೆದುಕೊಂಡವರಿಗೂ ಪರಿಚಿತನಾಗಿದ್ದನು. ಈತನು ಯಾಕೆ ಎದ್ದು ನಿಂತನೆಂದು ಜನರು ಯೋಚಿಸುತ್ತಿರಲು, ಆ ತರುಣನು ಸಭಿಕರನ್ನು ದ್ವೇಷಿಸಿ :—

ಮಹಾಶಯರೇ, ನನ್ನನ್ನು ಕ್ಷಮಿಸಿರಿ. ನಾನು ಯಾವ ಸ್ವಾರ್ಥಕಾಳಿಗಿಯೂ ನಿಮಗೆ ಹಿಂಸೆ ಕೊಟ್ಟಿಲ್ಲ. ದೇವರು ನನಗೆ ಕೊಟ್ಟಿರುವ ಬುದ್ಧಿ ವೈಭವವನ್ನು ಜಗತ್ತಿಗೆ ತೋರಿಸಬೇಕೆಂದೂ ಸಂಸ್ಥಾನದ ಡಿಟ್ರಿಕ್ಸ್‌ಪ್ಲೇಟ್‌ರಲ್ಲಿ ಜಾಗ್ರತೆಯನ್ನುಂಟು ಮಾಡಬೇಕೆಂದೂ ನಾನು ಇಂಥ ಕೆಲಸವನ್ನು ಮಾಡಿರುವೆನು. ದುರುದ್ದೀಕರಿಸಿದ ಮಾಡಿದ ಯಾವುದೊಂದು ಕಾರ್ಡ್‌ದ ಅವರಾಧವೂ ಸಿದ್ಧವಾಗಿದ್ದರಿಂದ, ನಾನು ಅಪರಾಧಿಯಾಗಲಾರೆನು. ಒಂದು ವೇಳೆ ನಾನು ತಮಗೆ ಅಪರಾಧಿಯೆಂದು ಕಂಡುಬಂದರೂ, ನಿಷ್ಪ ನನ್ನನ್ನು ಕ್ಷಮಿಸಲು ಸಮಧಾರಿಸುತ್ತಿರಿ. ನಾನು ಇಂದಿನ ವರಿಗೆ ಡಿಟ್ರಿಕ್ಸ್‌ಪ್ಲೇಟ್‌ರಿಗೆ ನುಂಗಡ ತಿಳಿಸಿಯೇ ಹಲವು ಕಳೆವುಗಳನ್ನು ಮಾಡಿರುವೆನು. ನಾನು ಕದ್ದ ಪದಾರ್ಥಗಳು ಇಲ್ಲಿಯೇ ಮೇಚಿನ ಮೇಲಿರಿಸಲ್ಪಟ್ಟಿವೆ.

ನಮ್ಮ ಸಂಸ್ಥಾನಿಕರು ಆಯಾ ಪದಾರ್ಥಗಳ ಮಾಲಕರನ್ನು ಕರೆದು ಅವರಿಗೆ ಕೊಡುವರು. ನನಗೆ ಯಾದೊಬ್ಬರ ಪದಾರ್ಥದ ಅಪ್ರೇಕ್ಷಿತಿಯೂ ಇರುವದಿಲ್ಲ. ನನಗೆ ದೇವರು ಅವಾರವಾದ ಸಂಪತ್ತಿಯನ್ನು ಕೊಟ್ಟಿರುವ ಸೇಂಬುದು ನಿಮಗೆಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿದೆ. ಕೊನೆಗೆ ನಮ್ಮ ಡಿಟ್ರಿಕ್ಸ್‌ಪ್ಲೇಟ್ ಬಂಧುಗಳನ್ನು ಕುರಿತು ಕ್ಷಮಾಪಣ ಕೇಳಿಕೊಳ್ಳುವೆನು. ಪರ

ದಾರಸಿಂಗರಂತೂ ನನ್ನ ಸಲುವಾಗಿ ಬೇಸತ್ತು ಹೊಗಿರುವರು. ಅವರು ನನ್ನ ಮುಂದೆಯೇ ಹೆಲವು ಸಾರೆ ದುಃಖೋದ್ದೂರಗಳನ್ನು ತೆಗೆದಿರುವರು. ಹೀಗೆ ಅಲ್ಲ ಕಾಲದ ಪರೆಗೆ ಅವರಿಗೆ ತೊಂದರೆ ಕೊಟ್ಟಿದ್ದ ಕಾಳಿಗಿ ಅವರು ದೊಡ್ಡ ಮನಸ್ಸಿನಿಂದ ನನ್ನನ್ನು ಕೈಮಿಸುವರೆಂದು ನಂಬಿರುವೆನು. ಇದರಂತೆ ನನ್ನ ಸ್ನೇಹಿತರಾದ ಭವಾನರಾವ, ಬಾಬೂರಾವ ಇವರಾದರೂ ನನ್ನನ್ನು ಕೈಮಿಸುವರೆಂದು ಆಶೀಸುವೆನು, ಎಂದು ಸುಧಿಮು, ತಾನು ಹೇಗೆ ಹೇಗೆ ಕಳ್ಳವು ಮಾಡಿದನೇಂಬದನ್ನು ಸಂಪ್ರಿಪ್ತವಾಗಿ ವರ್ಣಿಸಿದನು. ಅದನ್ನು ಕೇಳಿ ಎಲ್ಲ ಜನರಿಗೂ ಡಿಟ್ಟಿಕ್ಕಿಪ್ಪೆ ರಿಗೂ ತುಂಬಾ ಆಶ್ಚರ್ಯವಾಯಿತು. ಎಲ್ಲರೂ ಆತನ ಹಸ್ತಕೊಶಲ್ಯಕ್ಕೆ ಬೆರಗಾಗಿ, ಆತನ ಅಭಿನಂದನ ಮಾಡಿದರು. ಬಳಿಕೆ ಅ ತರುಣನು ಸಂಸ್ಥಾನಿಕರ ಬಳಿಗೆ ಹೊಗಿ ಕುಳಿತುಕೊಂಡನು.

ನಂತರ ಸಂಸ್ಥಾನಾಧಿಪತಿಗಳ ಅಪ್ಪಣಿಯ ಮೇರೆಗೆ ದಿವಾಣಿರು ಎದ್ದು ನಿಂತು ನುಡಿದರೇನಂದರೆ:—

ಸಭಿಕರೇ, ಈಗ ಮಾತಾಡಿದ ಈ ತರುಣನು ನಮ್ಮ ಸಂಸ್ಥಾನದ ಲೀರುವ ಪ್ರೋವರ್ಟಲಾಲನೇಂಬ ಶ್ರೀಮಂತನೇಂಬದನ್ನು ನೀವು ಬಲ್ಲಿರಪ್ಪೇ. ಈತನೇ ಇದುವರೆಗೆ ಬಹಾದ್ದುರನೇಂಬ ಹೆಸರಿನಿಂದ ಕಳ್ಳವು ಮಾಡಿದನು. ಈತನು ಕಳ್ಳವು ಯಾಕೆ ಮಾಡಿದನೇಂಬದು ಇನನ ಭಾಷಣದಿಂದಲೇ ವಿದಿತವಾಗಿದೆ. ಈ ಕೆಲಸದಿಂದ ಈತನ ಬುದ್ಧಿವೈಭವವು ಶ್ರೀಮಂತ ಸರಕಾರದ ಲಕ್ಷ್ಯದಲ್ಲಿ ಚೆನ್ನಾಗಿ ಬಂದಿದೆ. ಈ ತರುಣನು ನಮ್ಮ ಸಂಸಾನದಲ್ಲಿಯ ಡಿಟ್ಟಿಕ್ಕಿಪ್ಪೆ ರಿಗೆ ಕಳ್ಳತನದ ಜೀಷ್ಟೆಯನ್ನು ತೊರಿಸುವದಕಾಳಿಯೇ ಮಾಡಿರುವನು. ಈ ಜೀಷ್ಟೆಯಲ್ಲಿ ಇವನು ಸಾಂಥರಕ್ಕೆ ಬಿದ್ದಿದ್ದರೆ, ಇವನು ಅವರಾಧಿಯಾಗುತ್ತಿದ್ದನು. ಇವನು ಸರಳ ಮನಸ್ಸಿನಿಂದ ತನ್ನ ಉದ್ದೇಶವನ್ನೆಲ್ಲ ತಿಳಿಸಿ, ಪದಾರ್ಥಗಳನ್ನೆಲ್ಲ ಇದ್ದಕ್ಕಿದ್ದ ಹಾಗೆಯೇ ಸರಕಾರಕ್ಕೆ ಒಪ್ಪಿಸಿದ್ದರಿಂದ ಈತನು ನಿರವರಾಧಿಯಾಗಿರುತ್ತಾನೆ; ಇಷ್ಟೇ ಅಲ್ಲ. ಇವನಂಥ ಮನುಷ್ಯನು ಸಿಗುವದೇ ದುರ್ಭವವೆಂದು ಹೇಳಬಹುದು, ಈತನಲ್ಲಿರುವ ಶ್ರೀಷ್ಟ ಗುಣವನ್ನು ತಿಳಿದು, ಶ್ರೀಮಂತ ಸರಕಾರವು ಇವನಿಗೆ ತಮ್ಮ ಸಂಸ್ಥಾನದಲ್ಲಿ ಡಿಟ್ಟಿಕ್ಕಿಪ್ಪೆ ಇನಸ್ಟಿಟ್ಯೂಟ್ ಇವರಲ್ಲಿನ ಅಧಿಕಾರವನ್ನು

ದಯವಾಲಿಸಿರುತ್ತದೆ. ಸರಕಾರಕ್ಕೆ ಈ ಗುಣಗ್ರಹಕತೆಯು ಭೂಷಣ
ವಾದದ್ದೀ ಸರಿ! ಪೋಪಟಿಲಾಲ ತರುಣನ ಚಾತುಯಕ್ಕೆ ಈ ಅಧಿ
ಕಾರವು ತಕ್ಕು ಕಾಣಿಕೆಯಾಗಿರುವದು. ಈ ತರುಣನು ತನ್ನ ಬುದ್ಧಿ-
ಪ್ರೇಭವದಿಂದ ಸಂಸ್ಥಾನದೊಳಗಿನ ಕಳ್ಳರನ್ನೆಲ್ಲ ಶಿಶಿಸಿ, ಪ್ರಜೆಗಳಿಗೆ ಸೌಖ್ಯ
ಕೊಡುವನ್ನೆಂದು ಹಾರ್ಷಿಸುವೆವು.

×

×

×

ಸಭೆಯು ವೋಡಗೊಂಡಿತು. ಪ್ರತಿಯೊಬ್ಬರ ಮುಖಕೆಮಲಗಳು
ಅರಳಿರುತ್ತವು. ಡಿಟ್ಟಿಷ್ಟ್ ರೆಲ್ಲರೂ ಹರುಷಗೊಂಡರು. ಸಭೆಯಲ್ಲಿ ಅಸಮಾ
ಧಾನವೇ ಆಗಿದ್ದರೆ, ನಿಜವಾದ ಕಳ್ಳರಿಗೆ ಮಾತ್ರ ಆಗಿರಬಹುದು. ಸಂಸ್ಥಾ
ನಿಕರ ಹಸ್ತದಿಂದ ಅವರವರ ಪದಾರ್ಥಗಳು ಅವರವರಿಗೆ ಕೊಡಲ್ಪಟ್ಟವು.
ಅವರೂ ಪೋಪಟಿಲಾಲನಿಗೆ ತಕ್ಕು ಹಣವನ್ನು ಕಾಣಿಕೆಯಂದು ಸಮಸ್ಥಿಸಿ
ಇರು.

×

×

×

ಶ್ರೀಮಂತನಾದ ಪೋಪಟಿಲಾಲನು ಡಿಟ್ಟಿಷ್ಟ್ ಇನ್‌ಸ್ಟಿಟ್ಯೂಟರ ಜನರಲ್‌ನ
ಅಧಿಕಾರವೆದಾರೂಧನಾದನು. ಸಂಸ್ಥಾನದ ಪ್ರಜೆಗಳು ಇತನ್ ಅಡ್ಡತ
ಕ್ಷಾಂಕಗಳನ್ನು ಶ್ರೀಮದಿಂದ ಕೇಳಿತೊಡಗಿದರು.

**ರಂಡು ಮಯ ಮತ್ತು ಪತ್ತೀದಾರಿ —
ಕಾದಂಬರಿಗಳು.**



ಅಡ್ಡಣ್ಣ ಮನುಷ್ಯ	೧—೦—೦
ರತ್ನಗೋಲ	೧—೦—೦
ಕೊತ್ವಾಲನ ಕಾರಸ್ಥಾನ	೧—೦—೦
ಕೊಂದವರು ಯಾರು ?	೧—೪—೦
ಮಿಸ್ ಅಮೇರಿಯಾ	೧—೪—೦
ಕಾಳಾ ಬರ್ಮಾರ	೧—೪—೦
ಕಳ್ಳನಿಗೆ ಕಾಣಿಕೆ	೧—೪—೦
ಕರೀ ಬೆಕ್ಕು	೧—೪—೦
ಹಂತಕನು ಯಾರು ?	೧—೪—೦
ಇಂದ್ರಜಾಲ (ರಹಸ್ಯಮಯ—ಸಾಮಾಜಿಕ)	೪—೦—೦	
ರಂಗವಿಲಾಸಿ	„	೩—೦—೦
ಘಾಕ್ಕುರ್ ಗಿರಿಶ	೦—೬—೦
ಪತ್ತೀದಾರ ಯಶವಂತರಾಯ	೦—೬—೦

(ಅಂಚೆ-ವ್ಯಿ. ಸಿ. ವೆಜ್ಜು ಪ್ರತ್ಯೇಕ)

ಇವಲ್ಲದೆ ಸಾವಿರಾರು ಕಢಿ—ಕಾದಂಬರಿಗಳು ನಮ್ಮಲ್ಲಿ ದೊರೆಯುತ್ತವೆ.

ಕ್ಷಾಟಿಲಾರಿಗೆ ಎರಡಾಣೆ ಅಂಚೇ ಚೀಟಿ ಕಳಿಸಿರಿ.

ಸಮಾಜ ಪುಸ್ತಕಾಲಯ,

ಭಾಗತ್ಸಿಂಗ್ ಚೀಡಿ:

ಘಾರಾದ.



